

# CHANDOMBUDHI OF NAGAVARMA I

ಉಂಡೊ ಇಂಬು ಧಿ  
(ಕ್ರಾಫ್ಟ್ ನಾಗವರ್ಮ ವಿರಚಿತಂ)

EDITED BY

*Vidwan, H. S. Ramaswamy Iyengar,  
Kannada Lecturer, Women's Christian College,  
Nungambakkam, Madras.*



PUBLISHED BY  
SREEVATHSA PRESS  
Madras.

1946

All Rights Reserved]

[Price Rs. 1—8—0.]







# CHANDĀMBUDHI OF NAGAVARMA I

ಉಂಡೊ ಹಿಂಬಣಿ  
(ಪ್ರಾಣವನು ನಾಗವನು ವಿರಚಿತಂ)

---

EDITED BY

*Vidwan H. S. Ramaswamy Iyengar,  
Kannada Lecturer, Women's Christian College,  
Nungambakkam, Madras.*

PUBLISHED BY  
SREEVATHSA PRESS  
Madras.  
1946

**PRINTED AT THE SREEVATHSA PRESS,  
ROYAPETTAH, MADRAS. 1'-1946. Q. H. 299. C. 500.**

## ಮುನ್ನಡಿ

### ಮುದ್ರಣ ವಿಜಾರ

ಈ ಗ್ರಂಥವು ಮದರ್ಪ್ರಸಾ ಸರ್ಕಾರವಷ್ಟು ಚೋಽಳಾಲದಲ್ಲಿ (Govt. Oriental Library ಶೇಖಾವತ್ತಪ್ರಸ್ತುರ್ಯ ಉ ಹಾಸ್ತಲಿವಿಶಸ್ತಿಗಳ ಆಧಾರದಿಂದ ಮುದ್ರಿತ ವಾಗಿದೆ. ಇವುಗಳಲ್ಲಿ ಎರಡು ಕಾಗದದ ಪ್ರತಿಗಳು ಸಮಗ್ರವಾದುವು; ಇದುಪ್ರತಿಗಳು ತಾಳಪತ್ರಕ್ಕಾದ ವಾದವು, ಇವುಗಳಲ್ಲಿ ಎರಡು ಅಸಂಪೂರ್ಣಗಳು. ಇವುಗಳಲ್ಲಿ ಭಿನ್ನ ಭಿನ್ನ ಗಳಾದ ಅಶುದ್ಧ ಪಾರಗಳು ವಿಶೇಷವಾಗಿವೆ. ಅಲ್ಲದೆ ಬೀರೆ ಬೀರೆ ಹೆಲವು ಗ್ರಂಥಗಳ ಅಲ್ಲ ಸ್ವಲ್ಪ ಫಾಗಿಗಳೂ ಅಲ್ಲಲ್ಲಿ ಮಾತ್ರಿಕವಾಗಿವೆ. ಇವುಗಳನ್ನೇಲ್ಲಾ ತಕ್ಕು ಮಟ್ಟಿಗೆ ಬೀರೆ ಡಿಸಿ, ಸಂದಿಗ್ಧವಾದುವುಗಳನ್ನು ರೇಖೆಯ ಕೆಳಗೂ, ಉಳಿದುವನ್ನು ಹರಿಶಿಪ್ಪಿದ್ದಲ್ಲಿ ಕೊಟ್ಟಿದೆ. ಹಲವನ್ನು ಅಸುಸಯುತ್ತವೆಂದು ಸ್ವೀಕರಿಸಲಿಲ್ಲ. ನಾವು ಹೊಸದಾಗಿ ಸೇರಿಸಿ ರುವ ಭಾಗವನ್ನು [ ] ಚೋಕ ಕಾಸದಲ್ಲೂ, ಪಾರಾಂತರಗಳನ್ನು ( ) ದುಂಡು ಕಂಡ ದಲ್ಲೂ ಕೊಟ್ಟಿದೆ. ಸಂಪೂರ್ಣವಾಗಿ ವಿವರಣವನ್ನು ಸ್ಪಂಡವಾಗಿ ಬರೆದು ಸೇರಿಸಿದೆ. ವಿಶೇಷ ವಿವಯಗಳಿಗೆ ಟಿಪ್ಪಣಿವನ್ನೂ, ವಿಮರ್ಶಾಕ್ತಕ್ಕಾದ ಮುನ್ನಡಿಯನ್ನೂ ಸೇರಿಸಿದೆ

### ಭಂದ ಸ್ವಾ

“ಭಂದ” ಶ್ವಾವು “ಚದಿ ಆಹ್ಲಾದಾರ್ಥಕವಾದ 1” “ಚದಿ” ಧಾತು ವಿನಮೇಲೆ “ಅಸ್-೯” ಪ್ರತ್ಯಯವು ಸೇರಿ ನಿಪ್ಪನ್ನವಾದದೆಂದು (ಚದೇರಾದೇಷ್ಟಃ ೪-೩೬) ಹಾಣಿನಿಕ್ಯತ್ತಾದ ಉಣಿದಿ ನೂತ್ರಿದಿಂದ ಸಾಧಿಸಲ್ಪಟ್ಟ ವೇದ ಎಂದು ಅರ್ಥವೆಂದು, ಆ ಸೂತ್ರಪ್ತಿಗಳಲ್ಲಿ ಹೇಳಿದೆ, ಆಹ್ಲಾದಾರ್ಥಕವಾದ ಭಂದಶ್ವಾವು ಆಕ್ಷರೆ ರಾತ್ರಿರಾವ ವಾದ ವೇದಗಳಲ್ಲಿ ಪತ್ರಿಸಲು ಪ್ರವೃತ್ತಿನಿಮಿತ್ತವೇನೆಂಬ ಶಂಕೆಯು ಹುಟ್ಟಿವುದು ಸಹಜವಾಗಿದೆ. ವೈದಿಕಾ ಎಂಬ ಶಬ್ದವನ್ನು ಅಧ್ಯಾತ್ಮಾರಮಾಡಿಕೊಂಡು (ಆಹ್ಲಾದ ಯತಿ ವೈದಿಕಾ) ವೈದಿಕರನ್ನು (ವೇದಬಲ್ಪವರನ್ನು) ಸಂತೋಷಗೊಳಿಸುವುದು ಎಂಬ ಅರ್ಥವೇ ಪ್ರವೃತ್ತಿನಿಮಿತ್ತವಾಗಿಲು ಭಂದಶ್ವಾವು ವೇದಕ್ಕೆ ಅನ್ವಯಾರ್ಥವಾಗಿರುವುದು.

(1) ಅದಿ+ಅಸ್-೯ = (ಅದಿತ್ವಾದುದರಿಂದ ಸುಮಾಗಮ) ಚದಿ+ಸುಮ್+ಅಸ್-೯ = ಚನ್ದ್ರ+ಅಸ್-೯ = (ಅದಿಯ ಚಕಾರಕ್ತ ಭಕಾರ) ಅನ್ನಸ್ (ಎಂದು ಶಬ್ದರೂಪ ನಿಪ್ಪತ್ತಿ) ಚದೇರಾದೇಷ್ಟಃ- ಚದೇ ಅಸ್-೯ ಪ್ರತ್ಯಯೋ ಭವತಿ, ಅದೇ ಭಕಾರಾದೇಶಃ ಚನ್ದ್ರತಿ ಆಹ್ಲಾದಯತಿ ವೈದಿಕಾ, ಇತಿ ಭಂದಃ ವೇದ ಇತಿ ಯಾವತ್ತಾ - ಇನ್ನೂ ಕೆಲವು ಪ್ರತಿಗಳಲ್ಲಿ ವೇದದಲ್ಲಿರುವ ಗಾಯತ್ರ್ಯದಿಗಳು ಎಂದು ವಿವರಿಸಿದೆ.

(a)

ಒಳದಿಧ್ಯಾತವಿನಿಂದ ಈ ಶಬ್ದವನ್ನು ನಿಷ್ಪತ್ತಿಮಾಡುವುದೂ ಉಂಟು ವೇದವು ಅಧ್ಯ್ಯಯನ ಮಾಡಿ ಜಿಸುವವರ (ವೇದವನ್ನು ಜರುವಾಡಿಯದೆಂದು ಹೇಳಿದೆ) ಪಾಪವನ್ನು ಹೋಗಲಾಡಿಸುವುದರಿಂದ ಭಾಧಯತಿ ಪಾಪಾನೀತಿ ಎಂಬ ಪ್ರಯತ್ನಿಯಿಂದಲೂ ಈ ಶಬ್ದವು ವೇದ ವಿಷಯದಲ್ಲಿ ಅನ್ವಯವಾಗಿರುವುದು, ಮತ್ತು<sup>2</sup>ಫಂದೆ ಎಂಬ ಆಕಾರಾಂಶವಾದ ಶಬ್ದವೂ ಒಂದುಂಟು, ಅದಕ್ಕೆ ಅಭಿಪ್ರಾಯವೇದು ಅರ್ಥವು, “ಭದ್ರಾರ್ಥವಾರಣೆ” ಅವಾರಣಾರ್ಥಕವಾದ ಭಾಧಾತ್ಮವಿನಿಂದ “ಭದ್ರೇನಾಶ್ಚ್ಯ” (ಇ-ಈ) ಎಂಬ ಉಣಾದಿ ಸೂತ್ರದಿಂದ ನಿಷ್ಪನ್ನವಾದುದಿಂದೂ, ಭಾಧಯತಿ ಪಾಪಂ (ಪಾಪವನ್ನು ಮುಚ್ಚುವುದು ಎಂದರೆ, ನಾಶಮಾಡುವುದು ಎಂದೂ) ಇತಿ ಭಂದಃ (ವೇದಃ) ವೇದ ಎಂಬ ಅರ್ಥವು ಚುಕ್ಷದಿಂದೂ ವ್ಯಾಕರಣವಲ್ಲಿ ಈ ಶಬ್ದನಿಷ್ಪತ್ತಿಯು ಸಾಧಿಸಲ್ಪಟ್ಟಿದೆ, ಈ ಎರಡು ಬಗೆಯಲ್ಲಿ “ಭಂದಸ್” ಶಬ್ದಕ್ಕೆ ವೇದ ಎಂಬರ್ಥವೇ ಅಭಿಹಿತವಾಗಿರುವುದರಿಂದ ಆರ್ಥದಲ್ಲಿ ಮಾತ್ರ ಭಿನ್ನಾಭಿಭೂತವಿಲ್ಲ, “ಕವಿಜನಾಶ್ಯಯ” ಎಂಬ ‘ಭಂದೇವಿಚಿತಿ’ ಯಲ್ಲಿ “ಅವದ್ಯಾನಿ ಆಶ್ಚರ್ಯಕರೂ ಅಚಾಳದಯತಿ (ದೋಷಗಳನ್ನು ಆಶ್ಚರ್ಯಕರವಾಗಿ ಅಚಾಳದಿಸುವುದು, ಹಾಳ-ಮಾಡುವುದು.) ಎಂದು ಪ್ರಯತ್ನಿ ಹೇಳಿದೆ.

ಆಕ್ಷರಗಳ (ಶಬ್ದಗಳ) ರಾಶಿಯೇ ವೇದವು; ವೇದದಲ್ಲಿರುವ ಆಕ್ಷರ ರಾಶಿಗಳು ಅನ್ನಿಯತವಾಗಿಲ್ಲ, ಒಂದು ನಿಯತವಾದ ರೀತಿಯಲ್ಲಿರುವುವು ಇಷ್ಟು ಆಕ್ಷರಗಳಿಗೆ ಈ ಹೆಸರು ಎಂದು ವೇದಾಕ್ಷರ ರಾಶಿಗಳೆಲ್ಲವೂ ವಿಭಕ್ತವಾಗಿ ಹೆಲವು ಸಂಜ್ಞೆಗಳನ್ನು ಪಡೆದಿರುವುವು. ಉದಾಹರಣವಾಗಿ “ಗಾಯತ್ರಿ” ಎಂಬ ಹೆಸರಿನ ಆಕ್ಷರ ರಾಶಿಗಳು ವೇದದಲ್ಲವೇ ಈ ಗಾಯತ್ರಿಯು ಅಳ ಆಕ್ಷರಗಳನ್ನು ಒಳಕೊಂಡಿರುವುದು. ಹಿಂಗೆ ನಾಲ್ಕು ನಾಲ್ಕು ಆಕ್ಷರಗಳಂತೆ ಹೆಚ್ಚುತ್ತಾ ಐಂಳ ಆಕ್ಷರಗಳವರೆಗೂ ಉಣಿಗ್ಗೆ, ಅನುಷ್ಟು, ವೊದಲಾದ ಹೆಸರನ್ನು ಪಡೆದಿರುವುವು. ಈ ಗೂತ್ತಾದ ಆಕ್ಷರಗಳು ಸಾಮಾನ್ಯವಾಗಿ ನಾಲ್ಕು ಭಾಗವಾಗಿ ವಿಭಾಗಿಸಲ್ಪಟ್ಟಿದ್ದು ಪಾದವೆಂಬ ಹೆಸರನ್ನು ಪಡೆದಿರುವುವು. ಈ ಪ್ರತಿಯೊಂದು

- (1) ಇವಲ್ಲದ ಭದ್ರರಜಣನೆ (ಭಾಷಾದಿ) ಭಾಧಯತಿ— ಭದ್ರಸ್ತಂ ಪ್ರಯುಷ್ಟಿ— ಬಲವಂತಂ ಪ್ರಾಣವಂತಂ ಪಾಕರೋತಿ— ಎಂದು ಭದ್ರಿಧಾಕುವಿಸಿಂದ ಭಂದಃ ಶಬ್ದವನ್ನು ನಿಷ್ಪತ್ತಿ ಮಾಡಬಹುದಂದೂ ಅಗ ಭಂದಶ್ಚಿಕ್ಕ ಬಲವನ್ನು ರೆಚ್ಯುವಂತ ಮಾಡುವುದು ಎಂದರೆ ವೇದವು ಉಪನಿಷತ್ತನಾದ ಬ್ರಹ್ಮಂ ಇಸಿಂದ ಆಧ್ಯಾತ್ಮನ ಮಾಡಲ್ಪಟ್ಟಿ, ಅವನನ್ನು ಬ್ರಹ್ಮ ತೇಷಾಸಿ ನಿಂದ ಬಲವಂತನಾಗಿ ಮಾಡುವುದು ಎಂಬ ಕ್ರಿಯೆದಿಂದ ವೇದವೆಂದೆ. ಆರ್ಥವನ್ನು ಹೇ ಕಬಿಸ್ತೇವಾಗಿ ಕೆಲಸರು ಹೇಯಾಕರಣರು ವಿವರಿ ರೀತಾಗೂ ದ್ವಿರೆಚೆ— ರೆಚ್ಯು, ಅಭಿಹಿತನಾರ್ಥ, ಕ್ರಸ್ತಾತ್ಮ, ಭಂದಸ್ ಗಾಯತ್ರಾದಿ (ರಂತಸ್—ವೇಗಿ) ಸರಸ್ಯತ್ತಿ ಕಂಡಾಭರಣ (ಉಣಾದಿವುತ್ತಿ), (2) ಸ್ವಾಜ್ಞಂದಾಹಿ ಪ್ರವೃತ್ತಿಃ ಎಂದು, ಕ್ರಯೋಗವು— ಅಭಿಭೂತಯಜ್ಞಂ ದ ಅರಯಿ (ಅವರಕೋತ). (3) ಇತ್ತು ನಿಷ್ಪತ್ತಿ ಒಂದೊಂದಾಗಿ ಮೂರು ಗುಂಪಾಗಿರುವುವು.

ಪಾದವ್ಯು ಸಮಾನವಾದ ಅಕ್ಷರಗಳನ್ನು ವಡೆದಿರುವವು. ಅದರೆ 1“ ಗಾಯತ್ರಿ ” ಎಂಬ ಅಲ್ಲ ಅಕ್ಷರವ ರಚಿತು ಇ ಭಾಗವಾಗಿ ವಿಭಾಗಿಸಲ್ಪಟ್ಟು (ಪಾದ) ಪ್ರತಿಯೊಂದು ಭಾಗಕ್ಕೂ ಎಂಟು ಅಕ್ಷರಗಳನ್ನು ವಡೆದಿದೆ. ನೊತ್ತು ದಲ್ಲಿ ವೇದವನ್ನು ಮುಖ್ಯವ್ಯತ್ಯಿ ಯಿಂದ ಹೇಳುವ ಥಂಡಕ್ಕಬ್ಬವು ವೇದಾಕ್ಷರಗಳ ವಿಭಾಗವೇನಿಸಿದ ಗಾಯತ್ರ್ಯದಿಗಳಲ್ಲಿಯೂ ಲಕ್ಷಣವ್ಯತ್ಯಿ ಯಿಂದ ವರ್ತಿಸಿರುವುದು. ಹಿಂಗೆ ನಿಯತಾಕ್ಷರರಾಶಿಗಳಾಗಿ ವಿಭಾಗಿಸಲ್ಪಟ್ಟಿರುವ ವೇದಾ ವರುಭೂತಗಳಾದ ಗಾಯತ್ರ್ಯದಿಗಳಿಗೂ ಥಂಡಸ್ವೀಂದು ವ್ಯವಹಾರವುಂಟಾಗಿ ರುವುದು.

ಗೀವಾರ್ಥಿ ಭಾಷಾ ಶಬ್ದಗಳು ಸ್ವೇದಿಕ ಲೋಕಿಕಗಳೀಂದು ಏರದು ಭಾಗವಾಗಿರುವವುವು. ಇವೆರಡುಬಗೆಯ ಶಬ್ದಗಳೂ ಸ್ವರೂಪದಲ್ಲಿ ಹೇಗೆ ನಿಶೇಷವಾಗಿ ಭಿನ್ನಭಿನ್ನಗಳಾಗಿರುವವೇ, ಹಾಗೆಯೇ ಥಂಡಸ್ವೀ ಕೂಡ ವ್ಯೇದಿಕಲ್ಲಾ ಕಿಗಳೀಂದು ಏರಡುಬಗೆಯಾಗಿ ಪರಸ್ಪರ ವೈಲಕ್ಷಣ್ಯವು ಇತ್ತದಾಗಿರುವುದು 2ವೇದಾಳಲ್ಲಿ ಪ್ರಯುಕ್ತವಾಗಿರುವ ಶಬ್ದಗಳಲ್ಲಿವೂ ಸ್ವೇದಿಕಗಳು, ವೇದೇತರ ಗ್ರಂಥಗಳಲ್ಲಾಗಲಿ, ಮನ-ಷ್ಯರ ವಾಪ್ತಿವಹಾರದಲ್ಲಾಗಲಿ ಇರುವ ಶಬ್ದಗಳು ಲೋಕಿಕಗಳು ಹಾಗೆಯೇ ವೇದದಲ್ಲಿ ಪ್ರಯುಕ್ತವಾಗಿರುವ ಥಂಡಸ್ವೀಗಳು ವ್ಯೇದಿಕಗಳು, ಲೋಕ ವ್ಯವಹಾರದಲ್ಲಿರುವ ಕಾವ್ಯನಾಷಿಕಾದಿಗಳಲ್ಲಿ ಉಪಲಭ್ಯಮಾನವಾಗುವ ಥಂಡಸ್ವೀಗಳು ಲೋಕಿಕಗಳು. ಲೋಕಿಕಗಳಲ್ಲಿ ನಾಲ್ಕುಅಕ್ಷರಗಳೀಂದ ಆರಂಭಿಸಿ ಗಂಭೀರ ಅಕ್ಷರಗಳಿಂದ ಉತ್ತರ್ವಿತವರೆಗೆ ಇವುತ್ತಾರು ಥಂಡಸ್ವೀಗಳು ಇರುವವು. ಇವುಗಳಲ್ಲಿ ಅಲ್ಲ ಅಕ್ಷರಗಳಿಂದ ಮುಂದಳಿ ಅಥ ಥಂಡಸ್ವೀಗಳು ಏಕೇಕ್ಕಾ ಥಂಡಸ್ವೀಗಳಿಗೆ ಒಂದೆಷ್ಟಿರಿಸು ಗುಂಪಾಗಿ ಮಾರುಗುಂಪಾಗಿ ಥಂಡಶ್ವಾಸ್ತದಲ್ಲಿ ವ್ಯವಹರಿಸಲ್ಪಟ್ಟಿರುವುದು. ಗಾಯತ್ರೀ ಯಿಂದ ದೇಶಿಗಿರುವ ಉಕ್ತಾದಿ ಸುಪ್ರತಿಸ್ತೇವರಿಗೆ ಇರುವ (ಉರಿಂದ ಇವುತ್ತಕ್ಕೂರ) ಇ ಥಂಡಸ್ವೀಗಳೂ ವೇದಗಳಲ್ಲಿ. ಅಲ್ಲದೆ ಅದರಲ್ಲಿರುವ ಗಾಯತ್ರ್ಯದಿಥಂಡಸ್ವೀಗಳೂ ಕೂಡ ತಿಸುವೇ ಮಾನಸಿಗೆ ದೈವಿ ಮೌದಲಾಗಿ ಲ ಭಾಗವಾಗಿ ವಿಂಗಡಿಸಲ್ಪಟ್ಟು ಹೆಚ್ಚು ಕ್ಷಿದಿಮೆ ಅಕ್ಷರಗಳುಳ್ಳದಾಗಿವೆ. ಈ ಬಗೆಯ ವಿಭಾಗಗಳು ಲೋಕಿಕ ಥಂಡಸ್ವೀನಲ್ಲಿಲ್ಲ. ವ್ಯೇದಿಕ ಥಂಡಸ್ವೀ ಮುಖ್ಯವಾಗಿ ಇಷ್ಟಿಸ್ತೇ ಅಕ್ಷರಗಳರಚೀಕೆಂದು ಅಕ್ಷರಸಂಖ್ಯನಿಯಮವನ್ನು

(1) ಗಾಯತ್ರಿಯ ಒಂದು ಪಾದಕ್ಕೆ ಅ ಅಕ್ಷರಗಳಿರುವುದು (ಅ+ಇ+ಇ+ಇ) ಅದರೆ ಅನುಷ್ಠಾನ ಎಂಬ ಅಕ್ಷರ ರಾಶಿಯ ಪಾದಗಳಲ್ಲಿ ಅ ಅಕ್ಷರಗಳಂಟು. ಇನರಕ್ಕೂ ಸ್ವತಾಸವೇನು ಎಂಬ ತಂತ್ಯ ಹುಟ್ಟಿವುದು. ಎಂಟೆಂಟು ಅಕ್ಷರಗಳ ಇ ಪಾದವುಳ್ಳದು (ಅ ಅಕ್ಷರ) ಗಾಯತ್ರೀ ಎಂಟೆಂಟು ಅಕ್ಷರಗಳ ನಾಲ್ಕು ಪಾದ (ಇ) ಗಳುಳ್ಳದು ಅನುಷ್ಠಾನ ಎಂದು ವಿವೇಕವು. (2) ಅಭಿಪ್ರಾಯ ನುಳಾಸನಂ ಕೇಳಬಾಂ ಶಬ್ದನಾಂ ಸ್ವೇದಿಕಾನಾಂ ಲೋಕಾನಾಂ (ಸಾಹಿನಿ ನಾಜುಕರಣಭಾಷ್ಯ).

ಮಾತ್ರ ಪಡೆದಿರುವುದಲ್ಲದೆ ಬೇರೆ ನಿಯಮಗಳ್ಲಿ. ಲೊಕಿಕ ಭಂದಸ್ಸುದರೋ ಅಕ್ಕರ ನಿಯಮದ ಜತೆಗೆ ಗುರು ಲಫ್ಟ್‌ಪ್ರೆರಗಳ ನಿಯಮವನ್ನೂ ಪಡೆದಿದೆ. ಲೊಕಿಕ ಭಂದಸ್ಸಿನಲ್ಲಿ ಒಂದೊಂದರಲ್ಲಿ ಗುರು ಲಫ್ಟ್‌ಪ್ರೆರಗಳವಿನಾಷಣೆ ಸುಗಳವಾಗಿ ಹೇಳವು ವೃತ್ತಗಳು ಹೆಸರನೊಡನೆ ಏಫ್‌ಡಿ‌ಸಲ್ಟಿಟ್‌ರುವುವು ವೈದಿಕ ಭಂದಸ್ಸಿನಲ್ಲಿ (ವೃತ್ತಪ್ರಕರಣದಲ್ಲಿ) ಸಮವೃತ್ತಗಳಲ್ಲದೆ, ಅಧ್ಯಾಸಮು ವಿಷಮವೃತ್ತಗಳೇಂಬ ಭೇದಗಳಿಲ್ಲ. ಲೊಕಿಕ ಭಂದಸ್ಸಿನಲ್ಲಿ ಸಮ, ಅಧ್ಯಾಸಮು, ವಿಷಮ ಎಂದು ಮೂರು ಭೇದಗಳುಂಟು ಆದರೆ ವೈದಿಕ ಭಂದಸ್ಸಿನಲ್ಲಿ ಅಧ್ಯಾಸಮು ವೃತ್ತಗಳು ದೊರೆಯಿದ್ದರೂ, ವಿಷಮ ವೃತ್ತಗಳು ಎಂದರೆ ಪ್ರತಿ ಪಾದವೂ ಸ್ವಾನಾಧಿಕಾರಕರಗಳಕ್ಕುವು ವಿಶೇಷವಾಗಿದೆ. ಈ ಕ್ರಮವು ಸಿಂಗಳ ಭಂದಸ್ಸಿನಲ್ಲಿ (ಅಧ್ಯಾಯ ಇ ಸೂ. ೧೧)ಹೇಳಿದೆ 'ಮೂರು ಪಾದವೃತ್ತ ಗಾಯತ್ರಿಯ ಒಂದನೇಯ ಪಾದದಲ್ಲಿ ಇ ಅಕ್ಕರಗಳು ಎರಡನೆಯ ಪಾದದಲ್ಲಿ ಎಂಟಿಕ್ಕರಗಳು, ಮೂರರಲ್ಲಿ ಏಳಿಕ್ಕರಗಳು ಇರುವುದೆಂದು ಹೇಳಿರುವುದರಿಂದ ವಿಷಮವೃತ್ತಗಳೂ ಆಗಬಹುದೆಂಬುದಕ್ಕೆ ಇದು ನಿರ್ದೇಶ ವಾಗಿದೆ.

ಮಾತ್ರಾವೃತ್ತಗಳ ಗಂಥವೇ ವೈದಿಕ ಭಂದಸ್ಸಿನಲ್ಲಿಲ್ಲ, ಲೊಕಿಕದಲ್ಲಾದರೋ ಮಾತ್ರಾವೃತ್ತಗಳೇ ವಿಶೇಷವಾಗಿ ಪ್ರಚಾರದಲ್ಲಿವೇ?

### ಭಂಡಿಪ್ರಸರ

ಆದಿಕಾಲದಲ್ಲಿ (ಕೃತಯುಗದಲ್ಲಿ) ವೇದವನ್ನು ಬಿಟ್ಟು ಉಳಿದ ಲೊಕಿಕ ಭಾಷೆಯಲ್ಲಿ ಭಂದಸ್ಸಿನಬುದೇ ಇರಲ್ಲಿ ಕೃತಯುಗದ ಅಂತ್ಯಕಾಲದಲ್ಲಿ ಮನುವ್ಯರ ಬುದ್ಧಿಯಲ್ಲಿ ಕಾರ್ಯವರ್ತ, ವಾಂದ್ಯಪೂರ್ವ ತಲೆಮೋರುತ್ವಾ ಬಂದಹಾಗೆಲಾಗುವೆಂದಾಗಿ ಸೂಕ್ತವಾಗಿ ಹೇಳಿರುವ ಅಧ್ಯಾಗಳಿಗೆ ವಿರಣವು ಅವಕ್ಷರವಾಯಿತು ಅಲ್ಲದೆ ವೇದಭಾಗಗಳೂ ಹಾಗೀಹಾಗೆ ಬಿಲವಾಗುತ್ತಿಲ್ಲ ಬಂದವು. ಆದುದರಿಂದ ಆ ಕಾಲದಲ್ಲಿ ಯಾಷಿಗಳು ವೇದಾಧ್ಯಾಗಳನ್ನು ಸ್ಕ್ರಿಂಗೆ ತರತಕ್ಕ ಸ್ತುತಿಗಳನ್ನು ರಚಿಸಬೇಕಾಯಿತು. ಮನು, ಯಜ್ಞವಲ್ಯುತ್ಯ ಮೌದಲಾದ ಮಹಿಂಗಳಿಂದ ಆವರವರ ಹೆಸರಿನ ಹದಿನೆಂಟು ಸ್ತುತಿಗಳೂ, ತರುವಾಯ ಹದಿನೆಂಟು ಉಪಸ್ತುತಿಗಳೂ ಹುಟ್ಟಿದುವು. ಇವೆಲ್ಲಾ ಭಂದೋ ಶಿಖಾಪದ್ಭಾಯೇ ಇರುವುವು. ಇವುಗಳಲ್ಲಿ ಅನುಷ್ಠಾಪಾ ವೃತ್ತನೇ ವಿಶೇಷವಾಗಿ ಉಳಿದ ಲೊಕಿಕ ಸಮವೃತ್ತಗಳಲ್ಲಿ ಕೆಲಕೆಲವು ತಲೆಮೋರಿರುವುವು. ಈ ಸ್ತುತಿಗಳು ಲೋಕವೈವಾರಿಕಾರದಲ್ಲಿರುವ ಭಾಷೆಯಲ್ಲಿ ಬರೆಯಲ್ಪಟ್ಟಿರುವುವು.

(1) ಸುದೇನಾ: ಸಮಾಖಾಸತ್ತಿ—ಸುವಿದೋ ಸರೋ ಮರುತಸ್ಸಂತ್ರೋ— ಯಂತ್ರಾಯಾಷ್ಟಿ ಸಾಷ್ಟುತೆ (ಬು. ೪, ಅಷ್ಟ. ೬, ಅ. ೪), ಸ್ತೋತ್ಸಂಪೂರ್ಣ ಅತಿಥಿ—ಸ್ತುತಿ—ಮಿತ್ರಮಿಷಿಯಂ—ಅಗ್ನಿರಥಂ ನ ವೇದ್ಯಂ (ಸಾಮಿ ಗಳಿಗಳಲ್ಲಿ ಬಾಧಾದಿ ಮಾತ್ರಾವೃತ್ತಗಳು ವಿಶೇಷವಾಗಿ, ಕಸ್ತುದೇಶಾಷ್ಟಿಗಳಲ್ಲಿರುವ ಕಂದನೇ ಎಲ್ಲಾ ವೃತ್ತಗಳಿಗಿಂತಲೂ ಜೆಬ್ಜಾಗಿನೆ).

ಬಳಿಕ ಶ್ರೀತಾಯುಗದಲ್ಲಿ ವೇದಾರ್ಥಗಳ ಉಪಭೂತಹೆಣವು ಎಂದರೆ ಪರಿಸ್ಥೋಷವೇ, ಅತ್ಯಾನಶಕವಾಗಿ ಬಂದುದರಿಂದ “ಇತಿಹಾಸವುರಾಜಾಭಾಗ್ಯಂ ನೇದಂ ಸಮುನಿಷ್ಯಂಹೆಯೆಂತೊ” ಎಂಬ ಆಭಿಯುಕ್ತಿಹುಂತೆ ಮೊದಲು ಇತಿಹಾಸವು ಹುಟ್ಟಿತು. ಇತಿಹಾಸಗಳಲ್ಲಿ, ವಾಲ್ಯೋಕಿಮಹಿಂಸ್ರಗಳಿಂದ ರಚಿತವಾದ ಶ್ರೀರಂದುರ್ಮಾಯಣವೇ ಮೊತ್ತ ಮೊದಲನೆಯದು (ದ್ವಾರವರಯುಗವ ಅಂತ್ಯದಲ್ಲಿ ಹುಟ್ಟಿದ ಮಹಾಭಾರತವು ಅನೇಯದು). ಇದರಲ್ಲಿ ವೇದಾರ್ಥಗಳು ಲೋಕಿಕ್ಷೇರ್ವಾದರಣಿದಿಂದ ಸಮರ್ಥಿತವಾಗಿ ವರ್ಣಿಸಲ್ಪಟ್ಟಿರುವುದು. ಇದು ಹುಟ್ಟುವುದಕ್ಕೆ ಮೊದಲು ಲೋಕದಲ್ಲಿ ಎಂದರೆ ಲೋಕವಾದವ್ಯಾವಹಾರಿಕ ಭಾಷೆಯಲ್ಲಿ ಭಂದಸ್ಸೇ ಇರಲಿಲ್ಲ. ಆ ವಾಲ್ಯೋಕಿ ರಾಮಾಯಣದ ಅಧ್ಯಯೋತ್ಸವದ—

१ಮಾನಿಷಾದ ಪ್ರತಿವ್ಯಾಂ ತ್ವಮಗಮಶ್ವಾಶ್ವತೀಸ್ಮಾಃ |  
ಯತ್ತಾ ಕೃಪಂಚಂಷಿಧುನಾದೇಕಮವಧಿಃ ಕಾಮಮೋಹಿತಂ ||

ಎಂಬ ಅನುಷ್ಠಾನ ಪದ್ಯವೇ ಲೋಕದಲ್ಲಿ ಕಲೆದೋರಿದ ಮೊದಲನೆಯ ಭಂದೋಽಭಾವಾದ ಪದ್ಯವಾಗಿರುವುದು. ಈ ವಾಲ್ಯೋಕಿ ರಾಮಾಯಣದಲ್ಲಿ ಅನುಷ್ಠಾನ ಶೀಲ್ಳೀಕರಣಕ್ಕೆ ಮುಖ್ಯವಾಗಿನೆ ಸರ್ಗಾಂತ್ಯಗಳಲ್ಲಿ ಮತ್ತೆ ಕೆಲವು ಪೂರ್ವವಾದ ಸರ್ಗಾಗಳಲ್ಲಿ ಚೀರೆ ಚೀರೆ ಕೆಲವು ಸಮನ್ವಯತ್ವಗಳು ಸೇರಿರುವುವು.

ಬಳಿಕ ದ್ವಾರವಯುಗದ ಅಂತ್ಯದಲ್ಲಿ ಅವಶರಿಸಿದ್ದಿ ವಿಷ್ಣುಪ್ರತಿಸಂಭೂತರಾದ ವೇದ ವ್ಯಾಸಮಹಿಂಸ್ರಗಳಿಂದ ಏರಡನೆಯ ಇತಿಹಾಸವಾದ ಭಾರತವೂ, ಭಾಗವತ ಮೊದಲಾದ ಶಿಹದಿನೆಂಟು ಪೂರಾಣಗಳೂ ರಚಿತವಾದುವು. ಈ ಮಹಾಭಾರತ ಮತ್ತು ಭಾಗವತಗಳಲ್ಲಿ ಭಂದೋರಾಪವಾದ ವಾಕ್ಯಗಳಲ್ಲದೆ, ಕೆಲವು ಗದ್ಯಗಳೂ ಇರುವುವು. ಪ್ರಯಂತಃ ಈ ಗದ್ಯಗಳು ವಿಷಮವ್ಯತ್ತಗಳಾಗಿರಬಹುದೆಂದು ನಾವು ಉಂಟಿಸಬಹುದು.

ಹೀಗೆ ವೇದೀತರಗಳಾದ ಭಂದಸ್ಸು ಲೋಕದಲ್ಲಿ ಹುಟ್ಟಿಲು ಕಾರಣವನ್ನು ಪೂರ್ವಾಚಾರ್ಯರು ಹೀಗೆ ಹೇಳುವರು—

“ಮನುಷ್ಯನು ತನ್ನ ಜನ್ಮವನ್ನು ಸಾರ್ಥಕಗೊಳಿಸಲು ಸಂಭಾದಿಸಬೇಕಾಗಿರುವ ಧರ್ಮಾರ್ಥ - ಕಾಮ - ಮೋಕ್ಷಗಳಿಂಬ ಚುರುವಿರುವಾರ್ಥಗಳ ಸ್ವರೂಪ,

(1) ಈ ಶೀಲ್ಳೀಕವು ವಾಲ್ಯೋಕಿ ಮಹಿಂಸ್ರಗಳಿಂದ ಹೇಗೆ ರಚಿಸಲ್ಪಟ್ಟಿತೆಂಬ ವಿಷಯವು ವಿವರವಾಗಿ ಆ ಗ್ರಂಥದ ಅಧಿಯಲ್ಲಿ ಶ್ರೀಸರ್ಗಾಗಳಲ್ಲಿ ಈಂತೆ, (2) ವ್ಯಾಸಾಯಿ ವಿಷ್ಣು ರೂಪಾಯಾ ವ್ಯಾಸರೂಪಾಯಾ ವಿಷ್ಣುವೇ (ವಿಷ್ಣುಸರ್ವಸಾಮ), (3) ಈ ಒಳ ಪೂರಾಣಗಳಲ್ಲಿ ಸೇರಿದ ವಿಷ್ಣುಪೂರಾಣವೇ ವೇದವ್ಯಾಸ ಮಹಿಂಸ್ರಗಳ ತಂದೆಯಾದ ಪರಾಶರರಿದ ಹೇಳಲ್ಪಟ್ಟಿದೆಂದು, ಆ ಪೂರಾಣದಲ್ಲಿ ಹೇಳಿದೆ, ತಂದೆಗೂ ಮಗನಿಗೂ ಅಭೇದವಿರುಸ್ತದೆಂದ (ಅತ್ಯಾನ್ವೇಶಿತನಾಮಾಗಿ), ಆದೂ ವ್ಯಾಸಕ್ಕಾಶವೇಂದೇ ಜಿಸಜಾರವಾಗಿರುವುದು.

ಪ್ರಾಪ್ತಿ, ಪ್ರಾಪ್ತಿಸಾಧನಗಳು ಇವನ್ನು ವೇದಗಳು ತಿಳಿಸಿಕೊಡುವುದು. “ ವಿದಜ್ಞಾನೇ ” ಎಂಬ ಧಾರುವಿನಿಂದ ಹೆಚ್ಚಿರುವ ವೇದಶಬ್ದವು ಜ್ಞಾನವನ್ನು ಉಪಾಧುವುದು ಎಂಬ ಅನ್ವಯವಾದ ಹೆಸರನ್ನು ಪಡೆದಿರುವುದು ಈ ವೇದಗಳೂ, ಸ್ತುತಿಗಳೂ ಪುರಃಪುರಿಗೆ ಕರ್ತವ್ಯಾಂಶಗಳನ್ನು ರಾಜನಂತೆ ವಿಧಿನಿಷೇಧಪೂರ್ವಕವಾಗಿ ಹೇಳಬೇಕೆಂದು ಹೊರತು ಸಹೇತುಕವಾಗಿ ಉಪಾಧಿಸುತ್ತಿಲ್ಲ. ಆ ವೇದದಲ್ಲಿ ವಿಹಿತವೆಂದು ಹೇಳಿರುವ ಕರ್ತವ್ಯಾಂಶವನ್ನು ನಾವು ಏತಕ್ಕಾಗಿ ಅನುಷ್ಠಾನಚಂದ್ರಕ್ಕೆ ಕೂಡಿದ್ದೀರುವುದನ್ನು ನಾವು ಏತಕ್ಕೆ ಬಿಡಬೇಕು ? ಎಂದು ಅಕ್ಷೇತ್ರಪಿಂದಲು ಅವಕಾಶವಿಲ್ಲ. ಅದಕ್ಕಾಗಿ ಈ ಅಕ್ಷೇತ್ರವಾಂಶವನ್ನು ಸಮಾಧಾನಗೊಳಿಸಲು ಬೋರೊಂದು ಕ್ರಮವು ಕಾಲಕ್ರಮದಲ್ಲಿ ಅವಶ್ಯಕವಾಯಿತು. ಅದುದರಿಂದ ಸುಹೃತ್ತವಿಶ್ವತಗಳಾದ ಇತಿಹಾಸಪುರಾಣಗಳನ್ನು ಬುಂಧಿಗಳು ರಚಿಸಬೇಕಾಗಿ ಬಂದಿತು. ಈ ಪುರಾಣಗಳು ಕರ್ತವ್ಯಾಂಶವನ್ನು ಸ್ವೇಕಿತನಂತೆ ಬೋಧಿಸುವುದು. ಶ್ರೀಮದ್ಭಾವುಯಂತಹ ರಾಮಚಂದ್ರನ ಮತ್ತು ರಾವಣನ ಸದತ್ತಿಗಳನ್ನು ವಿವರಿಸಿ, ರಾಮನಂತೆ ವರ್ತಿಸಿ ಯತ್ಸ್ವನ್ನು ಪಡೆಯಬೇಕು — ರಾವಣಾದಿಗಳಂತೆ ವರ್ತಿಸಿ ನಾಶವಾಗಬಾರದು ” ಎಂದು ಪಯಾರಾಯದಿಂದ ಬೋಧಿಸುವುದು.

ಬಳಿಕ ಅಥಮನ್ವೇ ಹೆಚ್ಚಿತ್ತಾಬ್ದಿಂದ ಕಲಿಯುಗದಲ್ಲಿ ಇತಿಹಾಸ ಪುರಾಣಗಳ ಕ್ರಮ ಶ್ಕ್ರಿಯಾಂತ ಬೇರೊಂದು ಕ್ರಮವು ಅವಶ್ಯಕವಾಯಿತು ಅದಕ್ಕಾಗಿ ಈ ಕಾಲದಲ್ಲಿ ಕಾಂತಾಸಮುದ್ರವಾದ ಹಲವು ಕಾವ್ಯಗಳು ಹಂಪಿದ್ದವು.<sup>1</sup> ಮಹಾಕವಿಗಳು (ಭಾಸಸ್ಥಾಮಿಲ್ಲಕ ಕೆವಿಪುತ್ರ, ಕಾಳಿದಾಸ ಬಾಣ ಮಾಘಾ ಭಾರವಿ ಮಯ ಲರಂಡಿಗಳು) ಪುಂಜೀತಿಹಾಸಗಳ ಕಥಾಭಾಗವನ್ನು ಕಾವ್ಯರೂಪದಲ್ಲಿ ರಚಿಸಿದರು. ಈ ಕಾವ್ಯಗಳಲ್ಲಿ ರಸವೇ ಪ್ರಧಾನನ್ನು, ರಸವು ವ್ಯಾಂಜನಾವತ್ತಿಯಿಂದ ತೋರಿಸುವುದು ಅದುದರಿಂದಲೇ ಶಬ್ದಪ್ರಧಾನಗಳಾದ ವೇದಗಳು, ಅಥವಾಪ್ರಧಾನವಾದ ಇತಿಹಾಸಕ್ರಾಣಗಳು ಇವುಗಳಿಗಿಂತಲೂ ಈಕಾವ್ಯಗಳು ಶಬ್ದಾರ್ಥಗಳನ್ನು ಅಧಿನೇರುವುದಿಂದಿರುವ ವ್ಯಾಂಜನಾವತ್ತಿದ್ವಾರಾ ಮೂಲಕ ಕರ್ತವ್ಯಾಂಶವನ್ನು ಬೋಧಿಸುವುದು. ಕಾನ್ತೀಯಾ ಕೂಡ ತನಗೆ ಬೇಕಾದ ವಿಷಯಗಳನ್ನು ಕಾನ್ತಿನ ಸಂಗಡ ಸ್ವಷ್ಟವಾಗಿ ಹೇಳಿದೆ, ಹಾನಭಾವಾದಿಗಳ ಮೂಲಕ ವ್ಯಾಜ್ಯ ವಾಯಾದೆಯಿಂದ ತಿಳಿಸಿ, ತನ್ನ ಮನೋರಥವನ್ನು ನೇರವೇರಿಸಿಕೊಳ್ಳುವಂತೆ ಕಾವ್ಯಗಳೂ ಕೂಡ ವ್ಯಾಜ್ಯ ಮರ್ಯಾದೆಯಿಂದ ಕರ್ತವ್ಯಾಂಶವನ್ನು ಪುರಃಪುರಿಗೆ ತಿಳಿಸಿ ತನ್ನ ಇಷ್ಟಾರ್ಥವನ್ನು (ಖರುವನ್ನು ಸ್ವಾತಂತ್ರ್ಯ ಪ್ರವರ್ತಕನನ್ನಾಗಿ ಮಾಡುವಿಕೆ) ಪೂರ್ಣಗೊಳಿಸುವುದು.

(1) ಸಂಸ್ಕೃತದಲ್ಲಿ ಕಾಳಿದಾಸಕ್ವಾತ ರಘುವಂತ, ಕುಮಾರಸಂಭವ, ಮೇಘದೂತ, ಈ ಕಾವ್ಯಗಳೂ ಭಾರವಿಕ್ಕುತ್ತ ಕರಾತಾರ್ಥನೀಯ, ಮಾಘಾಕ್ವಾತ ಶಿಶುಪಾಲವಧ, ಶ್ರೀಹಂಸಕ್ವಾತನ್ನಿಷಧಾಂಶ ಬಹು ಬಹು ಮುಖ್ಯವಾದ ಕಾವ್ಯಗಳು.

ಹೀಗೆ ಹೇದಗಕು, ಸ್ತುತಿಗಳು, ಇತಿಹಾಸ ಪುರಾಣಗಳು ಇವೆಲ್ಲವೂ ಭಂದೋಬಧ್ಯವಾ ದುಪ್ಯಗಳೇ, ಇವುಗಳಿಗಂತ ಈಚೆಗೆ ಹೆಚ್ಚಿದ ಕಾವ್ಯಗಳಲ್ಲಿ ಮಾತ್ರ ಪದ್ಧತಾವ್ಯಗಳಿಂದೂ, 1ಗಡ್ಡಕಾವ್ಯಗಳಿಂದೂ, ಚಂಪು(ಮಿಶ್ರ)ಕಾವ್ಯಗಳೆಂದೂ ಮೂರು ವಿಧವಾಗಿರುವವು. ಪದ್ಯ ಕಾವ್ಯವೆಲ್ಲವೂ ಭಂದೋವಾಯಗಳು, ಗಡ್ಡ(ವಚನ) ಕಾವ್ಯಗಳಾದರೋ ಸಂಸ್ಕಾರತಭಾಷಾ ಸ್ವಪಂಚದಲ್ಲಿ<sup>1</sup> ಎಣ್ಣೆ ಖದಂತ ನಾಲ್ಕೆಯ್ದು ಮಾತ್ರ ಇವೆ. ಇವುಗಳಲ್ಲಾ ಆದಿ ಮಧ್ಯಾವ ಸಾನಗಳಲ್ಲಿ ಭಂದೋಬಧ್ಯವಾದ ಶ್ಲೋಕಗಳಂಟಿ. 2ಚಂಪು ಕಾವ್ಯಗಳಲ್ಲಿ ಭಂದಸ್ಸಿ ಗಡ್ಡ(ವಚನ) ಏರಡೂ ಮಿಶ್ರವಾಗಿರುವವು. ಹೀಗೆ ಶ್ರವ್ಯಕಾಷ್ಯಗಳಾದ ಬಳಿಕ, ಬೋಧಿಸ ತಕ್ಕ ಕರ್ಮವಾತ್ಯಾಶವನ್ನು ಮನಮುಟ್ಟಿ ಪಂಡಿಕಾವಾಮರ ರಂಜನೆಯಾಗುವಂತೆ ನಿರೂಪಿಸುವ ಶಾಕಾನ್ತಲ ಮೊದಲಾದ ದೃಶ್ಯ(ರಾಸಕ) ಕಾವ್ಯಗಳು ಹುಟ್ಟಿದುವು ಇವುಗಳಲ್ಲಿ ಸ್ತೀಯರು ಮೊದಲಾದವರಿಗೆ ಶ್ಕಂಢದೆಂದುಹೇಳಿರುವ ಪೂರ್ಕಿತ ಭಾಷೆಯೂ ಸೇರಿರುವುದರಿಂದ ಪ್ರಾಕೃತ ಭಾಷೆಗಳಲ್ಲಿ ವ್ಯವಹರಿಸಲ್ಪಡುವ ಅಯಾರ್ಥಿ ಮಾತ್ರಾವ್ಯಕ್ತಿಗಳೂ ಈ ರೂಪಕರ್ಗಳಲ್ಲಿ ಸೇರಲವಕಾಶವಾಯಿತು. ಹೀಗೆ ಭಂದಸ್ಸಿ ಆರಂಭದಲ್ಲಿ ಹೇದದಲ್ಲಿ ಮಾತ್ರ ಇದ್ದು ಕ್ರಮವಾಗಿ ಲೋಕದಲ್ಲಿರುವ ಹಲವು ಗರೆಯಲ್ಲಿ ಹರಡಿಕಾಂಡು ವಿಶೇಷವಾಗಿ ಬೆಳೆಯುತ್ತಾ ಬಂದಿತು.

### ಭಂದತ್ವಾಸ್ತು

ವೇದಾಧಿವನ್ನು ತಿಳಿಯಲು ಭಂದಸ್ಸಿನ ಜ್ಞಾನವು ಅತ್ಯಾವಶ್ಯಕವೆಂದು ತಿಳಿದು ಬರುವುದು ವೇದವಲ್ಲಿ “ಅನಾಷ್ಟುಭಾ ಯಜತಿ” “ಬ್ರಹ್ಮತ್ವಾಗಾಯುತಿ” “ಗಾಯತ್ರುತ್ವಸ್ತಾತ್” ಎಂದು ಹೇಳಿರುವುದರಿಂದ ಈ ವಾಕ್ಯಾಧಿಜ್ಞಾನವಾಗಲು ಅನುಷ್ಟುಭಾದಿ ಶಬ್ದಗಳ ಅಧಿವಾಗಬೆಂಕು. ಇವೆಲ್ಲಾ ಭಂದಸ್ಸಿಗಳು, ಅಮಾದರಿಂದ ಇನ್ನಾಗಳ ಸ್ವರೂಪವನ್ನು ಬೋಧಿಸುವ ಭಂದತ್ವಾಸ್ತುವು ಆತ್ಮವಶ್ಯಕವಾಯಿತು. ಇದ್ದೇ ಅಳ್ಳ, ವೇದಾಧಿಯನ್ನಾದ, ವರನಿಗೆ ಭಂದೋಜ್ಞಾನವಿಲ್ಲದಿದ್ದೇ ಸ್ತುತ್ಯನಾಯವ(ಕೇಂಡ)ನ್ನೂ ಅದೇ ವೇದವು ಹೇಳಿವುದು. “ಯೋಃ ಹ ನಾ ಅವಿದಿತಾವೇರಿಯಂದ್ಯಂದೋಽಧ್ಯೇವತವಿನಿಯೋಗೇನ ಬ್ರಹ್ಮತ್ವೇನಮಂತ್ರೇಣ ವಾ ಯಜತಿ— ವಾ ಧ್ಯಾಪತುತಿ ವರ— ಸ ಸಾ ಲಾಂ ವಚ್ಚಾತಿ— ಗರ್ತಂ ವಾ ಪದ್ಯತೇ— ಪ್ರಮಿಂಯತೇ ವಾ— ಪಾಪೀಯಾ ಭವತಿ— ಯಾತಯಾಮಾನ್ಯಸ್ಯ ಭಂದಾಂಸಿ”—“(ಹಂಸಿಗಳು ಸಂಬಂಧ, ಭಂದಸ್ಸಿ, ದೃವಕ, ವಿಸಿಯೋಗ—ಇವನ್ನು ತಿಳಿಯಿದವನು ಸ್ವಕ್ಷಮಿ ಯೋಂಸಿಗಳಲ್ಲಿ ಹುಟ್ಟಿವನು. ಅಧವಾ ನರಕಕ್ಕೆ ಹೋಗುವನು.

(1) ಬೂಣಕ್ಕೆ ಕಾದಂಬರಿ, ಜರ್ಜರ್ಚರ್ಚರ್, ಸುಬಂಧಕ್ಕೆ ವಾಸವದತ್ತ, ದಂಡಿಕ್ಕೆ ದಕ್ಕಿ ಕುಮಾರರಿತ, ಅವಾಚಿನವಾಗಿ ಶ್ವನರಲ್ಲಿ— ಗಡ್ಡಿನಾಮಣ, (2) ರಾಮಾಯಣಕಂಪಿ— ಭಾರತಜಂಬು ಮೊದಲಾದುವು.

ఆథవా పాపియాగువను. ఆథవా ఆధారాయుస్తినెల్లి సాయివను. ఎందు) ప్రక్కవాయివు ఉక్కవాగిరువుదు హీగే వేదగళ భందస్సురూపవన్ను తిలు సువ భందత్వాస్తువు—1వేదాంగవేందు ప్రసిద్ధవాగిదైరూ ఆనాదియాగిద్ద ఇదన్ను తపక్కితే యింద తిలుదుకొండు ఖుషిగళు లోకదల్లి కరదివరేందు పువాచా యఁరు హేలురువుదిరండ ఈ భందత్వాస్తుకొల్లు కత్కుగళ..చించిందు వ్యవకారవు బందిరువుదు. ఈ బగెయల్లి శివేదాంగభందత్వాస్తుప్రవక్కచరణ్ణి మహాశ్వరను మోత్తమోదలనేయవను, ఒళిక ఒళ్ళై - ఇంద్రై - గురు - యాస్తు వాక్షియు ఈ మోదలాద క్రమవన్ను ఈ తొల్లుఁకువు హేళువుదు. (యాదవ ప్రకాశర భందత్వాస్తు ప్రీచేయల్లి)—

భందోజ్ఞానమిదం భవాద్యగవతో లేఖే సురాక్షాం పతిః |

తస్మాద్యుచ్ఛైవనః తతస్యతగురుమాండవ్యనామో తతః ||

మాండవ్యాదపి స్వేతవః తత ఖుషియాఫస్తుః తతః పింగలః |

తస్మేదం యతసా గుచోభువి ధృతం ప్రమృస్తుదాచ్యైతేచైతం ||

ఈ భందోజ్ఞానవన్ను పూజ్యనాద మహేత్వరనింద సారపతియూ (ప్రక్క నీందు హేళబేచు) అవనింద ఇంద్రునూ (ముఖ్యవనును) ఆవనింద సురగురువూ. అవనింద మాండవ్యనూ, అవనింద స్వేతవనూ అవనింద యాస్తుమహియూ, అవ నింద పింగలనూ పడేదరు. పింగలనింద నమ్మింథవరు పడేదరేందు యాదవ ప్రకాశరు హేళరువరు. (ఇవరు ప్రాయశః శ్రీ. ౨౧౦ంరల్లిద్దిరచయుదు)

ఇవరల్లి సురగురువినవరేగూ ఎల్లరూ ఉపదేశకరల్లదే గ్రంథకత్కుగళల్లి. మాండవ్య స్వేతవ యాస్తురు గ్రంథకత్కుగళాగిరచయుదు. ఈగ నవుగే దోరకి

(1) వేదగళ ఆనాదియాగియూ, కత్కురహితవాగియూ ఇంతుదాచరూ, ఖుషిగళింద జేళల్లిట్టువుందు హేళువుదు చెపతారికపు, యుగాన్నేణ నుహికతాక వేదాక సేతికాసాచ మహిషయిః. లేఖరే తపునా పువఁం ఆనుజ్ఞాతాః స్తుయంభువా॥ హాగేమే వేదాంగ గళాః ఖుషిప్రోత్కుగళింబుదు చెపతారికపు, (2) తిక్షునాత్కచరణం భందో నియక్తం జొంకిం తథా కట్టుక్కేతి వడంగాను వేదస్తు (భందస్సునంకియేః నూకరక్షాదిగాళు వేదాంగగాళు) భందః పాపాకు వేదస్తు ద్వస్తుః కల్పైఁథ పర్యకేఁ. జొంకింకావయనం జస్మిః నియక్తం తోతముజ్ఞకేఁ॥ తిక్షుధారణింతు వేదస్తువ ముఖం న్నాకరణం స్తుః తం || (తిక్షుయాఽ).

ರುವ ಭಂದಕ್ಕಾಸ್ತ್ರಕತ್ತೆಗಳಲ್ಲಿ ಸಿಂಗಳನೇ ಹೊತ್ತೆ ಹೊದಲನೀಯವನು. ಅವನಿಂದ ಭಂದಕ್ಕಾಸ್ತ್ರವು ಸೂತ್ರರೂಪದಳ್ಳಿ ಅಥವಾ ಯಾಗಳಲ್ಲಿ ರಚಿತವಾಗಿದೆ. ಇವನೆ ತನಗೆ ಹಿಂಬೆ ಕಾಶ್ಚಪ ಸ್ನೇತವರದ್ದರೆಂದು, ಅವರ ಹೆಸರನ್ನು ಹೇಳಿರುವನು ಯಾಸ್ತುನ ಹೆಸರನ್ನು ಹೇಳಿದರಲು ಕಾರೆಣವು ತಿಳಿಯುವುದಿಲ್ಲ. ಅದರೆ ಕಾಶ್ಚಪ ಸ್ನೇತವರನ್ನು ಲೋಕಿಕವ್ಯಕ್ತವಿವರಣ ಪ್ರಕರಣದಲ್ಲಿ ಹೇಳಿರುವುದರಿಂದ ಯಾಸ್ತುನ ವ್ಯಾಯಃ ಹೇಳಿದ ಭಂದಸ್ತನ್ನು ಮಾತ್ರ ಬರೆದಿರಬಹುದೆಂದೂ, ಇವಕ್ಕಾಗಿ ಅವನನ್ನು ಲೋಕಿಕ ಭಂದೋವಿವರಣ ಪ್ರಕರಣದಲ್ಲಿ ಸ್ನೇರಿಲ್ಲವೆಂದೂ ಉಂಟಿಸಬಹುದು. ಒಟ್ಟಿನಲ್ಲಿ ಈ ಪುಜಾವರು ಮಾಡಿರುವ ಶಾಸ್ತ್ರಗ್ರಂಥಗಳು ಇಂದವರೀಗೂ ದೊರಕಿಳ್ಳ. ಪುಜಾಗ್ರಂಥವಿದಲ್ಲಿ, ಅದರ ಏಕದೇಶವಾದರೂ ದೊರಕಬಹುದಾಗಿತ್ತು. ಅದೂ ಇಲ್ಲವಾಗಿದೆ

ಸಿಂಗಳನಿಂದ ಈಚಿಗೆ ಹೆಲವರು ಲೋಕಿಕ ಭಂದಕ್ಕಾಸ್ತ್ರಕತ್ತೆಗಳು ಇದ್ದರೆಂಬುದು ಕೆಲವು ಭಂದೋಗ್ರಂಥಗಳಿಂದ ತಿಳಿವಿಗೆ ಬರುವುದು ಅವರಲ್ಲಿ ಹೆಲವರ ಗ್ರಂಥಗಳೂ, ಅವರ ದೇಶಕಾಲಾದಿಗಳೂ ತಿಳಿಯುವುದಿಳ್ಳ — ವ್ಯಕ್ತಿಜಾತಿಸವುಳ್ಳಯದಲ್ಲಿ (ವಿರಹಂಕ ವಿರಚಿತ. ಸು. ೧೦ ನೇಯ ಶತಮಾನ) ಸಿಂಗಳನನ್ನೂ (I. VI)<sup>1</sup> (ಭಂಜಾಧಿಪ), ವಾಸುಕಿಮಾಂಡವ್ಯರೆಂಬ ಭಂದಸ್ತರ (VI) ರನ್ನೂ ಹೇಳಿಲಾವನು. ಅಲ್ಲದೆ ವಸಂತತೀಲಕಾವೃತ್ತದ ಹೆಸರನ್ನು ಹೇಳಿವಾಗ ಕಾಶ್ಚಪನ ಪುತದಂತಿ ಸಿಂಹೋನ್ನ ಕವೆಂದು ಹೇಳಿರುವನು, ಅಲ್ಲದೆ ಯತಿವಿವರುವನ್ನು ಹೇಳಿವಾಗ ೨ಜುಮದೆಂಪಿಂಗಳರು ಯತಿಯನ್ನೊಂದುಪುಷ್ಟಿದಿಲ್ಲ. ಮಾಂಡವ್ಯ ಭರತ ಕಾಶ್ಚಪ ಸ್ನೇತವರು ಪುತ್ತು ಇತರರೂ ಯತಿಯನ್ನೊಂದುಪುಷ್ಟಿದಿಲ್ಲ. ಎಂದು ಹೆಲವರ ಹೆಸರನ್ನು ಹೇಳಿರುವನು. ಇವರ ಗ್ರಂಥಗಳ ಹೆಸರುಮಾತ್ರ ಉಕ್ತವಾಗಿಲ್ಲ.

ಪುರಾಣಗಳಲ್ಲಿ ಒಂದಾದ ಆಗ್ನೀಯ ಪುರಾಣದಲ್ಲಿಯೂ ಭಂದಕ್ಕಾಸ್ತ್ರ ವಿಚಾರವಿದೆ. ಅಲ್ಲಿಯು ಲಕ್ಷಣವೆಲ್ಲವೂ ಅನುಪ್ಯಂಪಾ ಶೈಲೀಕದಲ್ಲಿವೆ. ಇವುಗಳಲ್ಲಿ ಕಿಂಗಳನ ಹೆಸರು ಇರುವುದರಿಂದ ಇದು ಸಿಂಗಳಶಾಸ್ತ್ರಕ್ಕಿಂತಲೂ ಅವಾಚಿನವೆಂದು ಹೇಳಬಹುದು.

ಆಗ ನೆವರು ದೊರಕಿರುವ ಸಂಸ್ಕಾರ ಭಂದೋಗ್ರಂಥಗಳಲ್ಲಿ ಲಾಲಿ ಸಿಂಗಳಭಂದ ಸ್ನೌತ್ತ್ರವೇ ಪ್ರಾಚೀನವಾದುದು. ಇದರಲ್ಲಿ ವ್ಯೇದಿಕ ಲೋಕಿಕ ಭಂದಸ್ತಗಳೀಲ್ಲವೂ ಸಾಕಾದಪ್ಯಮಂಪಿಟ್ಟಿಗೆ ವಿವರಣಾಲ್ಪಿಟ್ಟಿದೆ. ಇದರಲ್ಲಿ ಅ ಅಥವಾ ಯಗಳಿವೆ, ಪ್ರಾಯಃ ಪಾಣಿನಿಕ್ಕುತ್ತವಾದ ವ್ಯಾಕರಣ ಸೂತ್ರಗಳನ್ನು ಆದಕ್ಷಣಾಗಿಟ್ಟಿಕೊಂಡು ಈ ಗ್ರಂಥದಳೂ

(1) ಸಿಂಗಳನು ಆದಿತ್ಯಜನ ಅವಕಾಶವೆಂದು ಪ್ರಸಿದ್ಧಿ ಯಾಂಬಿಂ(2) ಇವನನ್ನು ನಾಗವರು ಸುಖನೇಯ ಪ್ರಕರಣದಲ್ಲಿ ಸ್ನೇರಿಸಿರುವನು. (3) ಸಿಂಗಳೋಕ್ತಾಂಪಾದ ಭಂದಸ್ತನ್ನೂ, ಗಣ ಸ್ನೇರಿಸಿರುವನ್ನೂ ಮೂಲಜಗಳಾದ ಅಂಗಳಿಂದಲೇ ಯಥಾಕ್ರಮವಾಗಿ ಹೇಳುವನು (ಅಗ್ನಿ—ಒ, ಪ. ೧),

ಲ ಅಧ್ಯಾತ್ಮರೂಪಗಳನ್ನು ಹಿಂಗಳನು ಏಕದಿಸಿರುವಂತೆ ತೋರುವುದು. ಈ ಹಿಂಗಳನ್ನು ಕೇದಾರಭಟ್ಟಿನು (ವೃತ್ತರತ್ನಕರ ಕ್ರೌಣಿ) ನಾಗರಾಜ, ಹಿಂಗಳನಾಗ, ವರುನಿ, ಭುಜಂಗೀಶ ಎಂದು ಕರೆದಿರುವನೆ. ಇವರಾಲ್ಲ ಮೊದಲನೇ ಸುಂದರ್ಭಾರ್ಥವು ಸಂಜ್ಞಾಧ್ಯಾರ್ಯರುವು, ಇದರಲ್ಲಿ ಗುರು-ಲಘುಗಳು, ಆಕ್ಷರಗಳಿಂದಾದ ಗಣಗಳು, ವನು ಮೊದಲಾದ ಸಂಖ್ಯಾ ಸಂಜ್ಞಾ ಕಬ್ಜಿಗಳು ಇವನ್ನು ಹೇಳಿದೆ ಎರಡನೆಯು ಅಧ್ಯಾತ್ಮರೂಪಲ್ಲಿ ಗಾಯತ್ರಿಃ (ಲೋಕಕ ದಲ್ಲಿ ಉತ್ಸರ್ವಿಸಂಪನ್ಸು) ಮೊದಲಾಗಿ ಜಗತ್ತಿನವರೆಗೆ ಏಳಿ, ಭಂದಸ್ಸಂಗಳ ಸ್ವರೂಪವನ್ನು ವಿವರಿಸಿದೆ. ಇವಕ್ಕೆಲ್ಲಾ ಹಲಾಯು, ಅಕ್ಷರತ್ವತ್ವಿಯಲ್ಲಿ ಉದಾಹರಣವನ್ನು ಕೊಟ್ಟಿದೆ. ನಾಲ್ಕುನೇಯ ಅಧ್ಯಾತ್ಮರೂಪಲ್ಲಿ ಶಿಕ್ಷಣೀಯಿಂದ ನಾಲ್ಕುನಾಲ್ಕುಕ್ಕರ ಕಡಿಮೆಯಾಗಿರುವ ಕೃತಿಯವರೆಗಳ ಏಳಿ ಭಂದಸ್ಸಂಗಳೂ, ಬಳಕ ಧೃತಿಯಿಂದ ಆರಂಭಿಸಿ ಜಗತ್ತಿನವರಿಗೆ ಏಕು ಭಂದಸ್ಸಂಗಳೂ ವಿಶೇಷವಾದಿಂದ ವಿವರಿಸುವ್ಯಟ್ಟಿನೆ, ಬಳಕ ಲೋಕಕ ಭಂದಸ್ಸನ್ನು ಆರಂಭಿಸಿ ಪ್ರತಿಷ್ಠೇಯಿಂದ ಉತ್ಸರ್ವಿಸರೆಗಳ ಇದು ಭಂದಸ್ಸಂಗಳನ್ನು ವಿವರಿಸಿದೆ, ಬಳಕ ಮಾತ್ರಾಗಳಾದ ಆಯಾರ್ ರಂತ್ತು ವಧ್ಯಾ ಮೊದಲಾದ ಆಯಾರ್ ಭೇದಗಳೂ ಗೀತಿಗಳೂ (ಮಾತ್ರಗಳವುತ್ತೇ) ವಿವೃತವಾಗಿವೆ (ಲಂ ಭೇದಗಳಿಂದ). ಬಳಕ ವೈತಾಲಿಯ ವೃತ್ತಗಳು, ಆದರ ಭೇದಗಳು (ಚೆಪಚ್ಚಿಂದಾಗಿಕಾದಿ) (ಮಾತ್ರಪ್ರವೃತ್ತ), ಮಾತ್ರಾಸಮಕವೃತ್ತಗಳೂ, ಗೀತಾಯಾರ್ ಭೇದಗಳೂ ವಿವರಿಸಲ್ಪಟ್ಟಿನೆ ಪಂಚಮಾಧ್ಯಾರ್ಯದಲ್ಲಿ ಸಮಾಧಾಸಮ ವಿವರವನ್ನು ಹೇಳಿಸುವುದಾಗಿ ಪ್ರತಿಜ್ಞೆಮಾಡಿ ಮೊದಲು ಸಮಾನೀಯೊದಲಾದ ಅನುಪ್ತಿಭೃತ್ತಂ ಭೇದಗಳನ್ನು ಪದಾಚರಣರ್ಥ ವೃತ್ತದವರೆಗೂ ನಿರೂಪಿಸಿ, ಉದ್ದತ್ತಾದಿವೃತ್ತಗಳನ್ನು ಶೀಲು ಅಳಾಂತ್ರಾ ವೃತ್ತದವರೆಗೆ ಹೇಳಿ ಅಧ್ಯಾತ್ಮರೂಪನ್ನು ಸಮಾಪ್ತಿ ಮಾಡಿರುವನು. ಬಳಕ ಆದನೇಯ ಅಧ್ಯಾತ್ಮರೂಪ ಆದಿಯಂತ್ರಂ ರೂತಿ ಸಂಜ್ಞೀಯನ್ನು ಆದರ ಸ್ಥಳಗಳನ್ನೂ ವಿವರಿಸಿದೆ. ಬಳಕ ಒ ಆಕ್ಷರ ಮೊದಲಿಂದ ಆರಂಭಿಸಿ ಒ ಆಕ್ಷರದ ಮಾದದವರೆಗಳ ಸಮವೃತ್ತಗಳನ್ನು ಸ್ವರೂಪಿಸಿರುವನು ಏಳಿಸೆಯು ಅಧ್ಯಾತ್ಮರೂಪಲ್ಲಿ, ಅಲ್ಲಿಂದ ವರುಂದಣ ಒಳ ಭಂದಸ್ಸಿನ ಸಮವೃತ್ತಗಳನ್ನೂ, ರಂಡಕಗಳಾಗ್ನಿ ವಿವರಿಸುವನು. ಎಂಟಿನೇಯ ಅಧ್ಯಾತ್ಮರೂಪ ವೃತ್ತಾಂಶದಲ್ಲಿ ಇಂತಹ ಹೇಳಿದುರುವ ವೃತ್ತಗಳಿಲ್ಲವೂ ಗಾಢಗಳಿಂದು ಕೇಲವನ್ನು ಹೇಳಿ ಬಳಕ ಪ್ರಸಾಕ್ತಿರ ಮೊದಲಾದ ಇದು ಪ್ರತ್ಯೇಕಗಳನ್ನು (ಅಧ್ಯಾತ್ಮರೂಪನ್ನು ಹೇಳಲ್ಲ) ಹೇಳಿ ಗ್ರಂಥ ಸಮಾಪ್ತಿ ಮಾಡಿರುವನು.

ಈ ಹಿಂಗಳನೇ (ವ್ಯಾಕ್ತಪ್ರಮಿಂ ಗಳವೆಂಬ) ಪ್ರಾಕ್ಯತ ಭಂದತ್ವಾಪ್ತವೊಂದನ್ನೂ ಬರೆದಿರುವನು ಕದರಲ್ಲಿ ಮಾತ್ರಾವೃತ್ತಗಳಾದ ಹಲವು ದೆಂಶೀಯ ವೃತ್ತಭೇದಗಳನ್ನೂ, ಸಂಸ್ಕಾರತಭಾಷಾ ಪ್ರಸಿದ್ಧಗಳಾದ ಸಮವೃತ್ತಾದಿಗಳನ್ನೂ ವಿವರಿಸಿರುವನು.

ಲೋಕ ಕಳಂಡಸ್ಸನ್ನು ಮಾತ್ರವೇ ವಿವರಿಸುವ ಭಂದತ್ವಾಪ್ತಗಳಲ್ಲಿ ವೃತ್ತರತ್ನಕರವೇ ಮೊದಲನೇಯದೆಂದು ತೋರುವುದು, ಇದನ್ನು ಬರೆದವನು ಕೇದಾರಭಟ್ಟನು, ಪ್ರಾಯಶಃ

ಇದು ಸುಮಾರು ಒಟ್ಟನೇಯ ಕತ್ತಲಾಗುವದಿಂದ ಹಣಕ್ಕಿಡುದೆದ್ದು ಉಂಟಿಸಿದ್ದರೂ ಇದರಲ್ಲಿ ಅಡ್ಡರೆಗಳಿವೆ ತ್ವರಿತ ಗಳು, ಪೂರ್ವದಲ್ಲಿ ವಾತಾವರಣದಲ್ಲಿ ಮಾತ್ರ ಇಲ್ಲಿ ವಿಶೇಷವಾಗಿ ವಿವರಿಸಲ್ಪಟ್ಟಿರುವ ಇವರೂ ಇನ್ನು ಗ್ರಂಥದಲ್ಲಿ ಪ್ರಿಯಗಳು ಸ್ವೀಕರಿಸಬಹುದ್ದಿರುವ ಅವಳಿನ ಪ್ರಾರ್ಥನೆಯನ್ನು ಉದ್ದೇಶಿಸಿರುವುದು. ಮತ್ತಾಲ್ಲಿ ರಸ್ತೊಂದು ದೇಹದಲ್ಲಿ ಕಾರ್ಯ ಆರಾಧಿಸುತ್ತಿರುವುದು.

ಮೌದಲನೇಯ ಅಭಾಯನ್ನು ಸಂಚ್ಯಾಪ್ತಿಕರಣ ಇವರಲ್ಲಿ ಮಂಗಳಾಂಚರಣ, ಗ್ರಂಥಕ್ತ್ವವಿನ ಪರಿಚಯ, ಗ್ರಂಥವರಿಮಾಣ, ಭಂದರ್ತಾನ್ಯಾಸಕ್ಕೆ ಎಂಬಲಾಧಾರಭಿತವಾದ ಗಣಗಳು ಅಕ್ಷರ ಹಂತ (ಮಾತ್ರಪ್ರಗಣಗಳು) ಉಘ್ನವು ರೂರ್ವಾಗಿವ ಸಂಭವ, ಸಂಖ್ಯಾಸಂಜ್ಞಿಗಳು, ಯತ್ತಿ, ಪರಾ, ಸಮವತ್ತಾದಿ ಅಕ್ಷರ, ಭಂದಸ್ಸಿನ ಹೆಸರು, ಇವುಗಳ ವಿವರಗಳನ್ನು ಹೇಳಿದೆ

ఎరడనేయ అభియదల్ల ఆయావస్తుభూతిగాద పూతుగణివ్వక్కగళు, మాత్రమైన త్రయిలు ఇవన్ను జోళదే ఆయి, ఆయాధీద, గీతి, వైతాలీయ, వక్క, పూతుసమక, పాదాకులక, 2పూతుపణిజ్ఞన, తిఱు, బుజూర్లు, ఈ వైత్తుగళ నివరణవిడి.

మనంలేదు అధ్యాయాలలో ఒకప్పుడు కొద్ది వాడచే వేసాలుగిరిందు ఈ తక్కువది వాడదపరిగణ సమస్తాగళనాలు. ఈ క్రమార్థాన్ని వ్యాపిస్త తక్కువగాల ల్యు వాడగణంద నిబధ్వ వాగిరువ దండకగళన హేమల్యుట్రివే

ನಾಲ್ಕು ಸೆಯ ಅಧ್ಯಾತ್ಮರಾದ್ವಾ ಅರ್ಥಸಂಪನ್ಮೂಲಗಳನ್ನು ಪಡಸಿಯ ಅಧ್ಯಾತ್ಮರಾದ್ವಾ  
ವಿಷಯವನ್ನುತ್ತರ್ವಾಗಳೂ ಪ-ಕ್ಲಿಟ್ಟೆವೇ ಹಿಂಗಳ ಮುನಿಯ್ಯಾ ಅನುಸ್ಯಾಸ್ಯ ಪ್ರಕರಣದಲ್ಲಿ  
ಹೇಳಿರುವ ವದಚೆ-ಒರ್ನಾಧ್ಯಾತ್ಮವನ್ನು ಈಕನು ಪಿಠಾನುವ್ಯಾತ್ತಿಗಳ ಕೊನೆಯಲ್ಲಿ  
ಸಂಗೃಹಿಸಿ ಹೇಳಿರುವನು ಇದೇ ಪ್ರಕರಣದಲ್ಲಿ ವಿಷಯವನ್ನುತ್ತರ್ವಾಂಕರಗಳಾದ ಉದ್ದತ್ತಾ  
ವ್ಯಕ್ತಿ, ಅದರ ಭೀದಗಳು, ಉವಸ್ಥಿತಪ್ರಭುಜುಸಿತ ಶುದ್ಧವಿರಾಟ್ ಎಂಬ ವ್ಯಕ್ತಿಗಳೂ,  
ಗಾಫಿಗಳೂ ಹೇಳಲ್ಪಟ್ಟಿವೆ

ಶ್ರೀತಬೋಧ— ಕಾಳಿದಾನ ಕೈಕವೆಂದು ಸ್ವಾಸಿದ್ಧವಾದ “ಶ್ರೀತಬೋಧ” ಎಂಬ ಗ್ರಂಥವೇಂದು ಸಂಸ್ಕೃತದಲ್ಲಿ ದೊರಕುವುದು ಶಾರಲ್ಲಿ ಅಂತಹ ವಿಜ್ಞಾಗಳಿನ ಇವುಗಳಲ್ಲಿ

(1) సించెన్లేను కేయలనడికా మున్నికొత్త పేనే. అవి క్రిందియు దితముని స్నేహినే.  
 (2) వుక్కెస్తే లావినావచ్చేసి గావణా గురుబుస్తథా. గురుబుస్తథా. లైఫ్ లైఫ్ క్షోం వ్యమాజి  
 మికినిశ్చితం (ఇదే పరివర్తన కండచ నాగవమ్ర భందస్సునల్లిదే).

ಮೊದಲು ಆಯಾರ್, ಗೀತಿ, ಖಂಪಗೀತಿ, ಈ ಜಾತಿಗಳ ಲಕ್ಷ್ಯಣಗಳು ಹೇಳಿವೆ. ಬಳಿಕೆ ಇಲ್ಲಿ ಅಕ್ಷರಗಳ ಪಾದಗಳಿಳ್ಳ ಸಮನ್ವಯಗಳಿಂದ ಆರಂಭಿಸಿ ಸ್ವರ್ಗರಾ (ಇಲ್ಲಿ ಅಕ್ಷರವ್ಯತ್ತ) ವೃತ್ತದವರೆಗೂ ಕಾವ್ಯದಲ್ಲಿ ಬಂದಿರುವ ಪ್ರಸಿದ್ಧ ವೃತ್ತಗಳು ಹೇಳಲ್ಪಟ್ಟಿವೆ ಈ ಗ್ರಂಥದಲ್ಲಿ ಉದ್ದೇಶ ಪದ್ಧಗಳೇ ಲಕ್ಷ್ಯಣಗಳಾಗಿವೆ, ಮತ್ತು ಮಾತ್ರಿಗಳು ಗುರು ಲಘುಗಳು ಇವುಗಳಿಂದಲೇ ಎಲ್ಲಾ ವೃತ್ತಗಳ ಲಕ್ಷ್ಯಣವನ್ನೂ ಹೇಳಿರೂವನು ಗಣಪ್ತಿಸ್ತಾವವನ್ನೇ ಎತ್ತಿಲ್ಲ ಇದೊಂದು ಈ ಗ್ರಂಥದ ವೈಕಿಷ್ಣಿವ.

ಭಂದೋಮಂಜರಿ— ಭಂದೋಮಂಜರಿಯು 2ಗಂಗಾದಾಸ ರಚಿತವಾದಾದು ಇದರಲ್ಲಿ ಅರು ಸ್ತುಭಕಗಳಿವೆ ಮೊದಲಿನ ಸ್ತುಭಕೆಲ್ಲ ಸಂಜ್ಞಾವಿವರಣವೇ, ನರಡನೆಯದರಲ್ಲಿ ಸಮನ್ವಯತ್ತಗಳೂ, ದಂಡಕೆಗಳೂ ಹೇಳಲ್ಪಟ್ಟಿವೆ. ಮೂರನೆಯದರಲ್ಲಿ ಆಧಿಸಮವ್ಯತ್ತಗಳೂ, ನಾಲ್ಕನೆಯದರಲ್ಲಿ ವಿಷಮನ್ವಯತ್ತಗಳೂ, ಬದನೆಯದರಲ್ಲಿ ಆಯಾರ್ ವೃತ್ತಜಾತಿಗಳೂ ಹೇಳಿವೆ. ಆಯಾರ್ಗಿತಿ— ವೈತಾಣಿಯಗಳೂ, ಪಜ್ಞಾಪಿಕೆ, ದೋಹಡಿಕೊ ಎಂಬ ವ್ಯಾಕೃತವೃತ್ತಗಳು ಇದರಲ್ಲಿ ಸೇರಿವೆ. ಆರನೆಯದರಲ್ಲಿ ಗಢಪದ್ಧಗಳಿಂಬ ಏರಡು ಬಗೆಯ ಕಾವ್ಯಗಳನ್ನು ಹೇಳಿ, ವೃತ್ತಗಂಧಿಗಳಾದ ಕೆಲವು ಗಢಗಳನ್ನು ಹೇಳಿದೆ. ಕೊನೆಯಲ್ಲಿ ಗ್ರಂಥಕರ್ತವು ಪ್ರಸ್ತಾರಾದಿ ಷಟ್ಪತ್ಯಯಗಳು ಭಂದೋಜಾನಕ್ಕೆ ಆವಶ್ಯಕವಿಲ್ಲವೆಂದು ಇಲ್ಲಿ ನಾನು ಹೇಳಲ್ಪಡಿವೆಂದು ಹೇಳಿ ಗ್ರಂಥವನ್ನು ಉಪಸಂಹಂಸಿರುವನು.

ಮಾದಿಗಾಗಿ ಮೇಲೆ ಮೂರು ಸಂಕ್ಷೇತ ಭಂದೋ ಗ್ರಂಥಗಳ ಸ್ವರೂಪವನ್ನು ಸಂಗ್ರಹವಾಗಿ ವಿವರಿಸಿದೆ. ಇನ್ನೂ ಸುವರ್ತತ್ತಿಲಕ್ಷ, ವೃತ್ತಜಾತಿಸಮುಚ್ಚಯ, ಭಂದೋಮಂಜರಿ ಮೊದಲಾದ ಹಲವು ಭಂದೋ ಗ್ರಂಥಗಳು ಸಂಕ್ಷೇತದಲ್ಲಿ ರಚಿತವಾಗಿ ಪ್ರಖಾರದಲ್ಲಿವೆ.

### ಕನ್ನಡ ಭಂದಸ್ಸು

ಇನ್ನು ಕನ್ನಡಭಂದಸ್ಸನ್ನು ವಿಶಾರದಮಾಡೋಣಿ! ಸಂಸ್ಕೃತ ಭಂದಶ್ವಾಸ್ತದಲ್ಲಿವೆ ಕಾರಣಲ್ಲಿವೆ ಭಂದಸ್ಸು, ಮಾತ್ರಿ, ಗುರು, ಲಘು, ಅಕ್ಷರಗಳ, ಮಾತ್ರಾಗಳ, ಯತಿ, ವೃತ್ತ,

- (1) ಯಾವ ವೃತ್ತದ ಮೊದಲನೆಯ ಮೂರನೆಯ ಪಾದಗಳಲ್ಲಿ, ಇಲ್ಲಿ ಮಾತ್ರಿಗಳೂ ಏರಡನೆಯ ಬಾದದಲ್ಲಿ ಹೆದನೆಂಟು ಮಾತ್ರಿಗಳೂ, ನಾಲ್ಕನೆಯ ಪಾದದಲ್ಲಿ ರಾದಿಸೆಂದು ಮಾತ್ರಿಗಳೂ ಇರುವುದೇ ಅದು ಅಯಾವವೃತ್ತವೆ. ಇನ್ನೂ ಒಂದಕ್ಕೂಪಡ ಶಾಲಿನೀ ವೃತ್ತದ ಲಕ್ಷ್ಯಣ ಹೀಗೆ ಹೇಳಿ— ಅರನೆಯದು, ಬಂಭತ್ತನೆಯದು ಲಘುನಾಗಿರೆಬೇಕು, ಅ— ರಾಲ್ಲಿ ಯತಿ ಇರಬೇಕು, ಈ ವೃತ್ತವು ಶಾಲಿನೀ ವೃತ್ತವು,
- (2) ಈಕನು ಕನ್ನ ಗುರುವಾದಪ್ರಯೋತ್ತ ಮನು ಭಂದೋಗೋವಿಂದವನೆಂಬ ಭಂದಶ್ವಾಸ್ತಪೋಂದನ್ನು ಬಿರದಿರುವಂತೆ ಹೇಳಿರುವನು, (ಆಯಂಜತ್ತಿಂದಿಕೆ ಭಂದೋಗೋವಿಂದನ್ನೇ ಮಂಗಸರೋಣಿ).

- (1) కముడన్ని భందస్తున్న యాప్టెందు కరియువరు, గురులఫుగలగి బృకంయారీ అట్టియిందు గణకే బదలగా తేరిందు, యికిగి బదలగి నొనెనియిందు, వ్యాసిగి యిచుకే ఎందు వ్యక్తవారివి. కాగేయే వ్యక్తగళ్లూ, భందస్తున్నలూ నిశేష వ్యోలక్షేణుంటి, తెలుగున్ని భందస్తు వ్యక్త గురు లఫు గణ యికి ఈ సంఖ్యాగళ్లవన్ను స్క్రిఫరిసుయరు, యికియున్న మాత్ర వడియిందు సుత్కుందు హసరింద కరియువరు, (2) బంధువముని జీవంకచ మాత్ర ఒందు కండు అథవా వ్యక్త, ఒందు గడ్డ ఈ బగియట్లి బిరియట్లి ప్రీపె, (3) ఆశ్చర్య, తపిది, కంద, వ్యక్తగళు, ఇత్తగిరిచ పంచాదిగళ కావుచున్న జక్కులించుడు హేడబలుడే ? ఎందు తంచయుంపొగుపుడు.

విజయ ఎంబ గ్రంథగళు, జంపుల కావ్యగళు – ఇప్పగళల్లి పద్మగళు వితీవాగినే. హాగిద్దరూ ఇన్ని 1గడ్డగ్రంథగళిందు నృపతుంగను హేళరవను, ఇప్పగళల్లి కండగళూ, 2వ్యత్తిగళూ, ఆళ్ళర, తివది, రగళీగళూ ఇరువువు. ఈ నాగవమును భందొఱింగా బుధియల్లి హేళరువ దేశియ వ్యత్తిగళాద, మాదనవతి, చోవది, (ఇదన్నుమాత్ర నృపతుంగను హేళరువను) ఏలి, లుత్సుయ, ఆళ్లరికే, భందొఱవతెంస, ఈ వ్యత్తిగళన్ను ఈ ప్రాచీన గ్రంథదళ్ల కండుబరవదిల్లి. ఈజిన గ్రంథగళల్లి ఇల్ల ఒట్టినల్లి నాగవమును తన్న లక్ష్మణగ్రంథదళ్ల ఆ కాలదల్లి ప్రచారదల్లిద్ద భందస్తేల్లివన్నొ సమగ్రవాగియూ, సమఫకవాగియూ వివరించేఁరువనేంచుదు నిశ్చయ్యపుచు.

యతి పిషయదళ్ల — నాగవమును సంస్కృతద కేలవర మాతవన్ను నుసరిసి, యతియన్ను ఆవక్షేచుంగి అనుసరించేఁకేందు నియును మాదువను ఆదరే ఆలంకారికేనాద నృపతుంగను సంస్కృత భందస్తురల్లి కేలవర మాతవన్ను నుసరిసి, యతియన్ను ఆత్మయించేఁకేందూ, యతియన్ను మిక్కరే యతిభంగవేంబ దోషవు స్తుపువాగువుదేందూ హేళి, కన్నడచల్లి మాత్రకవిగళు ఖండపూసపు (ద్వితీయాశ్వర పూసపు) ఆతిశయవేందు, ఆదన్ను ఆత్మయిసి యతియన్ను మిశ్చరు వరు. ఆదుదరింద ఆదన్ను సమ్మతినలేఁచేఁకేందు హేళరువను

గురు లఫు నిఱయదల్లి సంయుక్తాద్యస్తేరద గురువు కేలవు సందభగ ఇల్లి క్రస్పవాగువుదు ఎంబ సంప్రదాయసన్ను నాగవమును హేళలిల్లి. ఆదరే ఇవ నిగింత ఆవాచిననాద వ్యయాకరణనాద కేశిరాజను శబ్దమణిదపాణదల్లి ఈ బగెయిగురువు లఫువాగువుదేంచువన్ను శిథిలదిష్టప్తవేందు సంజ్ఞి మాడిరువను. సంస్కృతద వ్యత్తిరత్నాకరదళ్లయూ మోదలనేయ మత్తు ఎరడనేయ పాదగళ కొనే యల్లిరువ సంయుక్తస్తోరికే “క్రమ” ఎందు సంజ్ఞియన్ను హేళి, ఆదర హిందణ సంయుక్తాద్యి (వాద) ఆశ్వరము కేలవు వేళే లఫువాగువుదేందు హేళరువను. వార్త్యేత భందస్తునల్లింపు. హై. ఎంబ సంయుక్తాశ్వరగళ హిందణ

---

(1) మిగె కన్నడగబ్బంగళూళగణకగుణగడ్డపద్మ సమ్మతికమం | నిగదిసుపరా గధ్యకథా ప్రగీతయిం తచ్ఛిరెంతనాచంచయిక్కా (పి.పరీగ, ప్రాథ), (2) వ్యత్తిగళల్లి ఉప్పులమాలాది ఆరు వ్యత్తిగళు వితీవాగినే – మాత్రిసి, జరఁజీ, ప్యాఫీ మొదలాగి కిలతు ప్రసిద్ధగచాద ఆశ్వర న్నత్కగా : పల్లింపు ఇరువువు, (3) ఆధికరణ గ. ప. ఇం (యతి కిడి కవితాభిపూసవేనసేపువాఁ), (4) త్రేతవాంపెయ్యచూచ్చుస్తు నఁట్టంత మునయోఁ యతిం.

ಅಕ್ಷರವು ವಿಕಲ್ಪವಾಗಿ ಲಫ್ಂನಾಗುವುದೆಂದು ಹೇಳಿರುವುದು. ಕನ್ನಡದ ಶಿಥಿಲದ್ವಿತ್ಯಕ್ತಿ ಈ ಸಂಪ್ರದಾಯನೇ ಉವಲಕ್ಷಣಿಯೆಂದು ಹೇಳಬಹುದು. ಪ್ರಸ್ತುತಿ. ದ್ವಿಕ್ಷಾಗಳ ನೊರ್ಮ ಗುರುವು ಹೈಸ್ವಾಗಾಗುವ ಸಂಪ್ರದಾಯವು ಸಂಸ್ಕೃತದಲ್ಲಿ ಉಂಟು \*

### ಗ್ರಂಥ ಮತ್ತು ಗ್ರಂಥಕಛ್ಯಾಸು

(ಗ) ಗ್ರಂಥ ವಿಚಾರ

ಈ ಗ್ರಂಥಕ್ತಿ “ಭಂದೋಽಬುಧಿ”ಯೆಂದು ಹೇಶರು, 1“ಭಗದೋಽಬುರಾಶಿ” 2“ನಾಗ ವರ್ಮ ಭಂದಸ್ಸು” ಎಂಬ ಹೇಶರುಗಳೂ ಇರುವುವೆಂದು ಈ ಗ್ರಂಥದಿಂದಲೇ ತಿಳಿದು ಬಿರುವುದು. ಇದು ಕನ್ನಡ ಕಾವ್ಯಗಳಲ್ಲಿ ಒಳಕೆಯಲ್ಲಿರುವ ಭಂದಸ್ಸುಗಳ ಲಕ್ಷ್ಯಲಕ್ಷಣಗಳನ್ನು ಪ್ರತಿಪಾದಿಸುವ ಗ್ರಂಥ ಇದರಲ್ಲಿ ಸ್ತುಯಶಃ ಲಕ್ಷ್ಯಾಪದ್ಜಗಳೇ ಲಕ್ಷ್ಯಗಳಾಗಿಯೂ ಇರುವುವು ಕಂಡಗಳೂ, ಉತ್ತರಲವಾಲೆ ಹೊದಲಾದ ಕಣಾಂಬಿಕದಲ್ಲಿ ಪ್ರಖ್ಯಾತವಾದ ಆರು ವೃತ್ತಗಳೂ ಈ ಗ್ರಂಥದಲ್ಲಿ ಅಲ್ಲಲ್ಲಿ ಬರುವುದು ಅಧಿಕಾರಗಳು ಆರು. ಪ್ರಥಮಾಧಿಕಾರದಲ್ಲಿ ವಿಷ್ಣು ಹೊದಲಾದ ಏದು ದ್ವೀಪಗಳಿಗೆ ಸಂಬಂಧಿಸಿದ ನುಂಗಳ ಪದ್ಯದಿಂದ (ವಿಷ್ಣು ಪಂಚಾಯತನ) ಗ್ರಂಥವು ಆರಂಭವಾಗಿದೆ. ಬಳಿಕ ಸರಸ್ವತಿಂಸ್ತುತಿ, ಕವಿಯ ಪಾಂಡಿತ್ಯ ಪ್ರಶಸ್ತಿ ಪ್ರಶಸ್ತಿ, ಕವಿಯ ವಂಶಾನ್ಕರ್ಮ, ಮತ್ತೆ ಕವಿಯ ಪ್ರಶಸ್ತಿ, ಕವಿಯ ಪ್ರೇಣಕಸ್ತ ಪ್ರಶಸ್ತಿ, ಭಂದಶ್ಯಾಸ್ತದ ಮುನಿಲ, ಇವನ್ನು ಹೇಳಿ ಗ್ರಂಥದಲ್ಲಿ ಪ್ರತಿಪಾದ್ಯ ವಿಷಯವನ್ನು ತನ್ನ ಪ್ರಿಯೆಯನ್ನು ಕೆರಿತು ಹೇಳಿದಂತೆ ಹೇಳಿ ಅಲ್ಲಿ - ಕೆಂದಿ, ತನೂದರಿ, ಪ್ರಿಯ, ಮೃಗನೇತ್ರಿ, ಅಬ್ಜಮುಖಿ, ಆಯತಾಷ್ಟಿ ಹೊದಲಾದ ಸಂಖೋಧನಾಶಭಂಗಳನ್ನು ಪ್ರಯೋಗಿಸಿರುವನು. ಬಳಿಕ ಗಣಗಳ ಹೇಶರು, ಗುರುಲಘೂಗಳ ಚಿಕ್ಕೆ, ಗುರುಲಘೂಗಳ ಸ್ವರಾಪ, ಗಣಗಳ ಸ್ವರಾಪ, ಗಣಪತ್ರಾರ (ಎರಡು ಬಗೆಯಲ್ಲಿ), ಗಣಪಲ, ಯತಿ ಸ್ವರಾಪ, ಸ್ತುತಿವಚಾರ, ಕಿವುಸಭೀದ, ಉಕ್ತಾದಿ ಇತ್ಯತ್ವಾರೂ ಭಂದಸ್ಸುಗಳ ಹೇಸರು, ದೇಶಿಯ ವೃತ್ತಜಾತಿಗಳ ಹೇಸರು ಇವನ್ನು ಹೇಳಿ, ಅಧಿಕಾರವನ್ನು ಉಪಸಂಹರಿಸಿರುವನು. ಆತ್ಮಸಾಂತ್ಯ ಗಡ್ಡದಲ್ಲಿ ಹಲವು ಪಾರಗಳಿವೆ. ಇದಂದ ಸ್ತುಯಶಃ ಹಲವು ಭಂದೋ ಗ್ರಂಥಗಳು ಈ ಪ್ರಕೃತಿಗಳಿಂದ ಗ್ರಂಥದಲ್ಲಿ ವಿಶ್ರಾಂತಿಗಳಿಂತೆ ತೋರುವುದು.

ದ್ವಿತೀಯಾಧಿಕಾರದಲ್ಲಿ ಹೊದಲಾದ ಇಂದ್ರಾಂಶ್ಸಿನಲ್ಲಿ ಹುಟ್ಟಿನ ಮುಖ್ಯ ಮುಖ್ಯವಾಗಿರುವ ಕೆಲವು ವೃತ್ತಗಳ ಹೇಸರನ್ನೂ, ಲಕ್ಷ್ಯಾಗಳನ್ನೂ ನೀರೂಪಿಸಿರುವನು.

(1) ಪು. १, ಪ. १०, (2) ಪು. १, ಪ. ११, (3) ಈ ಪದ್ಯಗಳು ಕವಿರಾಜ ಮಾರ್ಗದರ್ಶಿನಿಯ ಪಂತಯೇ ಸ್ವಲ್ಪ ಮಾರ್ಪಾಡಿಸಿದ ಇಲ್ಲಿ ಬಂದಿವೆ. ಉದಾಹರಣಗಳ್ಲಿನ್ನೂ ಅವಾಚಿಂಸಗಳಿಂದ ತೋರುವುದು.

\* ದಾರಿದ್ರ್ಯಾಧಿಕಾರಯನ್ನೇತಿ ಶ್ರೀರಂಗರೆ (ಭಕ್ತಿ-ಸುಭಾ).

ಹನ್ನೊಂದನೆಯ ಭಂಡಸಿನಲ್ಲಿ, ಇಂದ್ರವರ್ಜು, ಉವೇಂದ್ರವರ್ಜುವ್ಯಕ್ತಪಾದಗಳ ಮತ್ತು ದಿಂದಾಗುವ ಉಪಜಂಕಿವ್ಯಕ್ತಗಳನ್ನು ನಾಗವರ್ಮನು ಹೇಳಿಲ್ಲ.

ತ್ಯಾತೀಯಾಧಿಕಾರದಲ್ಲಿ ಇಪ್ಪತ್ತಾರು ಭಂಡಸಿನ ಹೊರಗೆ ಇಂ ಅಕ್ಷರಗಳ ಪಾದನ್ನಿಳಿ ವೊಲಾವ್ಯತ್ತಗಳು, ಅಧರ್ವಸಮ ವಿಷಮವ್ಯಕ್ತಗಳು, ಉದ್ದತಾವ್ಯತ್ತ, ತದ್ದೀದ, ಪದ, ಚಕರೂಪ್ಯತ್ತ, ಅನುಪ್ಯವ ವ್ಯಾತ್ಯಾಸಾರ್ಥಿಯು (ಕೇವಲ ಮಾತ್ರವ್ಯಕ್ತ) ಜಾತಿಗಾಂಧಿಗಳು, ರಗಳಿಗಳು, ದಂಡಕಗಳು (ಪಾದನಿಯಮೆವಿಲ್ಲದುವು) ಇವುಗಳನ್ನು ಪ್ರತಿಪಾದಿಸಿದೆ.

ಚತ್ರಾರ್ಥಿಕಾರದಲ್ಲಿ ಕಂದ ಮತ್ತು ಆಯಾರದಿಗಳಲ್ಲಿ ಬರುವ ನಾಲ್ಕು ಮಾತ್ರಿಗಳ ಗಣಗಳನ್ನು ವಿವರಿಸಿ, ಕಂಡಲಕ್ಕೂಣ, ಆಯಾರವ್ಯಕ್ತಲಕ್ಕೂಣಗಳು, ಗೀತಿಕೆ, ಸಂಕೀರ್ಣಕೆ, ದುವರಿ ಇವುಗಳು ವಿವರಿಸಲ್ಪಟ್ಟಿವೆ.

ಪಂಚಮಾಧಿಕಾರದಲ್ಲಿ ದೇಶೀಯ ಭಂಡಸಿಗೆ ಸಂಬಂಧಿಸಿದ ಬ್ರಹ್ಮ, ವಿಷ್ಣು, ಹನ್ನೇಶ್ವರ ಗಣಗಳ ಸ್ವರೂಪ, ಅವುಗಳಕ್ಕಸ್ತಾರಕ್ರಮ ಇವುಗಳಿಂದ ಆದ ಅಯ್ಯು ಅಕ್ಷರಗಳು, ಶ್ರಿಪದಿ, ಏಂಟಿ, ಚೌಪದಿ, ಭಂಡೋವತೆಂಸ, ಅಕ್ಷರಿಕೆ, ಮದನಪತಿ, ಗೀತಿಗೆ, ಉತ್ಸಾಹ, ಉತ್ಸಾಹದಂಡಕ 1(ಶರಣಪಟ್ಟಿ) ಈ ದೇಶೀಯ ಜಾತಿಗಳು ಹೇಳಲ್ಪಟ್ಟಿವೆ.

ವಣ್ಣಾಧಿಕಾರದಲ್ಲಿ ಪ್ರಸ್ತಾರ ಮೊದಲಾದ ಆರು ಪ್ರಕೃತಿಯಗಳು ವಿವರಿಸಲ್ಪಟ್ಟಿವೆ.

### (ಅ) ಗ್ರಂಥಕರ್ತೃವಿನ ವಿಚಾರ

“ಭಂಡೋಂಬುಧಿ”ಯೆಂಬ ಈ ಗ್ರಂಥವನ್ನು ಬಿರೆದವನು ನಾಗವರ್ಮನು, ಇವನಿಗಿಂತ ಆಚೆಗೆ ಮತ್ತೆಂಬುಧಿ ನಾಗವರ್ಮನಿರುವುದರಿಂದ (ಗಳಿಂಜಿ) ಇವನನ್ನು ಪ್ರಥಮ ವೆಂದಲನೆಯೆಯ ನಾಗವರ್ಮನೆಂದು ಕವಿಚರಿತ್ಕಾರರು ನಿರ್ದೇಶಿಸಿರುವರು. ಇವನಿಗೆ ನಾಕಿ, ನಾಕಿಗ ಎಂಬ ಪಯಾರಾಯ ನಾಮಗಳೂ ಉಂಟು. ಈತನು ತನ್ನನ್ನು ಈ ಗ್ರಂಥದಲ್ಲಿ ಸಯ್ಯದಿಯಾಕ, ತೆಂಕನಾಡಾತ, ಎಂದೂ ಹೇಳಿಕೊಂಡಿರುವನು. ಘಟಿವರ್ಮ (ನಾಗಕಬ್ಜಿ ಸಯ್ಯದಿಯಾರುವಾದ ಘಟಿ ಬಳ್ಳಿ ಸಂಯೋಜಿಸಿದಿಂದ) ಎಂಬ ವ್ಯವಹಾರವೂ ಇದ್ದುಂತೆ ಕಿಳಿಯಬರುವುದು. ಇವನು ವೆಂಗಿ ವಿಷಯದ ಸಹಾಯಕ್ಕೆ ನೇರಿದ ವೆಂಗಿಪಲು ಎಂಬ ಅಗ್ರಹಾರದವನು, ಪ್ರಾಯಿಕೆ ಇವನು ವಾಸಮಾಡುವ ಅಗ್ರಹಾರಕ್ಕೆ ಆಧವಾ ಆಗ್ರಹಾರಭಾಗಕ್ಕೆ ಸಯ್ಯದಿಯೆಂಬ ಹೇಸರೂ ಇದ್ದುಂತೆ ತಿಳಿದುಬರುವುದು. ಈತನು ತನ್ನ ಗ್ರಂಥದಲ್ಲಿ “ಸಯ್ಯದಿಯ ಸಿನಾಕಿ ಕೂಕುರ ನಮಗೇಗೆ ವರಂಗಳಂ” ಎಂದು ಹೇಳಿಕೊಂಡಿರುವುದರಿಂದ

(1) ನಾಗವರ್ಮನು ಶರಣಪಟ್ಟಿದಿಯನ್ನು ಮಾತ್ರ ವಿವರಿಸಿರುವನು. ಉದ್ದೀಕಿಸಿದ ನಿರ್ದನ್ನು ವಿವರಿಸಿಸಿಕೊಂಡು ಇಟ್ಟಿದಿಯೂ ಒಂಪಾದಿಗಳಿಂದ ಉತ್ಪತ್ತಿಕಾರಕಗಳಲ್ಲಿ ಪ್ರಯುಕ್ತವಾಗಿಲ್ಲ.

ಸಯ್ಯದಿರು ಮಹೇಶ್ವರನೇ ಈಕನ ಕುಲದೈವವೆಂದೂ ತಿಳಿದುಬರುವುದು, ಇವನು ಕೊಂಡಿನ್ನೇ ಗೋತ್ತದ ವೇದವೇದಾಂಗಳಲ್ಲಿ ವಾರಂಗತನಾಗಿದ್ದ ವೇಣ್ಣ ಮಯ್ಯ ಕೊಂಡಿಕಣ್ಣಿಯರ ಮರಮಗನು, ದಾಮನುಯ್ಯ, ಕುಂದಕಣ್ಣಿಯರ ಮನುಷ್ಯಗನು, ವೇಣ್ಣ ಮಯ್ಯ ಪೋಳಿ ಕಣ್ಣಿಯರ ಮಗನು, ಈ ವೇಣ್ಣ ಮಯ್ಯನು ಲಾಕಿಕ, ವೈದಿಕ, ಶಾಸ್ತ್ರವಿವೇಚ-ಕಲಾಭಿಜ್ಞನಾಗಿದ್ದನು, ಇವನ ಮಗನಾದ ನಾಗವಮರ್ಣನೂ ಕೂಡ ತನ್ನನ್ನು ಯಾದಳಿ ಅಡ್ಡಿತೀಯ ಏರನು, ಶಾಸ್ತ್ರಗಳಲ್ಲಿ ನಿಪುಣನು, ವಿಶೇಷ ಸಿರಿವ್ಯಾತನು, ಶಾಚ-ಸತ್ಯ-ಬೈದಾಯ್ ಈ ಗುಣಗಳಿಗೆ ಆಧಾರನು, ನಾಂತ್ಯದಲ್ಲಿ ಅಸಮಾನನು, ಸಚ್ಚಾರ್ತನು, ಸತ್ಯೀತಿರಾಲಿಯು, ಕವಿತ್ಯದಲ್ಲಿ ಕಾಳಿದಾಸನನ್ನೂ, ಬೈದಾಯ್ದಲ್ಲಿ ವಿಕೃಮಾದಿಕ್ಯನನ್ನೂ ಮಿಂದಿರಿಸನು, ಆತಿಕರು ವಾಕ್ಯಂಪನ್ನನು, ಶತಪತ್ರೀಽಧ್ವನ ಮಹಾವಂತೀಽಂತ್ರನ್ನನು, ಜತುರಕವಿಕುಲಲಳಾಮನು, ಬ್ರಹ್ಮ ಬೃಹಸ್ಪತಿ ಇವರಿಗೆ ಸಮಾನನು, ಅಪ್ರತಿಮನು ಎಂದು ತನ್ನ ಗ್ರಂಥದಲ್ಲಿ ಹೇಳಿಕೊಂಡಿರುವನು

ನಾಗವಮರ್ಣಿಗೆ ಅರಸನು ರಕ್ತಸಗಂಗನು. ಅಚಿತ್ಸೇನ ಹಂಡಿತದೇವರು ಗುರುಗಳು. ಪೌರಿದವನು ಗಂಡರ ಮುಂಗುತ್ತಿಯೂ, ಮಂಡಳಕರ ಸಂಧಿಗ್ರಹಿಯೂ, ಮಂತ್ರಿಯೂ ಆದ ರಾಯನು (ಚಾವುಂಡರಾಯನು). ವೈದಿಕಮತದವನಾದ ಈ ನಾಗವಮರ್ಣನು ಜ್ಯೇಂದ್ರಮಾರ್ಕದ ಅಜಿತಸೇನ ಹಂಡಿತದೇವರು ತನ್ನ ಗುರುಗಳು ಎಂದು ಹೇಳಿರುವುದು ಅಯುಕ್ತವು ಎಂಬ ತಂಕೆಯು ಹಾಟ್ಟುವುದು ಸಹಜವು, ಆದರೆ, ತನ್ನ ಪ್ರೋಷಕನಾನ್ ರಾಯನಿಗೂ, ಆತನಿಗೂ ತನಗೂ ಅರಸಾದ ರಕ್ತಸಗಂಗನಿಗೂ ಗುರುಗಳಾದ ಅಚಿತ್ಸೇನ ಹಂಡಿತ ದೇವರನ್ನು ತನ್ನ ಗುರುಗಳಿಂದು ಬೈಪಚಾರಿಕವಾಗಿ ಹೇಳಿರುವನೇಂದೂ ಗಲಿ, ಅಥವಾ ಈತನು ತನ್ನ ಜೀವಿತದಲ್ಲಿ ಕೆಲವು ಕಾಲವಾದಬಳಿಕ ಜ್ಯೇಂದ್ರಮತವನ್ನುವಲಂ ಬಿಸಿರಬಹುದೆಂದಾಗಿಲಿ ಸಮಾಧಾನವನ್ನು ವಾಡಿಕೊಳ್ಳಬಹುದು.

ಅತನ ಕಾಲವನ್ನು ಈತನ ಪ್ರೋಷಕನಾದ ಚಾಮುಂಡರಾಯ, (ಇಂ) ಮತ್ತು ರಕ್ತಸಗಂಗ ಇವರ ಕಾಲಗಳ (ಇಂ) ಆಧಾರದಿಂದಲೂ, ಅತನು ತನ್ನಿಂದ ರಚಿತವಾದ ಕನ್ನಡ ಕಾದಂಬರಿಯ ಕೊನೆಯಲ್ಲಿ ಭೋಜರಾಜನು (೬೦-೧೦೫೦) ಕವಿಗಳಿಗೆ ವಿಶೇಷವಾಗಿ ಸನ್ಮಾನಿಸುತ್ತಿದ್ದನು ಎಂದು ಹೇಳಿರುವ ಆಧಾರದಿಂದಲೂ, ನಿಧರಿಸಬಹುದು. ಆದುದ ರಿಂದ ಇವನೆ ಕಾಲವು ಸುಮಾರು ೬೦ ಎಂದು ಹೇಳಬಹುದು.

ಇವನು ತನೆಗೆ ಸುಕವೀಂಪ್ರವಲ್ಲಭ, ನೆಗೆಱ್ಟಿಗೋಳಿ. ಕವಿನಾಗವಮರ್ಣ, ಕವಿರಾಜ ಹೆನ್ಸ್, ಭಾಷಾಮಿಕಂದರ್ಪ, ಸತ್ಯವಿನಾಗವಮರ್ಣ, ಪಸ್ತುಕೆ ಕವಿಪ್ರವರಸ್ತುತ, ಪ್ರಭು ಕವಿಂದ್ರಿ ಸಹಾಯ, ಕಂದಕಂದರ್ಪ, ವಿದ್ವಜ್ಞನಾನಂದ, ಬುಧಜನಹಿತ, ಸತ್ಯವಿಸ್ತೀರ್ಪ,

ಕೆವೀಂದ್ರಸಹಾಯ, ಕೆಪಿಕಲಲಾಮು, ಹಂಸ, (ಅ-ಇ) ಎಂಬ ಬಿರುದುಗಳಿಂದೆ ಆಲ್ಲಿಲ್ಲಿ ಈ ಗ್ರಂಥದೊಳಗೆ ಹೇಳಿಕೊಂಡಿರುವನು, ಈಚಿರುದುಗಳಲ್ಲಿ ಲಾಳ ಕೆಪಿರಾಜಕೆಂಸ ಎಂಬ ಬಿರುದೇ ಇವನಿಗೆ ಶುಂಭಾ ಸ್ವಿಯವಾದುದೆಂದು ಹೇಳಬಹುದು. ಪ್ರತಿಯೊಂದು ಅಧಿಕಾರದ ಕೊನೆಯಲ್ಲಿರುವ ಗಡ್ಡಗಳಲ್ಲಿಲ್ಲ ಇದನ್ನೇ ಹೇಳಿಕೊಂಡಿರುವನು.

ಈತನು ತನ್ನ ಈ ಶಾಸ್ತ್ರಕ್ಕೆ ಈತನು ಪಾರ್ವತಿಗೆ ಹೇಳಿದುದನ್ನು ಹರಂಪರೀಯಾಗಿ ಪಡೆದು ಲೋಕದಲ್ಲಿ ಹರಡಿದ ಸಿಂಗಳನ ಥಂಡಶ್ವಸ್ತ್ರವೇ ಆಧಾರವೆಂದು ಹೇಳಿರುವನನ್ನಲ್ಲದೆ, ಗ್ರಂಥದಲ್ಲಿ ಆಲ್ಲಿ ಸಿಂಗಳೋಕ್ತಿ, ಸಿಂಗಳನ ಮುತ್ತ, ಎಂದೂ ಹೇಳಿರುವನು, ಆಲ್ಲಿದೆ ಆರನೆಯ ಅಧಿಕಾರದಲ್ಲಿ “ಜಯದೇವನೇ ಮೊದಲಾದವರ ಮತದಂತೆ ಹಿಂದಿನ ಥಂಡಸ್ತನ್ನೆಲ್ಲಾ ಹೇಳಿರುವನು. ಇನ್ನು ಸಟ್ಟಕ್ಕೆಯಿವನ್ನು ಹೇಳುವೇ ನೆಂದು ಹೇಳಿಕೊಂಡಿರುವನು. ಆದರೆ ಕಿಟ್ಟಿಲ್ಲ ಸಾಹೇಬರು ಒಯದೇವಾದ್ಯರ ಥಂಡದ ಎಂಬ ಪಾರಕ್ಕೆ ಪ್ರತಿಯಾಗಿ ಒಯಸಿದ ದೇವಾಕ್ಷರದ ಪ್ರಯೋಗ ಎಂಬ ಪಾಠವನ್ನಿಂದ್ದು ಕೊಂಡು ದೇವಾಕ್ಷರ ಎಂಬುದು ದೇಶಿಯ ಬ್ರಹ್ಮ ವಿನಾಸ ರುದ್ರ) ಗಣಕ್ಕೆ ಹೇಸರೆಂದೂ, ಆದರಿಂದಾದ ವ್ಯತ್ಸಗಳನ್ನು ಹಿಂದೆ ಹೇಳಿಯಾಯಿತೆಂದು ಕೆವಯ ಉಭಿಪ್ರಾಯವೇಂದೂ, ಅರ್ಥಪಾಠಿಕೊಂಡಿರುವರು.

ಈ ಪಾಠದ ಅರ್ಥದಲ್ಲಿ ‘ಬಯಸಿದ’ ಎಂಬ ಶಬ್ದಾರ್ಥಕ್ಕೆ ಪ್ರೋಷಷ್ಟಿಲ್ಲದೇ ಹೋಗುವುದಲ್ಲದೆ, ದೇವಾಕ್ಷರ – ದೇವತೀಗಳ ಅಕ್ಷರ ಎನ್ನುವ ಪದಕ್ಕೆ ಬ್ರಹ್ಮಾದಿಗಣಗಳಿಂಬ ಅರ್ಥವೂ ಕೇವಲ ಕಿಟ್ಟಿತನೇ ಹೊರತು, ಸುರಕಷಾಲ್ಲಿ ಜಯದೇವನನೆಂಬುವನು ಒಬ್ಬ ಥಂಡಶ್ವಸ್ತ್ರಕರ್ತ್ವವೆಂದು ವಿರಹಾಂಕನು ತನ್ನ ವೃತ್ತಜಾತಿಸಮುಚ್ಚಯವೆಂಬ ಗ್ರಂಥದಲ್ಲಿ ಹೇಳಿರುವನು. ಆದುದರಿಂದ ಒಯದೇವಾದ್ಯರ ಎಂಬ ಪಾಠವೇ ಸಾಧುವೆಂದು ಸ್ವೀಕರಿಸಿ ಆದನ್ನೇ ಇಲ್ಲಿ ಕೊಟ್ಟಿದೆ.

ಈತನು ಕನ್ನಡ ಥಂಡಶ್ವಸ್ತ್ರದಲ್ಲಿ ಗುರುಲಫು ಸ್ವರೂಪವನ್ನು ಹೇಳುವಾಗ ಕನ್ನಡದಲ್ಲಿ ವಿಶೇಷವಾಗಿ ಪ್ರಚಾರದಲ್ಲಿರುವ ಶಿಥಿಲದ್ವಿತ್ವದ ವಿಚಾರವನ್ನು ಹೇಳಬೇಕಾಗಿತ್ತು. ಅದನ್ನು ಹೇಳಿಲ್ಲ. ಆದರೆ ಇವನಿಗಿಂತ ಶುಂಭಾ ಅವಾರಚಿನಿಸಾದ ಕೇಳಿರಾಜನು ತನ್ನ ಶಬ್ದಮತೀದರ್ಶಣವೆಂಬ ವಾಯ್ಕರಣಗ್ರಂಥದ ಸಂಜ್ಞ್ಯ, ಪ್ರಕರಣದಲ್ಲಿ ಈ ಶಿಥಿಲದ್ವಿತ್ವವನ್ನು ವಿಸ್ತೃರವಾಗಿ ಹೇಳಿರುವನು. ಈ ಗುರುಲಫು ವಿಚಾರವು ವಾಯ್ಕರಣ ಶಾಸ್ತ್ರಕ್ಕೂ ಅವಕ್ಷೇಪಣದಿಂದ ಆತನು ಅಲ್ಲಿ ಹೇಳಿರುವನು. ಈ ಕೇಳಿರಾಜನಿಗಿಂತ ಹಿಂದಣವನಾದ ಕಾವ್ಯವಲೋಕನವೆಂಬ ಅಲಂಕಾರೋಪಂಥವನ್ನೂ, ಭಾಷಾಭೂಷಣ (ಮತ್ತು ಶಬ್ದಸ್ಕೂಲಿ) ಎಂಬ ವಾಯ್ಕರಣ ಗ್ರಂಥಗಳನ್ನು ಬರೆದಿರುವ ದ್ವಿತೀಯ ಸಾಗವರ್ಮನು ಕೂಡ ಈ ಶಿಥಿಲದ್ವಿತ್ವ ವಿಚಾರವನ್ನೇ ಎತ್ತಲಿ. ಆದರೆ ಅವನು ತನ್ನ ಗ್ರಂಥದಲ್ಲಿ ಉದಾಹ

ರಣವಾಗಿ ಕೊಟ್ಟಿರುವ ಈ ಪದ್ಯದಲ್ಲಿ ಶಿಥಿಲದ್ವಿತ್ತದ ಸ್ವರೂಪವನ್ನು ಬೈವರ್ವಣೆದೊಡನೆ ವಣಿಸಿರುವ ಒಬ್ಬ ಪ್ರಚೀನ ಕವಿಯ ಕಾವ್ಯದಿಂದ ಆರಿಸಿರುವ ಈ ಪದ್ಯವನ್ನು ಕೊಟ್ಟಿರುವನು—

ಕೆಂ || ಓರೆಂಜಲ್ಲೊ ಹೆಂತಿಗೆ |

ವಾರದ ಖಳದೊಡನೆ ಬೀರಸಿ ಮೇಳಂಗೊಂಡಂ ||

ದಾರುಂ ಲಫುಂಪ್ರುರ್ ಪ್ರು |

ಸ್ತ್ರು ರದೊಳಮದೆಂಬ ಶಿಥಿಲ ಸಂಯೋಗದವ್ರೋಲ್ (ಕಾವ್ಯ) ||೨೫||

ಈ ಪದ್ಯದಿಂದ ಶಿಥಿಲ ಸಂಯೋಗದ ಹಿಂದಣ ಗುರುವು ಲಫುಂವಾಗುವುದೆಂದೂ ಈ ಬಗೆಯ ಸಂಪ್ರದಾಯವು ಪ್ರಚೀನಕಾಲದಿಂದಲೂ ಇತ್ತೀಂಬುದೂ ಸಿದ್ಧ ವಾಗುವುದು.

ಈ ನಾಗವರ್ಮ ಭಂದಸ್ಸಿಗಿಂತ ಹಿಂದೆ “ಗುಣಕಾಂಕಿತ” ಎಂಬ ಕಣಾರೆಟಿಕ ಭಂದ ಸ್ನೇಹಿತ್ಯೆಂದು ಸುಮಾರು ಗಂನೆಯ ಶಕಮಾನದಲ್ಲಿ ಬರೆದ ತಮಿಲ್ “ಭಾವೆಯಾ “ಯಾಪ್ತ ರುಂಕಲಕ್ಕಾರಿಕ್ಕೆ” ಎಂಬ ಭಂದೋಗ್ರಂಥದಲ್ಲಿ ಹೇಳಿದೆ. ಪ್ರಾಯಶ್ಚಿತ್ತ ಈ ಗ್ರಂಥವು “ಗುಣಕ ವಿಜಯಾದಿತ್ಯೆ” ಎಂಬ ಪ್ರಾರ್ಥನೆ ಚಾಳುಕ್ಯರಾಜರ ಕಾಲದಲ್ಲಿ ಬರೆಯಲ್ಲಿಟ್ಟಿರಬಹುದೆಂದು ಉಹಿಸಬಹುದಾದುದರಿಂದ ಈ ಗ್ರಂಥವು ಸುಮಾರು ಕ್ರ.ಶ. ಅಳ್ವಿ ೧೦ದ ಶಾಶ್ವತ ಪರೆಗೆ ಆಳಿದ ಪ್ರಕ್ರಿಯಜಾಳುಕ್ಯರಾಜನಾದ ಗುಣಕ ವಿಜಯಾದಿತ್ಯನ ಕಾಲದಲ್ಲಿ ಹುಟ್ಟಿದುಬೆಂದು ಹೇಳಬಹುದು. ಆದುದರಿಂದ ಹತ್ತನೇ ಶಕಮಾನದಲ್ಲಿ ಹುಟ್ಟಿದ ಈ ಗ್ರಂಥಕ್ಕೆಂತ ಹಿಂದೆ ಮತ್ತೊಂದು ಕಣಾರೆಟಿಕ ಭಂದೋಗ್ರಂಥವಿತ್ತೆಂದು ಹೇಳುವುದಕ್ಕೂ ಅವಕಾಶವಿರುವುದು.

ಪ್ರಕ್ಕತದಲ್ಲಿ ಪ್ರಚೀನ ಕಾವ್ಯಗಳಲ್ಲಿರುವ ಭಂದಸ್ಸಿಗಳ ಸ್ವರೂಪವನ್ನು ಶಿಳಯಲು ಈ ಭಂದೋಂಬುಧಿಯಷ್ಟು ಸಹಾಯಕವಾದ ಪ್ರೌಢವಾದ ಭಂದೋಗ್ರಂಥವೇಂದು ಕಣ್ಣದದಲ್ಲಿ ಹಿಂದೂ ಇಲ್ಲ—ಮುಂದೆಯೂ ಹುಟ್ಟಿಲಾರದು ಎಂದು ಹೇಳಿ ಪ್ರಕ್ಕತ ವಿಷಯದಲ್ಲಿ ಲೇಖನಿಗೆ ವಿರಾಮವಿತ್ತಿರುವೆನು.

ಇಂತು ಸಜ್ಜ ನವಿಧೀಯ,

ಸಂಪಾದಕ.

## ನಿಷ್ಯ ಯೆ ಸೂಚಿ ಕೆ

(ಸಂಚಾರ, ಪ್ರಕರಣ)		ದ್ವಿತೀಯಾಧಿಕಾರಣ— (ಸಮವ್ಯತ್ತ ಪ್ರಕರಣ)	
ಸ್ಥಟ್	ಸದ್ಯ	ಸ್ಥಟ್	ಸದ್ಯ
ಮಂಗಳಾ ಕರಣ	1-2	೧-೨	i ಉಕ್ತ—
ಸ್ವಕಿನಿಾ ಶ್ರುತಂಸೆ	2-3	೩-೧೦	ಸ್ಥಟ್ ಸದ್ಯ
ಗ್ರಂಥರಜನೆಗೆ ಕರಣ	3	೧೧	ಶ್ರೀವೃತ್ತಂ
ಕವಿನಂತಾದಿ ವರ್ಣನ	3-5	೧೨-೨೭	iಿ ಅತ್ಯುಕ್ತೇ—
ಕವಿಯ ಪ್ರಕಂಸೆ	5-6	೨೬-೨೯	ಗಿರಿಧರ
ಕವಿಯ ಪೌರಿಷಳ ಗುರ್ವಾದಿ	6	೨೨-೨೫	ದಿಗಂಬರ
ಪ್ರಕಂಸೆ	6	೨೨-೨೫	ಗವರ್
ಭಂಡಶಾಸ್ತ್ರಪ್ರಸರ	7	೧೦	iiಿ ಮಧ್ಯೇ—
ಕಾ ಗ್ರಂಥ ಹೆಸರು	„	೧೧	ವಾಮಾಂಗ
ಅಕ್ಷರ ಗಣಗಳು	„	೧೨	ಪ್ರಪರ
ಗುರುಲಘು ಚಿಹ್ನೆ	8	೧೩	ವಾವನ
ಲಘುವು ಗುರುವಾಗವುದು	„	೧೪-೧೫	ರತಾಂತ
ಗುರುಲಘುಗಳ ಸಂಜ್ಞೆ ಮತ್ತು			ಪರಮು
ಗೊಳ್ಳುರೆಗಳು	„	೧೬	iv ಪ್ರತಿಷ್ಠೇ—
ಅಕ್ಷರ ಗಣಗಳ ಹೆಸರು	„	೧೭	ಸೂಂದರ
ಗಣಗಳ ಗುರುಲಘು ಸ್ವರೂಪ	9	೧೮(೧೮)	ಜನೋದಯ
ಗಣಗಳ ಸ್ವರೂಪವನ್ನು			ದೇವರಮ್ಮೆ
ತಾಯಿಲು ಪ್ರಸಾರ ಲಕ್ಷಣ	„	೧೯(೧೯)	ಮುಗನೇತ್ರ
ಮತ್ತೊಂದು ಬಗೆಯ			ಸುರಕ್ಷೆ
ಗಣಪತ್ಯಾರ	„	೧೯	ಕಾಮಾಂಗ
" "	೧೦	v ಸುಪ್ರತಿಷ್ಠೇ—	
ಗಣಗಳ ಫಲತ್ವರ್ತಿ	10	೧೧-೧೫	ನಂದಕ
ಯುತ ವಿಷಯ	11	೧೬-೧೮	ಕಾಂಜನೊಲೆ
ಪ್ರಾಸ ವಿಷಯ	11-14	೧೯-೨೨	ಸನ್ಗೃಗನೇತ್ರ
ಉಕ್ತಾದಿ ಏ ಭಂಡಸ್ತುಗಳ			ತಿಲಕ
ಹೆಸರು (ವಚನ)	14	ವಚನ	ಅನಂಗ
ದೇಕ್ಕಿಯ ವೃತ್ತಾಗಳ ಹೆಸರು	„	೨೯	ಶ್ರೇಮ
ಉಪಸಂಹಾರ	15	೨೨-೨೫	ಸರಸಿಯಹೆ
			21

VII ಗಾಯತ್ರಿ—	ಪ್ರಬೀ	ಸದ್ಗುರು	ಭದ್ರಿಕೆ	ಪ್ರಬೀ	ಸದ್ಗುರು
ಶಾಲನೀವಿತಾನ	21	ಅಳ	ಭೂಜಗತಿರುಸ್ತುತ	27	ಅಳ
ಉದಾತ್ತ	„	ಅಣ	ವಾಯುದರ	„	ಅಣ
ಶತ್ರಿಈಂತ	„	ಅಷ್ಟ	ಬೃಹತೀ	28	ಅಷ್ಟ
ವಿಚತ್ರ	„	ಅಧಿ	X ಪ್ರಬ್ರಹ್ಮ—		
ತನುಸುಧಾ	22	ಅಳ	ದಣವಕ	„	ಅಳ
ಕುಮುದ	„	ಅಣ	ಮುಂದಾಣಿಲ	„	ಅಣ
ಕಮಳ	„	ಅಂ	ಮತ್ತು	„	ಅಂ
ಸುಲಲಿತ	„	ಅಂ	ಚಿತ್ರಪದ	29	ಅಂ
vii ಉಷ್ಣಿ ಕೆಂತ್—			ಮಂದಿರಂಗ	„	ಅಂ
ವಿಶಾಲ	„	ಅಂ	ಕಲ್ಯಾಣ	„	ಅಂ
ಅಮಳ	23	ಅಂ	XI ಶ್ರಿಮತ್ತಪುರು—		
ವಿನಸ್ಸು	„	ಅಂ	ಇಂದ್ರೇವಜ್ರ	29	ಅಂ
ಜಗದ್ಭೂತಿ	„	ಅಂ	ಉಪೇಂದ್ರೇವಜ್ರ	30	ಅಂ
ಚಿತ್ರ	„	ಅಂ	ಸ್ವೇಣಿಕ (ಶ್ವೇಣಿಕಾ)	„	ಅಂ
ಶತಾಂಕವಕ್ತು	„	ಅಂ	ದೋಧಕ	„	ಅಂ
ಸರಲ	24	ಅಂ	ರಥೋಧತ್ತ	„	ಅಂ
ಸುಲಭ	„	ಅಂ	ಜಂಬುಕ	„	ಅಂ
ಸರಗ	„	ಅಂ	ಸ್ವಾಗತ	31	ಅಂ
ಕೋಮಲ	„	ಅಂ	ಭೂಮರವಿಲಸಿತ	„	ಅಂ
viii ಅನ್ಯಾಸ್ಯ—			ಶಾಲನೀ	„	ಅಂ
ವಿದ್ಯುತ್ಸ್ವಾಲೆ	24	ಅಂ	ಮಾಣಿಕ್ಯ	„	ಅಂ
ಮಾಣವಕ	25	ಅಂ	ಸಾಂದ್ರ	„	ಅಂ
ಚಿತ್ರಪದ	„	ಅಂ	ಲಯಗಾರ್ಣಿ	32	ಅಂ
ಶ್ರವಣಾಂತಕ	„	ಅಂ	xii ಚಗತಿ—		
ಸುಮಾಲಕೀ	„	ಅಂ	ದೃತವಿಲಂಬಿತ	„	ಅಂ
ಶ್ರವಣಸಂದ	„	ಅಂ	ತ್ಯೋಂಟಿಕ	„	ಅಂ
ix ಬೃಹತೀ—			ಭೂಜಂಗಪ್ರಯಾತ	„	ಅಂ
ಉಪ್ಸುಕೆ	26	ಅಂ	ವಂಶಫು	33	ಅಂ
ಹಲಾಯುಧ	„	ಅಂ	ಇಂದ್ರವಂಶ	„	ಅಂ
ಉದಯ	„	ಅಂ	ಸ್ವರ್ಗಾಂತರ	„	ಅಂ
ವಸಜ	27	ಅಂ	ಸ್ವರ್ಗಾಂತರ	„	ಅಂ
ವಿನುಕ	„	ಅಂ	ನಿರ್ಬಂಧ	„	ಅಂ

ಪುಟ	ಸದ್ಗಾರ		ಪುಟ	ಸದ್ಗಾರ	
ದುರ್ತಪದ	34	ಅ	ಸದ್ಗಾರಮುವಿಲ್ಲ (ಸದ್ಗಾರ)	41	೧೧೧
ಲಲಿತಪದ	,	ಅ	ವಿಜಯಾನಂದ	42	೧೧೨
ಹಂಸಮತ್ತ	"	ಅ	XVII ಅಕ್ಷಯಿ—		
ಹವರಾಕ್ಷರ	"	ಅ	ಮಂದಾಕ್ಷಿಂತ	42	೧೧೩
ಘಟ	35	ಅ	ಪೂರ್ಣಿಮೆ	,,	೧೧೪
ಹಂದ್ರವತ್ತು	"	ಅ	ಕನಕಾಜೀನೀ	,,	೧೧೫
ಜಲೋಹಿತ	"	ಅ	ಶಿವರಿಂದೇ	43	೧೧೬
			ಜರಣೀಭೂತ	,,	೧೧೭
<b>xiii ಅತಿಜಗತಿ—</b>					
ರುಚಿರ	36	ಅ	XVII ಧೃತಿ—		
ಅಭ್ಯಂತರಯ	,	೯೦	ನುವ್ವಿಕಾಮಾಲೆ	43	೧೧೮
ಕೊಮೆಲರುಚಿರ	,	೯೧	ಅನಂದಕಂದರ್ಭಜಾತ	44	೧೧೯
ಸೂಂದರ	,	೯೨	ಅರವಿಂದ	,,	೧೨೦
ಶ್ರಭಾತಪುತ್ರ	37	೯೨	xix ಅತಿಧೃತಿ—		
ಮತ್ತಮನಯಾರ	,	೯೩	ತರಳ	44	೧೨೧
ಅಂಬಿಜ	,	೯೩	ನುಂಭುವಿಸ್ತ್ವಾಜೀತ	45	೧೨೨
			ಶಾದರ್ಭಲವಿಕೀರ್ತಿತ	,,	೧೨೩
<b>xiv ಶಕ್ತಿ—</b>					
ವಸಂತಕಳ	38	೯೪	ಉಜರಿಭೂತ	,,	೧೨೪
ಶ್ರವರಳಕಲಿತ	,	೯೪			
ಕುಸುಮಾಂಭಿರ	,	೯೫	XX ಕೈತಿ—		
ವಸಮಯಾರ	,	೯೬	ಮತ್ತೇಭವಿಕ್ರೀಡಿತ	45	೧೨೫
ಸುಂದರ	39	೧೦೦	ಅನವಧ್ಯ	46	೧೨೬
ವಸಂತ	,	೧೦೧	ಉತ್ಸುಲಮಾಲೆ	,,	೧೨೭
ಕುಟ್ಟಿಲಮಯಾರ	,	೧೦೨	ನಗರಂಜಿತ	,,	೧೨೮
			xxi ಪ್ರಕ್ರಿಯಿ—		
<b>xv ಅತಿಶಕ್ತಿ—</b>					
ಮಾಲಿನೀ	39	೧೦೩	ಜಂಬಕಮಾಲೆ	46	೧೨೯
ಮಂಗಳಾಕರ	40	೧೦೪	ಶರಂಗ	47	೧೩೦
ಮಂಬಿಭೂಷಣ	,	೧೦೫	ಸ್ವರ್ಗರೇ	,,	೧೩೧
ಸುಕೇಸರ	,	೧೦೬	ಲಲಿತಗತ	,,	೧೩೨
ನವನಲಿನ	,	೧೦೭	XXii ಅಕ್ಷಯಿ—		
ವಿಚಕ್ರಲಲಿತ	41	೧೦೮	ಮಹಾಸ್ವರ್ಗರೇ	47	೧೩೩
			ಭದ್ರಕ	48	೧೩೪
<b>xvi ಅಷ್ಟಿ—</b>					
ಮಂಗಳ	41	೧೦೯	ವಸಮಂಜರಿ	,,	೧೩೫
ಅಂತಪದ	,	೧೧೦	ಜ್ಞಾತಕುಜ	,,	೧೩೬

## xxiii ವಿಕ್ತಿ—

(ಇ. ಅರ್ಥ ಸಮನ್ವಯ ಪ್ರಕರಣ)

ವ್ಯಟಿ	ಪದ್ಧತಿ	ವ್ಯಟಿ	ಪದ್ಧತಿ
ಹಂಸಗಡಿ	49	ರಾಜ	ಅರ್ಥ ಸಮನ್ವಯ ಪ್ರಕರಣ
ಮತ್ತುಕೃಷ್ಣಾ	"	ರಾಜ	ಅಜ್ಯಾತಕ
ಸೂಂದರ	"	ರಾಜ	ದಿನಿಜಕಲ್ಪಲಕ
			ರವಿಕೃಭಾ
xxiv ಸಂಕ್ಷಿತಿ—			ಉಪಸಂಹಾರ

ಅಲಿಕ	50	ರಾಜ	(ಇ. ವಿಷಯವೂತ್ತ ಪ್ರಕರಣ)
ತನ್ನ (ಸುಂದರ)	"	ರಾಜ	ಉಪಕ್ರಮಂ
ಹಂಕಜ	"	ರಾಜ	ಉಪದೀಕ
ಆರ್ಚನರೀಳಿ	51	ರಾಜ	ಉಪದೀಕಾಭೀಧ

XXV ಆಭಿಕೃತಿ			ಶದಚತುರೂಪ್ಯಾ ಲಕ್ಷ್ಯಣ
ಕರ್ವಿಂಜಪದ	51	ರಾಜ	ಶದಚತುರೂಪ್ಯಾ ಲಕ್ಷ್ಯಣ
ವಿದ್ವತಸರಸಿಜ	"	ರಾಜ	
ಹೆಂಸಪದ	52	ರಾಜ	(ಇ. ಆನುಷ್ಠಾವಾವೃತ್ತ ಪ್ರಕರಣ)

XXVI ಉತ್ಕೃಷ್ಟಿ—			ಶ್ರೋಕವೃತ್ತ ಲಕ್ಷ್ಯಣ
ಭುಜಂಗವಿಷ್ಣಂಭಿತ	52	ರಾಜ	ಶ್ರೋಕವೃತ್ತ ಲಕ್ಷ್ಯಣ
ಮುನಿಮತ	53	ರಾಜ	(ಇ. ಮೈತಾಳಿ ಪ್ರಕರಣ)
ವನಲತಾ	"	ರಾಜ	ಮೈತಾಳಿ
ಪ್ರಕರಣೋಪಸಂಹಾರ	54	ರಾಜ	ದೇಹಭ್ರಂಧಸಿಕಂ
ಅನೇಯ ಭಂದಸ್ಸಿನ			ಜಾತಿಗಾಢಿ
ವೃತ್ತಸಂಖ್ಯೆ	"	ರಾಜ	(ಇ. ರಘುಪಾ ಪ್ರಕರಣ)

ತೃತೀಯಾಧಿಕಾರೆಂ—			ರಗಕ ಲಕ್ಷ್ಯಣ
(ಇ. ಮಾಲಾವೃತ್ತ ಪ್ರಕರಣ)			ರಗಳೆಯ ಭೀದ ಮತ್ತು ಲಕ್ಷ್ಯಣ

ಮಂಗಳಂ (ಮಧ್ಯಮಂಗಳಂ)	55	ರ	(ಇ. ದಂಡಕ ಪ್ರಕರಣ)
ಅಧಿಕಾರೀಪತ್ರಮ	"	ರ	ದಂಡಕ ಸಾಮಾನ್ಯ ಲಕ್ಷ್ಯಣ
ಮಾಲಾವೃತ್ತಂಗಳೊಳ್ಳ			ದಂಡಕ ಭೀದ (ಲಕ್ಷ್ಯಣ)
ಅಲಿಕ	"	ರ	"
ಕುಸುಮರಸ	56	ರ	ಉಪಸಂಹಾರ

### ಚರ્ચಿತಾದ್ವಿಕಾರಂ—

ಕಂದಾದಿ ಮಾತ್ರಾವೃತ್ತಿ ಪ್ರಕರಣಂ-		
ಪುಟ ಸದ್ಗುಣ		
ಮಂಗಳಂ (ನಾಗವಮಸಿಗಿ		
ಶ್ರೀಯಃಪರಾರ್ಥನ) 64	೧	
ಉಪಕ್ರಮ	೨	
ಕಂಡಗಳ ಸ್ವರೂಪ	೩-೪	
ಕಂಡ ಲಕ್ಷಣ	೫	
ಆಯಾಂ ಲಕ್ಷಣ	೬೫-೬೬	೬-೭
ಗೀತಕೆಯ ಲಕ್ಷಣ	೬೬	೮
ಸಂಕೇತಿಕ್ಷಣ ಲಕ್ಷಣ	೬೭	೯
ಮಂಯಿ ಲಕ್ಷಣ	೬೮	೧೦
ಮಂಯಿಗೆ ಲಕ್ಷಣ	೬೯	೧೧

### ಹಂಚಮಾಡಿಕಾರಂ—

ಕಣಾರ್ಟಿಕ ವಿವರಣಾತಿ ಪ್ರಕರಣಂ—		
ಮಂಗಳ ತೈಲೀಕ	೬೮	೧
ಉಪೋದಖಾಕ	೬೯	೨
ಬ್ರಹ್ಮ ವಿಷು ಮಂದ್ರಗಳ ಸಂಖ್ಯೆ,,	೭೦	೩
ಅಷ್ಟಗಳ ಪ್ರಸ್ತಾರ	೬೮-೬೯	೯
ಈ ಗಳಿಗಲು ಪುಟ್ಟಿನ		
ಪ್ರಸ್ತಾರ ಸಂತರ	೭೦	೪
ಹಿರಿಯಕ್ಕರ, ದೂರೆಯಕ್ಕರ	೭೧	೪-೫
ಸಮನಂತರ, ಎಡೆಯಕ್ಕರ,		
ಕಿಂತಾಯಕ್ಕರ	೭೧	೫-೬
ಶ್ರುತಿ ಲಕ್ಷಣಗಳು	೭೧-೭೨	೯-೧೦
ಚತ್ರವೃತ್ತಂ, ಚತ್ರಲಕ್ಷಣಕ್ಕ	೭೨	೧೦-೧೧
ಪಣೀಯ ಲಕ್ಷಣ	೭೩	೧೨
ಜೊಸದಿಯ ಲಕ್ಷಣ	೭೪	೧೩
ಭಂದೊಂದ ತಂಸ	೭೫	೧೪
ಅಕ್ಕರಿಕೆಯ ಲಕ್ಷಣ	೭೬	೧೫

ಪುಟ	ಪದ್ಧತಿ
ಮುದನವತಿಯ ಲಕ್ಷಣ	೭೪
ಗೀತಕೆಯ ಲಕ್ಷಣ	೭೫
ಉತ್ಪಾದ ಲಕ್ಷಣ	೭೫
ಉತ್ಪಾದದಂಡಕ ಲಕ್ಷಣ	೭೫
ಸಟ್ಟದಿಯ ಲಕ್ಷಣ	೭೫-೭೬
ಅರು ಸಟ್ಟದಿಗಳ ಲಕ್ಷಣ	೭೬-೭೭ ಒಟ್ಟಣಿಗೆ
ಘಣಾತ್ದಿಕಾರಂ—	
ಸಟ್ಟತ್ವಯಿ ವಿವರಣ ಪ್ರಕರಣಂ—	
ಉಪೋದಖಾತ	೭೮
ಪ್ರಸ್ತಾರ ಲಕ್ಷಣ	೭೯
ಬಂದಂಸ್ತಾಗಳ ಪ್ರಸ್ತಾರ	೮೦
ಉದ್ದಿಷ್ಟಪ್ರತ್ಯಯ	೮೧
ವಿದ್ವಾದ್ವಾದ ಲಕ್ಷಣ ವಿವರಣ	೮೨
ವಿದ್ವಾದ್ವಾದ ಲಗಕ್ತಿಯೆ	೮೩-೮೪
ಸಂಖಾನ	೮೫
ಅಧ್ಯಂತೋಗ	೮೬
ಕವಿಪ್ರತಿಸ್ತಿ	೮೭
ಮಾತ್ರಾಸಿಂಧಾದಿ	೮೭-೮೮ ಏ-೧೨
ಉಪಸಂಹಾರ	೮೯-೯೦ ಐ-೧೨
ಬೇಂಡೆ ಸಟ್ಟತ್ವಯಿಗಳ ಲಕ್ಷಣ	೯೧-೯೨ ಓ-೯
ಪರಂತಿಪ್ಪ	೯೩-೧೧೨



|| శ్రీ ||  
 భృందోఽంబుధి  
 ప్రథమ నాగెవము విరజితం  
**ప్రథమా ధి కారె**

షి ౧ తి కే

(విష్ణు స్తుతి)

ఉ|| శ్రీపథువం పయోధిచుధనోద్ధపస్తుసమూక్షేంజా మహా |  
 1దేవసమేతరిద్వసురరుం సురరుం కుడి శితస్నేహజ్యుగోం ||  
 దూవనలేషభూభూవనవుండలవల్లభుసాద దేవనీ |  
 గావగమేష్టు బేణ్య<sup>4</sup>వరమం దయీయిం సుకేవీఽప్రవల్లభం || १ ||

(అధ్యానారీశ్వరస్తుతి)

ఛం|| జడిగళ బంబలోప్రువలకావళి ర భీషణమప్ప పావినో |  
 ఛ్యుదుగి ప్రోదత్తు ప్రోందుండుగి తక్కు ६ విరాజితతక్కు శూలమో ||  
 ఛ్యుదిద కొసి గౌరానిజ్ఞావల్లభియాగిరి మిక్క నాకి స |  
 య్యుదియు పినాకి కొతుం సమగీగే వయంగళనుత్సువంగళం || २ ||

(గజనాయకస్తుతి)

ఛం|| సకలకలాగమాభరణ నీశ్వర<sup>9</sup> శూను సమస్తవస్తురూ |  
 పక్షనకలంకనభుదయకారణవారణవక్కనావు లో ||  
 కికముతన్నైతాగనుపదాధ్వరంపరాపరాదశా వినా |  
 యుక్త 10గజనాయకం కృతిగే నాయిక<sup>11</sup>నశ్చై నేగట్టేధోజ్యానా || ३ ||

(అంబికాస్తుతి)

ఛం|| సగివోగముం ప్రోదత్తు ప్రోజప్పనుం మిగిలప్పుగాదియం |  
 సోగయిన వుంద్దగియ్యుమునోబల్లీనిసం మునెవాయి సోఽి తో ||  
 త్యుగి కోళి మోలేవాయ్య ముహిష్మాసురనం తనే కోందళావళా |  
 భుగ్ంతత క్షూతుం బీరసిరియిగి భుజతాసిగే నాగెవమునా || ४ ||

(1) దేవధన్యస్తుమిద్వసురరూ, (2) తానే, (3) నాదనాతసి (ఎందిరథబుందు),  
 (4) చరదున్నతయాం, (5) భూషణ, (6) విరాజప, (7) వల్లభనా (8) గాఢ, (9) శుక్త,  
 (10) చవినాయిశ, (11) నాగే, (12) నం, (13) యాక్ష.

(సంయుక్తము)

చెం॥ ఒదవిద 1క్షేరవం ముగియే ధారిణియోళా కడుమందమాగి ॥ ప |  
 ఏఫద తమమేల్నమోసంసి తన్ననే కింతిప శిష్టచోటిగి ||  
 భ్యుదయవరంగళం నిజకరం దయిగెయ్యి రె తానే దేవనా |  
 దుదయిదివాకరం కరనులజుఁగి నమ్మ ముబొపిందమం || 2 ||

(సరస్వతిము)

చె॥ అతిమధురిప్రసన్నపరిపూర్వి 5రసోచికి రంజితాధ్యసం |  
 యుకె సకలాగోమోట్టి యుక లష్టోలక్ష్మీసమస్తపస్తుసం ||  
 7యుకెసరసిజగభఫన ముబొంబుజదిందముగల్చు బందు ॥ భా |  
 రతి సేలసిక్ష కూకుంప ముఖిపంకజదోళా 10కవినాగవమానా || 2 ||

(స్కృతచికిత్సక్తతంసి)

చెం॥ 11రచికపదప్రసన్నపరిపూర్విరసోచితమధ్యవా |  
 గుచిత పురాణిమాగ్ పదపద్ధతిబంధురబంధుమేంబినం ||  
 రచయిసే వాచ్యవాచక వికేష్టవితీవణ లక్ష్మీలక్ష్మి |  
 ప్రచురతే కాలిదాసనుమనేశికిక్షుతినాగవమానా || 2 ||

చెం॥ బల్లర బగెయిం 13కల్పుద |  
 సేలుమనేశిగొండొఱల్చు వేఱల్చుతం ||  
 బల్లనేనల్చుఱవిక్షద |  
 చేల్లదహోలపూవమాగే వేఱ్లం క్షుతియం || 3 ||

కరిపుఫాఁకరనుచితా |  
 క్షురమపలంప్రసన్నముతిమధురమలం ||  
 కరణయుతమొని వేఱలూ |  
 ధరీయోళా కమిరాజహంసనోవమానే బల్లం || 4 ||

(1) చౌముడం, (2) యు, (3) పెచిద, (4) పుసన్న, (5) రసోచికి, (6) మేళ  
 (7) యుక్కి, (8) కెనులుసాననదొళిము, ముగుఱ్ఱుముగుల్లు బందు, (9) నాష్టికి, (10) జవి  
 రాజజంసనా, (11) రజికపదప్రసంగిక గట్టిరసావజునధుయుక్త వా | గుచికపురాణమూ  
 గ్రఫ....., విం, (12) పూవఁ, (13) కేశ్వరిల్లం కేయ్యిందేశిల్లు కేశ్వింకిం, జల్లువ  
 సల్లుం కెయ్యింకిం, (14) మస్తక్కర.

॥ మా॥ కట్టిలా సాఁచేబర ముద్రణత్త ఈ పద్మదింద ఆరంభనాగిదే,

ಕಂ|| 1 ಪ್ರಸಾನುಪ್ರಸಕ್ತದು |  
 ತೇಸಾಗಿ ಸೆಸಕ್ತದಂಗಿ ಕನ್ನಡದಿಂ ಹೇ ||  
 ಅಂತಾ ಸುಕರಕವಿಯ ಬಲ್ಲಿಯ |  
 ನಾಸುಕವಿಪ್ರಕರನುಂದು ಮಚ್ಚುಗುಮಲ್ಲೇ ||೧೦||

(ಸ್ರಂಘನನ್ನ ಬರಿಯಲು ಕಾರಣ)

ಚಂ|| ನವರಸಮುಕ್ತಿ ಮಾತು ಪ್ರೋಸ್ತಾಗಿರೆ ದೇಹಿಯೆ ದೇಸೆವೆತ್ತುದೆಂ |  
 ಬಹ್ಮಾಲಿರೆ ಜಾಣಾ ಮನಂಗೊಳಿಸೆ ಪ್ರಾಣಿರದಧಕ್ಕತಿಪ್ರಬಂಧಮಂ ||  
 ಕವಿಗಿನಿದಾಗಿ ತ್ವಾಜ್ಪ್ರೋಸ್ತಾಗಿ ಮನೋಹರವಾಗಿ ಹೇಳಿ ಸ |  
 ಕ್ಷಮಿ ಕವಿರಾಜಹಂಸ ಎನೆ ಹೇಳಲೊಡಚಿದೇನಿಷ್ಟಬಂಧಮಂ ||೧೧||

(ಕವಿಯ ವಂಶಾದಿವಣನಂ)

ಕಂ|| ಜಗದೊಳಗಿದೊಂದು ಮಗಲೀನೆ |  
 ಶನಿಗಣಪುದು ವೆಂಗಿವಿಷಯಮಾಪಿಷಯದೋಳೋ ||  
 ಶ್ವರ್ಗಳಿತಮೆನೆ ಸಹ್ಯಾಗ್ರಾ |  
 ಮಗಳೊಳಮಾ ವೆಂಗಿಪಟು ಕರಂ ಸೂಗರಿಸುಗುಂ ||೧೨||

ಕಂ|| ಆವೆಂಗಿಪಟುವಿನೊಳ್ಳಾ ವಿಭು |  
 ದೇವಸಮಾನಂ ವಿದಗ್ಧನಂಬುಜಭವನಂ ||  
 ಕಾವಗರಮೊಳ್ಳುಣಿಥಿಯೆಂ |  
 ದೀವಸುಧಯೋಳೆನಿಸಿ ವೆಣ್ಣಮಯ್ಯಂ ಸೆಗಟ್ಟುಂ ||೧೩||  
  
 ಶವೇದದೊಳನುಗತರೆನಿಸುವ |  
 ಶವೇದಿಗಳೊಳ್ಳಾ ನಿಖಳಸಾಗಿ ಸೆಗಟ್ಟುಂ ಗಂಭೀ |  
 ದೂರಸ್ವಾತ್ಮಕಿರವೇಷ್ಟಿತ |  
 ಮೇದಿನಿಯೋಳಾ ವೆಣ್ಣಮಯ್ಯ ನಕಲಂಕಗಣಂ ||೧೪||

(1) ಪ್ರಸಾನುಪ್ರಸಂಗಳ ಲೇಖಾಗಿರಸುಕ್ತದಂಗಿ... ತ್ವಾಸುಕವಿಯನಾಶುಕವಿಯ, ಪ್ರಸಾನುಪ್ರಸಕ್ತದು ಲೇಖಾಗಿ ಸೆಸಕ್ತದಂಗಿ ಹೇಳಾಂತಾ ಸೂರಕವಿಲಯಕ್ಕಿಯನಾಸುರಕವಿಯ ಬಲ್ಲಿಯನಾ,  
 (2) ವರರಾಜ, (3) ನೆಗಲ್ಲಿಯುದು, (4) ಇಂಧಗಳೆ, (5) ಮೂರ್ಕಿನ, ಮೂರ್ಕಿನ, (6) ವಾದಿ  
 ತ್ವೀಳಗಳಕರೆನಿಸುವ, (7) ಮೇದಿನಿಯೋಳಾ 'ನಿಶ್ಚಯನೆನಿಸಿಸೆಗಟ್ಟಾ ಮೇರಿಗೊಳಿಸ್ತು ರೋದೊನ್ನಿತಪರ್ತಿ

ಕಂ|| ಸಕಲಜ್ಞನೀನನ್ನಿಂದಿತ |  
 ಮಹಿಳೆಗಳಾವಿಃಪ್ರಭವಮನೋಭವಿರೂವಾ |  
 ಭಿಕ್ ನಂಬುಜಸಂಭವಮೂ ||  
 ತೆ ಕರಂ ಕೊಂಡಿಸ್ಯಗೋತ್ತನಸುಪಮಾರ್ಶರತಂ  
 ವಿಕತಯಕಂಗಾ ವಿಪ್ರುಂ |  
 ಗೇ ತತ್ತ್ವಿಯಸಭಾಜಿತ ದ್ವಿಜಸ್ಯಂಗೇ ಗುಣಾ ||  
 ಸ್ವಿತೆ ಸತಿ ಸಜ್ಜಸಿಕೆಗರುಂ |  
 ಧರ್ಮಿಗೆ ಮಿಗಿಲಾ ಕೊಂಡಿಕಚ್ಛೈಯೆಂಬಳಾ ಪೆಸರಿಂ  
 ||೧೩||  
 ಆಕೊಂಡಿಕಚ್ಛಿ ಗಂ ಮಹಿ |  
 ಮಾಕರನೈನೆನೆಗಲ್ಲ ವೆಣ್ಣಮಯ್ಯಂಗಮನಂ ||  
 ಶಾಕಾರಣಾಗಿ ಪ್ರಾಪ್ತಿಯೆ |  
 ಲೋಕಸ್ತುತನಾಗಿ ದಾಮಮಯ್ಯಂ ನೆಗಟ್ಟಂ  
 ||೧೪||  
 ಆಶನ ಕುಲವನಿತಿ ಜಗ |  
 ತಪ್ತಿತಗುಣವಾತ್ ರೂಪಲಾಪಣಿರಸೋ ||  
 ವೇತ್ತಿ ಕಗರುಜಾಯೆಗಂ ಮಿಗಿ |  
 ಲೇಂಟಜೀರ್ಣಂ ಕುಂದಕಚ್ಛೈಯೆಂಬಳಾ ಪೆಸರಿಂ  
 ||೧೫||  
 ಎನೆ ನೆಗಲ್ಲ ಕುಂದಕಚ್ಛಿಗೆ |  
 ಪಂನಿಂದ್ಯಗುಣನೈನಿಪ ದಾಮಮಯ್ಯಂಗಂ ಭೂ ||  
 ವಿನುತಯಿಶಂ ದ್ವಿಜವಂದ್ಯಂ |  
 ಮಂಸುಮಾಗರಂ ವೆಣ್ಣಮಯ್ಯಂ ನಗ್ರಾಶನಾಜಂ  
 ||೧೬||  
 ಶ್ರೀಕಾಂತಾಪತಿ ಸಕಲಕ |  
 ಅಾಕೋವಿದಸ ದ್ವಿತೀಯ ನತುಲಚರಿತ್ರಂ ||  
 ಶಾಕಿಕ ಪ್ರೇದಿಕಶಾಸ್ತ್ರ ನಿ |  
 ಪೇಕೆ ಕಲಾಭಿಜ್ಞನೈನಿಸಿ ನೆಗಟ್ಟಂ ಧರೇಯೋಳ್ಳ  
 ||೧೭||

(1) ପିନିଦିକ.....ପ୍ରଫଳନାମ୍ବନେକି... ..ଶେଷମୁଣ୍ଡଜଳିତଂ, (2) ପ୍ରକାଧିକ  
(3) ପ୍ରତ୍ୟୁଷିତିପରିପାଦି (4) ସୁକାର, (5) ଗୁରୁତ୍ୱକ୍ରିୟା, ଶିରଜାକିଗଂ, (6) ପିନେକ, ସହେ  
କାର୍ଯ୍ୟପରିପାଦିନ ନେଗଲ୍ ଚକୁରପୁରୁଷଙ୍କଂ,

ಕ೦|| ಅಂತೆನಿಹ ವೆಣ್ಣಿಮಯ್ಯನ |  
 ಕಾಂತೆ 1ಗುಣವ್ಯಾತೆ ಧರಣಸುತ್ತೆಗಂ ಮಗಿಲೆಂ ||  
 ಶಿಬಂತೋದವಿದ ಪತಿಭಕ್ತಿಯ |  
 ನಾಂತೆನೆವಳ್ಳ ತೈಲೇಱಕೆಬ್ಬಿಯೆಂಬವಳ್ಳ ಪೆಸರಿಂ ||೨೧||

ಏತ ಹೊಳಿಕಬ್ಬೆಗಂ ವಿ |  
 ದ್ವಾರಾಪರಿಣಿಕನಿನಿಹ ವೆಣ್ಣಿಮಯ್ಯಂಗಂ ವಾ ||  
 ಕ್ಷೀರ್ಪತಿ ಕಸತ್ಯ ವಿತಪ್ಪಗಂ |  
 ಹೊಳೆವೇತಂ ನಾಗವನುಂನಗ್ರತನಾಚಂ ||೨೨||

ಮು||ಸ್ತ|| ಹರಹಾಸಕೊಳ್ಳಂದೆರಣ್ಣ ದಿಕ್ಕುರೀರದನೆರಲ್ಲಾಣ ನಾಕಾಧಿನಾಥ |  
 ದ್ವಾರದಕ್ಕುಂ ಮೂಳಣಾಳ್ಳಿಂದುವಿನ ರುಚಿಗೆ ನಾಲ್ಕುಯ್ಯಾ ದುಗ್ಧಾಭಿಗಯ್ಯಾ ||  
 ಅರವಿಂದಕ್ಕುತ್ತಲಾಟೆಇಂದುರನದಿಗಮೇಂಪಿಂಟು ಕೈಲಾಸ ಧಾತ್ರೀ |  
 ಧರಕೆಂಟಿಂಬತ್ತು ಮೇಲಾಯ್ಯೆನೆ ಪಸರಿಸಿದಂ ಕೇತಿರಿಯಂ ನಾಗವನುಂ ||೨೩||

ಮಂದಾ|| ಕುಂತಿಷ್ಠತ್ತುಂ ಹೊಣದ್ರ ರಣಮೋಳ್ಳ ಪದ್ಮಜಂ ಶಾಸ್ತ್ರದೊಳ್ಳ ಶ್ರೀ |  
 ಕಾಂಕಂ ಇಮತ್ತುಂ ಪಿರಿಯಸಿರಿಯೋಳ್ಳ ಸಿಂಧುಜಂ ಶೌಚಮೋಳ್ಳ ಕ ||  
 ಇರ್ಣಂ ತಪ್ಪಿಲ್ಲೆಂದೆನಿಹ ನುಡಿಯೋಳ್ಳ ವಿಕ್ರಮಾದಿತ್ಯಂನಂ ತೋ |  
 ರಂತೀಂತೋದಾರತಯೋಳಿಸಿದಂ 10ಕೆಂದಕೆಂದಪರಸೆಂದುಂ ||೨೪||

ಮು|| ತನುವಿಂದೊಂದು ಗುಣಂಗಳಂದೆರಿದು ಸಾಹಿತ್ಯಂಗಳಂ ಮೂಳಣು 11ಸ |  
 ಸ್ವನೆದಿಂ ನಾಲ್ಕುಮಷ್ಟುಇದರಯ್ಯಾ ವಿಲಸಚಾವ್ಯಾರತ್ಯಂದಿಂದಾಣು ಸ ||  
 ಜ್ಞನೆದಿಂದೇಲು ಸುತ್ತಕ್ಕದಿಂದೆ ತಳದೆಂಬಿಂಗಂ ಭುಜದ್ವುಂದ್ವದೊಳ್ಳ |  
 ತನಗಿನಾಳ್ಳರ ಸರಿ ನಾಗಿಂದವನುಂಕ್ಕಿಗೆಂದಂ ಕಾಳಿದಾಸಂಬರಂ ||೨೫||

(1) ಗುಣಾಕ್ರಂತಿ, ಗುಣವ್ಯಾತೆ, (2) ಬಂಕರ್ಫ್, (3) ಹೊಳಿಕಬ್ಬೆ, (4) ಅಕೆಯ ಸಿಂಹಾಂಶನು ಮಂಡಿ, ಮಾಕರನೆಂದೆಕಾಳವನ್ನು ಮಯ್ಯಂ ವಾ || ಕ್ಷೀರ್ಪತಿಮೂರ್ಯಂ ತಕ್ಕಗುಣಾಕಾಶರನೆನೆ ನಾಗ, (5) ಸಂಕ್ಷಿಧ ಮುತ್ತುಗುಳಿಂಬೆತಂ, ಕವಿಕವಿಮುತ್ತು, (6) ರಘಸರ್, (7) ಮೇಳಾಗಿರೆ, (8) ಮುಸ್ತಂ, (9) ನಾಕೋರಂತಾಕೋನಾದ್ರಾ, (10) ಭೂಮಿಕಂದಪರ, (11) ಸಮ್ಮಾನದ್ದಿಂ, (12) ದಯ್ಯಾಸಮುಂಬಂ, (13) ಪರಮಾಗಿ ದಾಸಂ ಕಾಳಿಧಾಸಂ ವಲಂ,

ಮ|| ಮತವಂತರ್ | १ಸಮನೆಂಬೊಡಾವೆಡೆಯೋಳಂ ಮತ್ತೊ ವರಿಲ್ಲಬ್ಧಿ ನೇ |  
 ಷಿಕ್ಷತಭಳಬಚಕ್ರದೀಳೆಂತು ಮೇರುಗಿರಿಗಂ ಮತ್ತೊಂದು ಶೈಲೀಂದ್ರಮು ||  
 ಸ್ನೇತವಿಲ್ಲಂ ರಿತುಟೀ ನಾಕಿಗಂಗೆನುತುಮಾ ಮತ್ತೇಭವಿಕ್ರೀಡಿತಂ |  
 ಪ್ರತಿಕ್ರಿಯೆಂದಿಂತು ತಗುಳ್ಳ ಕೊಂಡುಕೊನೆಗುಂ ವಿಶ್ವಂಭರಂಮಂಡಲಂ ||೨೨||

ಕಂ|| ಅರಸಂ ರಕ್ತ ಸಗಂಗಂ |  
 ಗುರುಗಳ್ಳ ५ನೆಗಟ್ಟಿಜಿತನೇನ ಹಂಡಿತದೇವರಾ ||  
 ಶೈಲಿದ ಸ್ನೇಹಣಣಣ ನೆನೆ ಮು |  
 ಜ್ಯೋರಿಸುವರಾರಾ ನಾಕಿಯರುಳೊಳೆಂ ಪುಟ್ಟಿದನೇ ||೨೩||  
 ७ಗಂಡರ ಮುಗುತಯೆನಿಸಿದ |  
 ಮಂಡಳಕರ ಮಂತ್ರಿ ಸಂಧಿವಿಗ್ರಹಿ ರಾಯಂ ||  
 ಕೊಂಡಾಡಿ ಶೈಲಿದನೆನೆ ಥರೆ |  
 ಕೊಂಡಾಡದೇ? ಕೊಂಡುಕೊನೆಯದೇ? ನಾಕಿಗನಂ ||೨೪||  
 ಎನೆ ನೆಗಟ್ಟಿ ನಾಗವಮಂ |  
 ಕವಿನುತ್ತಾತಿವಿಕ್ಷ್ಯ ಸೇವ್ಯನಂಗಜರೂಪಂ ||  
 ಜನನುತನಶೇಷ ವಿದ್ಯು |  
 ಉಜ್ಜವೀಕರುಂ ಥಂದಮಂ ಮನಂಗೊಳಿ ವೇಳ್ಣ ||೨೫||\*

(1) ಸಮನೆಂಬರೆವೆಡೆಯೆಳಂ, ಸಮದೆಂಬೊಪುದದೆಯೆಳಾ ಮತ್ತೊಂದುಹಿಲ್ಲಬ್ಧಿ, ಕಾಮನೆಂಬೊ ಆವೆಡೆ, (2) ಗಿರಿಪ್ರೇಲ್, (3) ತೆನೆ, (4) ಯಾಂದಿಂತು, ಪಸ್ತಿ ಸಮಯಂ ತಾರಿಖು ಶೈಗಳ್ಳು, ಯಾಲ್ಲಿಂದು, (5) ಹೇಳು... ಸೇನಪಂಡಿತದೇವರ್, ನೆಗಟ್ಟಿಜಿತ ವೀರಸೇನರ್ ದಯಿಯಂ, (6) ನಾಱ ಗನೆನೆ, (7) ಗಂಡರ ವಿಮುಕ್ತ, (8) ವಿನತಾರ ನಷ್ಟಪಾಪ, (9) ಜನಸಹಿತಂ ಥಂದಮಂ ವಿರಾಜಿಸೆ.

\*ಇಲ್ಲಿ ಈ ಸದ್ಗುರುಗಳನೆ—

ಕಂ|| ಭಂಡಗವಿ ಬಣಗುಗವಿಗಳ | ಕೊಂಡುಂ ಕೊನೆದೂಳುತರ್ಕ ಕುಕವಿಗಳಂ ತಾಂ ||  
 ತೊಂಡರಿನೆ ಸರಿಯೆಂಬ್ರನೆ | ಕೊಂಡಾಲರ 10ನೊಂದ ನಗುವ ಕವಿಂದ್ರಂ ||೨೬||

ಮ|| ವಿಪರೀತಂ ಬರೆಯಲುತ್ತುಮೆಂದನಣಾತ್ಮಕ್ತುಂ ಗಡ್ಡಮಂ ಮಾಡಿ ನ |

ಸ್ತುಪದ ಪ್ರಸ್ತುತಮಾರ್ಗ ಮಾಣದೆ ತಗ್ಳಿಂದುತ್ತೇ ತಾಂ 11 ಚೋಂಡು ಗ |

ಶ್ರೀಪತಗಳ್ಳ ಕೆಂಪ್ಯು ಲ ದಾಯಮುಗ್ರಾದಿಸುತ್ತಂ ವಿದ್ಬಜ್ಞನಂ ಮಂಚ್ಯೆ ಬ |

ಉಂಟಿನಂ ಬಲ್ಲಿಂದು ಸಹ್ಯ ವಿಂದ್ರುರೆಸಿಪರ್ ಬಲ್ಲರ್ ಜೆತ್ತಾ ಬಲ್ಲರ್

(10) ನಾಗವಮಾ ನಗುವಂತಿಸಂ, (11) ಇಂದು,

(ಭಂದತ್ವಾಸ್ತಪ್ರಸರ)

\* ಕಂ|| ಇಂದುಧರಣೆಗೆ ವೇಳ್ಳು ||  
 ಭಂದಂ ಸಿಂಗಳನಿ ನವನೀಯೋಜ ಪರೀಪಿದೊಡಾ ||  
 ಭಂದೋಽಂಬು ರಾತೀಯೋಜ ವೇನಾಗೆ ||  
 ತಂದುದನೆಂಗನೆಗೆ ನಾಗನಮುಂ ವೇಳ್ಳಿಂ || ॥೨೦॥  
 ವಿಧುಬಿಂಬಾನೆನೆ ಭಂದೋಽಂ ||  
 ಬುಧಿ ಯೆಂಬುದಿದೆನ್ನ ಸೆಸರ ಭಂದವಿದಂ ಕೇಳಾ ||  
 ಬುಧಸವಿತ ಮಾಚ್ಚೆ ವೇಳ್ಳಪ್ರೀತಿ ||  
 ಮಧುರ ರಸಪ್ರಚುರ ವಚನರಚನೆಗಳಿಂದಂ || ॥೨೧॥

(ಗಂಗಳು)

ಕಂ|| ಒಗೆದುವು ಮಂ ಯಂ ರಸ ತಭಿ ಜನ |  
 ಲ ಗಾಕ್ಕರಂ ಕೌಸ್ತುಭಾದಿ ನಾಸಾವಿಧ ವ ||  
 ಸ್ತುಗಳುಂ ಹಯೋಽಂಬುರಾತೀಯೋ |  
 ಇಂದೆನೆಂತಿರೆ ಚಂದ್ರನದನೆ ಭಂದೋಽಂಬುಧಿಯೋ || ॥೨೨॥

(1) ಗಂ ಪರಮ ತಾಂ, (2) ಕಲ್ಲಂದಮನಾಕ್ಷಿಯಸತ್ತಿಗೆ, ಕಲಂದದೆ ಇಜಸತ್ತಿಗೆ ನಾಗವಮುಗ,  
 (3) ಗಂಗಾಯಿ,

\* ಅದ್ವಿತೀ ಪದ್ಯಗಳು ಕೆಲವು ಶ್ರವಣಶ್ಲಿಂ—  
 ಕಂ|| ಭಂದಮನರಿಯದೆ ಕನಿತೆಯ |  
 ದಂದುಗಡೋಳ ಕನುಹಿನ ಕುಕುವಿಯೆ ಕುರುದಂ ||  
 ಮುಂದ ಕವಲ್ಲಪ್ರೀತಿಯರ |  
 ತ್ವಂದುಮಂಜಂ ಮುಂದೆ ಪದಮನಿಧಲಾಜಿಧನೆ || ॥೨೩॥  
 ಮಾತಿಯಲ್ಲದೆ ಪೊಯಾರ್ಥಿಂ | (ಇದು ಧರ್ಮಾಷ್ಟುಃದ್ವಿದ)  
 ಮಾನಿಕಾಜಮಂ ಸದಸಂ |  
 ಧಾನಮನಾಫಾಸ್ತುತೀತಯಂ ಕವಿತ್ವದಯ ||  
 ಸ್ಥಾನಮನಸರ್ವಂದೋಽವದ ಕೆ |  
 ಕೈನಯ ಕರದಿಯಪ್ಪಾಲಭಿಜುವಂ ವಾಕ್ಯನೇ || ॥೨೪॥  
 ಯತ್ತಾಗವಿಗಳ ಉಳಿಂಗಳ | (ಈ ಕಂದಕ ಗಿರಜಾ ಕಳ್ಳಾಃದ್ವಿದ)  
 ಜಗತ್ತೇಳಂದದ ಬಲ್ಲಿಗೆ |  
 ಮಾಗಲ್ಲಾಪ್ಪಾದೆ ಜಂದಮನಾಸಿ ಬುಧಜನದ ಮನಂ ||  
 ಬುಗುವಂತಿರೆ ವೇಳ್ಳುನೆನಲ್ |  
 ನಗುವಲ್ಲಾಗಬ್ಬಿಗರವಂದಿರೆಂ ಸೂಕ್ತದರೆಂ || ॥೨೫॥  
 (4) ಯಾದ, (5) ಸುಲಾಸ, (6) ಲಟ್ಟಿಯವ್ಯೇಂದಂವೆ, (7) ಬಳಾಕ್ಷಿ ಗುಂಪ್ಯಾಂ ಶ್ವಾಸ  
 ಸಂಘಣಗಂ.

(ಗುರುಲಫುಂಗಳ ಚಿಹ್ನೆ)

ಕೆಂ|| ಒರೆದಯ್ಯೆ ಇ ಲೈಕ್ ಮುನಾ |  
ದರದಿಂ ಗುರುಲಫು ವಿಭೀದವುಂ ಭಾವಿಸು ನೀರೊ ||  
ಗುರುಪಿಂತೆ ಕೊಂಕಿ ತೋಽಪ್ರದು |  
ಬರಿ ಮುಕಿಕಣ ಸ್ವೀತನೆಪ್ಪೆ ಬರಿ ಲಫುಂ ಕೆಳವೀ || ೨೩||  
(ಲಫುಂತು ಗುರುವಾಗುವುದು)

ಕೆಂ|| ಗುರುವಕ್ಕುಂ ೨ಮುಂ ದಡ್ಡೆ |  
ಕ್ಕುರಮೂಗಿರೆ ಹಿಂತೆ ನಿಂದ ಸ್ವೀತ್(ಯ)ಕ್ಕುರಮುಂ ||  
ಗುರುವೆತ್ತಿತ್ತುಗಳಿಂದಪ್ಪುದು |  
ಓನಿರಂತ್ರೆತ್ತಿ ಪೀವರಸ್ತನಯುಗಕೇ |  
ಚಿಂದು ವಿಸಗ್ರಂ ವೃಂಜನೆ |  
ಮೊಂದಿದ ದಡ್ಡೆ ಕ್ಕುರಂ ಪದಾಂತ್ರೆಂ ದೀಷರ್ಫಂ ||  
ಬಂದೊಡ್ಡು ವನಜಮುಖಿ ಗುರು |  
ವೆಂದುಂಂ ಸರ್ಯುಂದಿಯ ನಾಗವರುನ ಪುತದಿಂ || ೨೪||

(ಗುರುಲಫುಂಗಳ ಸಂಜ್ಞೆ ಮತ್ತು ಗಣಾಕ್ಷರಗಳು)

ಕೆಂ|| ನಯಾದಿಂ ಗುರುವನೆಂಬುದು ಕೇಳಾ |  
ಶ್ರಿಯಂಬಳಕೆಂ ಲಫುಂ ಮುರಾಂತಕೆಂ ಮೃಗನಯನೇ |  
ಮು ಯು ರ ಸ ತ ಜ ಭ ನ ಲ ಗ ಕವಿನಿ |  
ಜರು ನೆಂಬಿವು ನಿಯಮಾದಂ ಗಣಾಕ್ಷರವಕ್ಕುಂ || ೨೫||

(ಅಕ್ಷರಗಳಗಳ ಹೆಸರು ಮತ್ತು ಸಂಖ್ಯೆ)

ಕೆಂ|| ಗುರು ಲಫುಂಮಿತ್ರುಂ ಮುಂಬಿ |  
ಕ್ಕುರದಿಂ ಗಳಮಿವುದು ಲತಾಂಗಿ ಬರಿದಂಟುಗಳಂ ||  
ಧರಣಿ ಜಲಾಗ್ನಿ ಮರುದೊಪ್ಪ್ಯಾ |  
ಮು ರವಿ ಶತಾಂಕೇಂದ್ರುನಿಲಯುಮಿವು ಗಣನಾಮುಂ || ೨೬||

(1) ಮುಂತಕೊಂಕಿ ತೋಽಂದಿನ ಬರಿ ಹಿಂತಣಿ ಮುಂತಕಣಸ್ವೀತದೆಹ್ವಮರೆ. (2) ಮುಂತೊತ್ತುಕ್ಕುರ ಮಾಗಲ್, (3) ಪರಮಾಫರ್ಫಂ ಪೀನಸುವರಸ್ತನಯುಗಕೇ, (4) ಲಫುನೆಂದು ನಾಗವರು ಕವೀಂದ್ರುಂ, (5) ಗಳ, ರಿಸಿ, (6) ವರಂ, (7) ಗಳಿದ ಹೆಸರ್.

వు|| గురు మాఱుగాగిరే ధాత్రి ముట్టేరడు బిష్టీం జోఇయెమాఢ్యెస్తైదో ఖ||  
బరె వక్కేం తిచియొందు కేంకు కడియిందా మారుతం వైశ్వేమమో ||  
ప్రిరే బిష్టీంతెరడాదియోళా నడువే కేంకుదిత్యై నెబ్బారి త|  
భూరే వక్కేం మోదలల్లు మూలు లఫ్ఫువింనాకం విలోఇఁక్కోఁ ||౩౨||\*

(ప్రశ్నర లక్ష్మణ)

కం|| మాఱుగురువిష్ట్టు మోదలోళా |  
తోఇఱారే లఫ్ఫుముంతే పింతె సమసాదియు బి ||  
క్షేఇఱాసుగుం లఫ్ఫువం మిగు |  
లాఱవు గురు పింతె ముంతే సమనేంటువరం ||౩౩||

(మత్కొందుబగియు గణశ్రూర లక్ష్మణ)

కం|| గురువిసడి మోదలే లఫ్ఫువం |  
బరె ముంతం కూడి తక్కుముం బరె పింతం ||  
గురువిందే తీపు మక్కుం |  
ఒదోరెయలూ తానీయై సప్చలఫ్ఫువప్పినేగం ||౩౪||

(మత్కొందుబగియుల్లి గణశ్రూర లక్ష్మణ)

ము|| గురువోందం లఫ్ఫువోంద నేంటువరిగం ప్రస్తురిసంతాదియోళా |  
గురుయుగ్గై లఫ్ఫుయుగ్గై ముం బరె జక్కుసుస్థినేంబరం మధ్యదొఁళా ||  
గురునాలుళ్లు లఫ్ఫునాలుళ్లు మెయ్యి బరె సీనేన్త్యుంగచ్ఛోళా 4సంతం |  
పీరవదోయేన్నె తచారు పీవరకుజీఁ ప్రస్తురమింతిక్కుముం ||౪౦||

(1) మఘవం లోఇఁ, (2) దోరెయదిందియై, (3) సంగచోళా, (4) బల్లబం

\*ము|| సిరదోళా దేఁవ, లలాటిమోళా దినశరం, సేత్తుంగచోళా మోయమం |

బర శఱంగచోళఁదు దంతనిచయస్థానంగచోళా బొప్పాణదోళా ||

మరుకం నాభియోళిగ్గి పూడతళదోళా పృథివీతచాన్మిచొవా |

శ్వరనంగోట్టెప్పమాదు వష్టగఁగోళా సంసూళించుననేఁ |

(ఇనేయు పద్మవాదమేలి ఈ పద్మాచ ఏరపు ప్రంగణ్ణద్దిదే.)

(5) గఁఁ, (పా) (6) పుట్టుగుం, ఇయంతం ప్రందిషాంయు వాకసమనుం మధ్యాంగ దోళా పుట్టుగుం, అరదోళా భూతకరీరంగే సేత్తుంగచ మృతాశ్చరగఁగ్గా చేల్పు- (పా.)

(ಗಣಫಲಶ್ರುತಿ)

ಮು|| ಧರೆಯಿಂ ಶ್ರೀ ಜಲದಿಂ ಮಹೇನ್ಸುತ್ತಿ ಯಶಂ ಪದ್ಭಾರಿಯಿಂದಾಯುಂದೇ |  
 ವರಂಂತಾರುಜೆ ಭಾನುವಿಂ ಮರಳಮತ್ತುಗ್ರಾಗ್ರಿಯಿಂ ಶೂನ್ಯಮಂ ||  
 ಶಿಬರದಿಂ ವಾಯುವಿನಿಂ ವಿದೇಶಗಮನಂ ಕಾವಾಷಾಧಿಪಂಗಕ್ಕು ಮುಂ |  
 ದೊರೆದಂ ಸತ್ಯವಿ ನಾಗವರ್ಮಂ ಶಶಿದಳಾಶಾದಂತಿಯದಂತಂಬರಂ ||೪೮||

\*ತಾ|| ಅಶೀವಾರದದ್ವೀಳಂವಿರುಂ ಪರಬಲಂ ಮುತ್ತಿದೋಡಾ ತೋರುಮುಂ |  
 ಶಕ್ತಿ ಶವಾಷಾಧಿಯೋಳಿಫರ್ವಂಗೆ ಪವನಂ ಧೀರೋನ್ಸುತ್ತಂಗರ್ಗ್ರು 4ಮೋ |  
 ದಾಶಾತ್ಯಾಗದೊಳಂದು ದಾಟಾಯಿದುವಂಗರ್ಭಂ ಸುಪವಾರಣಿಸಂ |  
 ಘೋಶಂ ಚಾಗಿಗೆ ಸಲ್ಪಿಮಿಂ ತಿಳಿದು ಹೇಣಿಲಲ್ಲಿಗಬ್ಜಾನನೇ | ||೪೯||

ಕಂ|| ಧರೆ ಜಲ ನಿಶಾಕರಂ ಸುರ |  
 ಶುರಗಣಮುಂ ಶುಭಮೆನಿಕ್ಕುಮಿಂತಿವು ನಿರುತಂ ||  
 ತರಣೆ ನಭ ವಾಯು ವಗ್ನಿಯು |  
 ವಿರಲಿಂತಿವು ಗಣದೊಳಿಶುಭಮಕ್ಕುಮವೋಫೋ | ||೫೦||೫

(1) ನಿಜರಂ ತಾಂ, (2) ಬರದಂ ಸಗ್ಗದ ಸೂಲ್ಯಸಕ್ತಿಲಗಳುಂ, (3) ಶ್ರೀಕವಾಷಾಧಿಗೆ ವಾಯು ಧೈರ್ಯಕನಲಂ ಥೀರಂಗಮಾಡಿತ್ತಾನಾ, (4) ಸಂತೋಷ ತಾಂಗಮಿಂದು ದಾಟಾಯಿದುವಂಗಂ ದಂಬರಂ ತಾಂಗಂ ಭಾಸ್ಯದ್ವೇದಗಣಂಗಳಂದಾಂಪಿದೆಂ ಪಂಕೇಜಪತ್ರೇತ್ತಾಂ, (ಅ ವಾರದ್ದಿ ಸ್ತುತಿ ದ್ವಿತೀಯ, ತ್ವಂ, ಸ್ವಂ, ಅಕ್ಷರಗಳಿರುವುದು ಅಸಾಧುವಾ.) (5) ಗಂದಂಬರಂ ಚಾಮಿಗಂ, (6) ಹೇಯಲ್ಪಿಪ್ಪಿ ದಬ್ಜಾನನೇ,

\*ಮು|| ಸಿರಿಯಂ ಧಾತ್ರಿ, ಜಲಂ ಪ್ರವೃದ್ಧಿ ಜಯಮಂ ಸ್ವಾಹಾಪ್ರಯಂ ಮ್ಮಾತ್ಮಂ |  
 ಮರುತಂ ಸ್ಥಾನವಿಯೋಗಮಂ 10ಗಗನ ನೂತ್ನಾಶೂನ್ಯಮಂ ಭಾಸ್ಯಂ ||  
 ಸಿರಿದುಂ ರೋಗಮನಿಂದು ಕ್ರಿತಾಚಯಮಂ ಸ್ವಾಗಂ ಮಹಾಯುಷ್ಯಮಂ |  
 ನಿರುತಂ ಮಾಡುಗು11ಮೆಂಟಿಪುಮಾಗಣಿಫಲಂ ಕೇಳಾ ನೀಂ ಸರ್ವಾಜಾನನೇ |

(10) ಗಗನದಂ ದೇಶಾಂತರಂ, (11) ಮಂಟಿನೆ.

ಶಿಕ್ಷಣ ಸ್ಥಾದಿಲ್ಲಿ ಗಣಫಲ ಮತ್ತು ಗಣಲಕ್ಷ್ಯಗಳನ್ನು ಕೇಳುವ ಕಲಾವು ಪರ್ಯಾಗಳು (ಸು. ೧೯) ಕೆಲವು ಹಸ್ತಲಿವಿಕಪ್ರತಿಗಳಲ್ಲಿನೆ, ಇವು ಅನ್ಯಕ್ಕೂಕ್ಕಾಗಳಿಂದು ತೇಲುರುಢಿರಂದ (೧) ಪಂಕೆಷ್ಟದಲ್ಲಿ ಕೊಟ್ಟಿದೆ.

ಕೆಂ॥ ಯುತಿ ಯೆಂಬುದು ಗಣಿಸಿಯಮ |

ಪ್ರತಿಗುಸಿದಾರಣಮಷ್ಟುದದು ದಾಂಟಿಲ್ಲಾ ||

ಯ.ತಿ ಕಿಡುಗೆ.೦ ೨ದಾಂಟಿದೇಶದಾ |

ಯುತಿ ಕಡೆ ಕವಿತ,೩ಭಿಮಾನವೇನೇಸೆದವುದೋ  
ಯುತಿಯೆಂಬುದು ಗಣಿಸಿಯಮ |

ಪ್ರತೀತವೇಂದರೆಬರೈಲ್ಲಾರ್ಯಂತದನೆ ಕೆಲರ್ ||

ಶ್ರುತಿಂಬಂಗಂ ಸ್ವಚ್ಛಂದಂ |

ಯುತಿಯೆಂದಾ ಕಿಂಳಿಸಿಗಳಾದಿಗಳೊಲ್ಲರ್

||೪೪||

ಪಾದದೊಳ್ಳಿರ್ದನೆಯಕ್ಕರೆ |

ಮಾದರದಿಂದಾವುದದನಂತಿಕದಣಂ ||

ಪಾದದೊಳ್ಳಿಳಿಂದಾವೈದದಕ್ಕುಂ |

ಭೀಂದೋಕ್ತಿಕ್ರಮವಿಚಾರಿತೋರು ಪ್ರಾಸಂ

||೪೫||

ಹರಿ ಕರಿ ವೃಷಭ ಶತರಂಗಂ |

ಶರಭವಂಜಂಗಳು ಮೆನಿವ್ಯ ವಟಪ್ರಸಕ್ತಂ ||

ತರಣೆ ನಿಂಜದಿಂಫೆ ಹಿಂಡೆದುಗ |

ಉರದೆಂತ್ತುಂ ನ್ಯಂಜನಂ ವಿಸಗ್ರಂ ಬಕ್ಕಂ

ನುಕ್ಕಿಬ್ಬಾಲಂಕಾರದೊ |

ಉತಿಶಯಿವಿಾ ಕನ್ನಡಕ್ಕೆ ಸತತಂ ಪ್ರಾಸಂ ||

೧೦ಕ್ಕತಕ್ಕತ್ವಾವುದ್ವಂದಣಂದರ |

ಮತದಿಂದದು ತಪ್ಪೆ ಕಾವ್ಯಮೇಂದ ತೋಭಿವುದೇ

||೪೬||†

||೪೭||

- (1) ನಿಯತಂ ಪ್ರತೀತವುಸಿದಾರಣಮಂತದಂ, (2) ಸ್ವಚ್ಛಂದಂ, (3) ಭಿಂದೆ, (4) ಸುಭಗರ್,  
(5) ಯೆಂದರ್ ಕಿಂಳಿಂಗಾಳಾದಿಗಳೊಲ್ಲರ್, (6) ದಿವಿತುಂ, (7) ತೋರೆ, (8) ಜಯಂತಾಂ,  
(9) ಚಂದುವಿರ, (10) ಕ್ಷತಕ್ಕತ್ವಾವಲಿಭ, ಮತದಿಂದದಂಪ್ರಥಿದವಿಾತೆ ಇನಕ್ಕುಂ (ಕವಿರಾ.)

\*ಇಲ್ಲಿಂದ ಮುಂದೆ “ಅಸದಧ್ರಂ ನಿಪರೀತ ಕಲ್ಪನೆ...” ಎಂಬ ಪದ್ಧತನಾಂಭಿಸಿ ಪ್ರಾಸಾದ್ರಾಸ ಭೀದೆಗಳನ್ನು ಹೇಳುವ ಒಂದು ಪದ್ಧತಿಗಳು ಕೆಲವು ಕ್ಷಯಿಸಿದ ಪ್ರತಿಗಳಲ್ಲಿ (ಕಾಟ್ಲು ಲ್ರ ಮುದ್ರಣ ದ್ವಿಲ್ಲಿಯೂ) ಇರುವವು, ಇವುಗಳಲ್ಲಿ ನಿಯಮ ಕಾವ್ಯಾನ ತೋರೆನದಲ್ಲಿದೆ, ಉಳಿದುವು ಸ್ವಲ್ಪಿ ಮಾಸಾದಿನಿಂದ ಕವಿರಾಜ ಮಾಸಾದಿಂದ ತೆಗದುಕೂಂಡುವುಗಳಿಗೆ - ಪ್ರಾಸ ವಿಷಯವು ತಿಳಿಯಬೇಕಾಗಿರುವುದರಿಂದ ಅವನ್ನು ಇಲ್ಲಿ ಹೇಳಿದೆ.

†ನಿಷದಿಂ ಬಂದೋಡೆ ಸಿಂಗಂ । ಗಜ ದೀಘಾಂ ಚಿಂದು ವೃಷಭಶಂಜನ ಶರಭಂ ॥

\*ಕೆಂ|| ನಿನುತ ಪ್ರಾಸಂ, ಶಾಂತೋಽ |  
 ಪನಡಂ ವಗೇರ್ವೇದಿತಂ ಸಮಿಂಪ್ರಗತಂ ೧ತಾ ||  
 ನನುಗತ ಮುಂತಗತಂ ಸಂ |  
 ಇಜನಿತಂ ವಿಬಿಧೋಕ್ತಯಂದಿವಿಂತಾಣಿತೆಯಂ ||೭೯||  
 † ಬೆರಿಸಿರ ಮುಂದಂ ಯೋಗಾ |  
 ಕೈರಂಗೇಕೈಸ್ವರಂಗಳಂ ಸುಪ್ರಾಸಂ ||  
 ನೇರಿದು ವಿಪರ್ಯಾಸಕ್ರಮ |  
 ಏರೆ ಸಕಡಂ ಶಾಂತಪ್ರೊವ್ ಮಹ್ಕುಂ ಪ್ರಾಸಂ ||೮೦||  
 ಶಾಂತಪ್ರಾಸದ ಧೀದಮು |  
 ದಿಂತಿಕೇಂ ವಗೆದಕ್ಕರಂಗಳ್ಳಾ ನಾಲ್ಕುಂ ||  
 ಶಾಂತಮಿರೆ ಹೇಳ್ತು ತಾಣದೋ |  
 ಇಂತಕ್ಕುಂ ಪ್ರಾಕ್ತನೋಕ್ತ ವಗೇಸಪ್ರಾಸಂ ||೮೧||

---

(1) ಮು: ಕ್ರ. (2) ಜನಿಕವಿಭೇದೋಕ್ತಯಂದೆ (ಕವಿರಾ, ಸಾ.)

\* ಉಂಡಂಡರಣೆ—

ಕೆಂ|| ಮಹಿಂದು ಬಕ್ಕಂಮೆಂದಾ |  
 ನನೇಕವಿಧ ಪಸ್ತುವಾಹನಂಗಳನೊಸೆದಿಂ ||  
 ದಿನೆ ಭಸರಿಸಿಕುಳ್ಳದ್ವೇಂ |  
 ಇನೇಕ ನಿಂತೇಕ ಇಲ್ಲದುಬೋದನೊ ಹೇಣಾ |  
 ಎಂಬುದು ವಿನುಕಪ್ರಾಸಂ |  
 ಸಂಬಂಧಾಕ್ಷರದೊಲ್ಲ ಮಾತ್ರಗಳುಂ ತ ||  
 ಉಂಬಾಗಿ ಬೆರನೆ ತಿಳಿಭಾ |  
 ಅಂಬರನುಂ ಹಡೆಗುಮುಚಕ ಕಾವ್ಯೋಕ್ತ ಗಳೊಳಾ ||೧೦||

(3) ಕರ, (4) ವಾಹನಾದಿಯನೊಸೆದಿಂ (ಕವಿರಾ, ಸಾ.) (5) ಉಂಡಂಡರಣೆ.

† ಉಂಡಂಡರಣೆ—

ಕೆಂ|| ಭತ್ತಿ ಪ್ರಮಾಧಭಲಕಮು |  
 ನಮ್ಮ ಗ್ರಾಮವಿವಜ ಸಂಕ್ಷೋಭತದೊಳಾ ||  
 ಮತ್ತೊ ರತ್ನ ಕರದೊಳಾ |  
 ಶತ್ರುಕಯೆ ಬಟ್ಟಂತು ಬಟ್ಟದೆ ಚೋಂಡ್ಯಂ ||

\* కొ|| ఇదు<sup>1</sup> సద్గురువురుస్ |  
           క్షుద్ధాక్షుతెం కుఱుత శ స వణ<sup>2</sup>త్రైయముం ||  
           విదితపూరుస్ త్రివిక్రూ |  
           స్నేదమోళ్ల నీలీ హేట్చెండ్ దదు సమీంప పూరుసం      || 26 ||  
           ఇందింతు సమీంపపూరు |  
           సం దక్షింతమాయ్యు మాక్తునుపూరుసముమం ||  
           సందిపేనేటియ్క్కర మోం |  
           డోందొందఱ్చోణించ్చెందిసి హేలులనుగేకమక్కుం      || 27 ||  
           క్రింతిదను పూరుసం నా |  
           దాంతదోళ్లందావు దాను మిట్టెక్కరమం ||  
           ముంతణ పాదాంతంగళో |  
           ఉం తడియుదె హేట్చెండ్ దంత పూరుసం      || 28 ||

(1) దలపగ్గ, (2) క్రమమం, (3) లియుక్క, (4) ఇందియుసింధోయను (పూ.)  
 శతపదిస్ బంధుయను.

\* ఖుషాహారణ—

చెం|| సకలజననినుకనం శత |  
           ముమి సద్గురువిలాల వివిధ విభఫోదయనం ||  
           సుగుణగజయుతన నరిబల |  
           విఘ్టిననం కంఢనణువనా రాఘువనం ||

‡ ఖుషాహారణ—

కథదర బింబునయినం |  
 కయ్యాపోతేకన మాకెయం సరేజాంబశేయం ||  
 బిసితదవశేయం చెం |  
 డోసెదం బనమోళగీ జనకునుజీయనణిం ||

§ ఖుషాహారణ—

జనవినుక ననెఫు ననుపము |  
 ననునుయిపర నరసన్నిసు నేనేనేనెదు మనో |  
 జ్ఞానముదన్నలకణుస |  
 రెనుప్రుతం జజన రజన నంకరే నుజిదెం ||  
 అకినితదయుతేంద్రుత్తుం |  
 ప్రతసకలారూతిజనవికానం మాక్తం |  
 కికప్రై సంపత్తుం |  
 కతము సద్గురూపునిభువంబెత్తుం ||

(5) ముష్టేకనే కేతనాభుతనువం |

(6) నన్నుక పజన రజననంకరేనే | (పూ.) నన్నుకంపజన ప్రథంజనంకరే, పుషికం ||

\*ಕೆಂ|| ಪ್ರಾಸಾನು ಪ್ರಾಸಾಂತ |  
 ಪ್ರಾಸಂಗಳ್ಳ ಮೂರ್ಹಾವತಿಶಯಂಗೇಳ ಮತ್ತುಂ ||  
 ಪ್ರಾಸಾಭಾಸಂ ಮೂರ್ಹಾಂ |  
 ಭಾಸುರ ಕೆಂಜಾರುತಾಪ್ರೀ ಕೇಳಿದ ನೋರೆದಂ || ||ಅಂ||

ವಚನಂ|| ಸಂಸ್ಕಾರತೆ, ಪ್ರಾಕೃತಂ, ಆಪಭ್ರಂಶಿಕಂ, ಷ್ವಾಶಿಕಂ, ಎಂಬ ಮೂರ್ಹಾವರೆ ಭಾಸೆಗೇಳೊಳ್ಳ ಪುಟ್ಟುಪುನೆಲ್ಲಿಂ )ದ್ರಮಾಡಾಂಧರಕ್ಕಾರ್ಪಿಕಾದಿಪಟ್ಟಿಂಜಾ ಶಿಕ್ಷನ್ ವಿಷಯ ಭಾಷಾ ಜಾತಿಗಳಕ್ಕುಂ, ಅಳ್ಳ - ಸಮುಂ, ಅರ್ಥಸಮುಂ ವಿಷಮುಮೆಂದು ಷ್ವತ್ತುಂ ಮೂರ್ಹಾಶೀಲ ನೆಕ್ಕುಂ, ಅವಾವುಮೆಂದೂಡಿ:—ಗ ಉಕ್ಕೆ, ಗ ಅತ್ಯಕ್ಕೆ, ಇ ೨ಮುಢ್ಯ, ಇ ಪ್ರತಿಷ್ಠೆ, ಇ ಸುಪ್ರತಿಷ್ಠೆ, ಇ ಗಾಯತ್ರೀ, ಇ ಉಳಿಸ್ಕಾ, ಇ ಅನುನ್ನಪೂರ್ವ, ಇ ಬ್ಯಾಹಕಿ, ಗಂ ಪಜ್ಞಾತ್, ಗಂ ತ್ರಿಪ್ರಸ್ತುತಾ, ಗಂ ಜಗತ್, ಗಂ ಅತಿಜಗತ್, ಗಳ ಶಕ್ತರಿ, ಗಂ ಆತಿಕ್ಷಮರಿ, ಗಂ ಅಷ್ಟಿ, ಗಂ ಆತ್ಮಷ್ಟಿ, ಗಂ ಧೃತಿ, ಗಂ ಆತಿಧೃತಿ, ಅಂ ಕೈತಿ, ಅಗ ಪ್ರಕೈತಿ, ಅಂ ಆತ್ಮಕೈತಿ, ಅಂ ಸಂಕೈತಿ, ಅಂ ಆತಿಕೈತಿ, ಅಂ ಉತ್ಕೃತಿ - ಎಂದಿಪ್ಪತ್ತಾಂತಾಂ ಭಂದಗಳಕ್ಕುಂ

ಮತ್ತುಂ ಉಕ್ಕಾದಿ ಉತ್ಕೃತಿ ಪಯಂತೆ ನೀಗೆಲ್ಲಾ ವಿಪ್ಪತ್ತಾಂತಾಂ ಭಂದಸ್ಸನ್ ಗಳಿಂ ಪ್ರೋಜಗೆ ಪುಟ್ಟುಪುನಾವುಮೆಂದೂಡಿ - ಮೂರ್ಹಾ ಷ್ವತ್ತುಂದಂಡಕಂಗಳ್ಳ.

ಮತ್ತುಂ ಕ್ರಾಂತಾರ್ಪಾಂದ್ರವಿದ ಪರಾಪ್ರ ಲಾಪಿ ಮಾಳವ ಗೌಳ ಘುಜರ ಕಳಿಂ ಗಾಂಗ ವಂಗ ಕೆಂಧಳ ಬಾಹ್ಯಿಕ ಮಂಗಧ ಚೇಂದಿ ವಾಚಾಲ ? ಸಾಂಕೊಲಿಂಗಿ ತೊಳೆ ವಾದಿ ದೇಶಭಾಸೆಗೇಳೊಳ್ಳ, ಪುಟ್ಟುಪುನೆಲ್ಲಂ ಸರ್ವವಿಷಯ ಭಾಷಾ ಜಾತಿಗಳಕ್ಕುಂ ಅವಾವುಮೆಂದೂಡಿ—

ಕೆಂ|| ಮುದನವತಿಯಕ್ಕೂರಂ ಜೋ |  
 ಸದಿ ಗೀತಿಕೆಯೇಳಿ ತಿವಿದ ಯುತ್ಪಾತ್ತಂ ಇ |  
 ಟ್ಟಿದಿಯಕ್ಕೂರಿಕೆಕರಂ ಇ |  
 ಲೊಂದವಿದ ಭಂದೊಂದತ್ತಂಸಮಜ್ಞದಳಾಪ್ತೀ ||

(1) ನೆಂಂ ಸರ್ವವಿಷಯ, (2) ಮಧ್ಯನ್ಮ, (3) ದಂಡಕರಣಿ ಮೂತ್ರಾರ್ಥಾತ್ರಿಪದಿಪಟ್ಟಿ ಅಸ್ತುದಿಗಳ ನಿಯಮಕಂದ ತಂಬಲುಕ, ತಾಳ ನ್ಯತ್ತಾದಿ ಜಾತಿಗಳುಂಟಿ, ತಂಬಲನ್ಯತ್ತ ದಿಂಡಿನು ನ್ಯತ್ತಾದಿಗಳಂ, (4) ಜೆಟ್ಟಿ, (5) ಯೆಂದಂತಾನುಕ್ತ ಯಾಗಿರಿ.

\* ಈ ಸ್ತುತಿದಲ್ಲಿ ಕೆಲವು ಶತಿಗಳಲ್ಲಿರುವ “ದ್ವಿಪ್ರಸಂ”-ವೆಂದಾದ ಪದ್ಧತಿಗಳನ್ನು ಪಂತಿಸ್ತು (೧) ರಾತ್ರಿ ಕೊಟ್ಟಿದೆ.

ಕೆಂ || ಒಂದೊಂದು ಜಾತಿಗಮ್ಯಾಡಿ |  
 १ ಕುಂದದೆ ತಾನುಕ್ಕೆಯಾದಿಯಾಗಿರೆ ಸಂಪೂರ್ಣ ||  
 ಕೇಂದ್ರದುಮುಖಿ ತಿಳಿಯೆ ಹೇಳ್ಯೆಂ |  
 ಸಂದುತ್ತ್ಯಾತಿಯೆಯ್ಯಾವಿನೆಗಮಿಂತೀಕ್ರಮದಿಂ |  
 ಇಂತಱಾಪಿದುಭರು ಭಾವೆಯೋ |  
 ಇಂ ತೊಡರದೆ ಸರ್ವವಿಷಯ ಭಾಷಾದಿಗಳಂ ||  
 ಮುಂ ತಿಳಿಸಿದವೆಂ ನಿನಗಾ |  
 ನಂತರಿಸದೆ ಕೇಳಿದಂ ಪರೋರುಹೆಲಪನೇ ||

## ಗದ್ಯಂ

ಇದು ಸರ್ಕಲಸುರಾಸುರೀಂದ್ರ ಮಣಿಮಕುಟಿ ಫಲಿತ ಶ್ರೀಮತ್ತರಮೇಶ್ವರ  
 ಚಾರು ಚರ್ಕಾರವಿಂದ ಮರಂದ ಮಧುಕರಾಯಮಾಣ  
 ವಿಬುಧಜನಮನಸಃ ಪದ್ಭೂಸೀರಾಜಹಂಸ  
 ಶ್ರೀಮತ್ತನಿರಾಜಸಿಂಹ  
 ವಿರಚಿತಮನಸ್ಸ  
 ಭಂಡೋಽಬುಧಿಯೋಳ  
 ಸಂಜ್ಞಾಪ್ರಕರಣಂ  
 — ಪ್ರಭ ಮಾ ಧಿ ಕಾರ್ಯ —



(1) ಸಲಿಯೆದವಿದ, (2) ಮದನೇ.

† ಭಗವದ್ವಾರೀ ಪ್ರಭಾವಾರವಿಂದ ದ್ವಂದ್ವ ಮರಂದ ಮತ್ತ ಮಧುಕರಾಯಮಾಣ  
 ಸುಕರಿ ಜನ ಸಂಸ್ಕೃತಯಮಾನ.....ನಾಗವರ್ಮ ವಿರಚಿತಮನಸ್ಸ - ಪ್ರಭಮಂ ಸಂಜ್ಞಾ  
 ಪ್ರಕರಣಂ, (ಸಾ)

ಇದು ಸರಮೇಶ್ವರ ಚರ್ಕಾರವಿಂದ ಮಧುಕರಾಯಮಾಣ ವಿಬುಧ.....ರಾಜಹಂಸ  
 ವಿರಚಿತ... ಸಂಜ್ಞಾಧಿಕಾರಂ ಸಮಾಪ್ತಂ,

ಇದು ಸರಲಸುರಾಸುರೀಂದ್ರ ಮಣಿಮಕುಟಿ ಫಲಿತ ಶ್ರೀಮದ್ವಗವರಜ್ಞಾರ  
 ಶೇಷ್ಯರ ಪಾದಾರವಿಂದ ದ್ವಂದ್ವ.....ನಾಗವರ್ಮ ವಿರಚಿತಮನಸ್ಸ ಭಂಡೋಽಬುರಾತಿಯೋಳ  
 ನೆಗಡ್ಲ ಸಂಜ್ಞಾಧಿಕಾರಂ ಪ್ರಭಮಾತ್ಮಾಸಂ.

## ದ್ವಿತೀಯಾ ಧಿ ಕಾರೆ ०

ಸಮವ್ಯತ್ಯ ಪ್ರಕರಣಂ

ಕೆಂ|| ಶ್ರೀಪದಮಂ ಸಮವ್ಯತ್ಯ ನಿಃ|  
 ರೂಪಣಸಮಯಾದೋಳಿ ತಂದು ವೊದಲಿಟ್ಟಿನದಂ||  
 ಚಾಪಳಲೋಚನೆ ಬಹಾವು |  
 ಲಾಪದೋಳೀಂ ಕೇಳಿ ಕೇಳಿ ಸಿನಗಭ್ಯಾದಯಂ ||೮||‡

I ಉತ್ಸ್ವಯೆಂಬ ಭಂದದೋಳೀಂದಕ್ಕರಂ ಪಾದವಾಗಿ ಪುಟ್ಟಿನ ಅ ವ್ಯತ್ಯಂ  
 ಗಳಿಂಳಗೆ—

ಶ್ರೀವ್ಯತ್ಯಂ—

ಇ ||  
 ಶಂ ||  
 ಕಾಂ |  
 ತೇ ||1|| ||೨||‡

II ಅತ್ಯಂತ್ಯೆಂಬ ಭಂದದೋಳೀರಡಕ್ಕರಂ ಪಾದವಾಗಿ ಪುಟ್ಟಿನ ಅ ವ್ಯತ್ಯಂ  
 ಗಳಿಂಳಗೆ—

ಗಿರಿಧರವ್ಯತ್ಯಂ—

ವರುರ |  
 ಹರ ||  
 ಗಿರಿ |  
 ಧರ ||1|| ||೩||

ತ ಕೆಲವು ಕೈಬಿರಹದ ಶ್ರುತಿಗಳಲ್ಲಿ ಈ ವ್ಯತ್ಯಂತಾದಬಳಿಕೆ “ಇಸ್ವತಾರ್ಯ ಭಂದಸ್ವಗಳಿಗೂ ವ್ಯತ್ಯಂ  
 ಗಳು ಹುಟ್ಟಿನ ಲಾಜ್ಞಣ— ಉತ್ಸ್ವ.. ಉತ್ಸ್ವ.. ಎಂದಿಷ್ಟತ್ವಾಳ್ಳಾ ಭಂದಂಗಳ್ ಸಮ ಅಧರ  
 ಸಮ ವಿಷಯಾಮೆಂದು ಮುಂತಾತ್ಮೀಯಸಕ್ಕಂ, ಅದ್ವಾತ್ಮೀಯಗೆ ಮಾಳಾವ್ಯತ್ಯಂದಂಡಕಂ ರಗಳಿ  
 ಮಾತ್ರಾಗಳ ನಿಯಮಸ್ವಂಧಕಾದಿ ಜಾತಿಗಳಿಂಬಿವಕ್ಕಂ ಮತ್ತುಂ ಕಣಾಪಿಕೆ, ಅಂಥರ  
 ದ್ರುಮಿಳಾದಿ ಸರ್ವಭಾಷಾ ಜಾತಿಗಳಕ್ಕಂ, ಅಲ್ಲಿ ಸಮವ್ಯತ್ಯಂ ಲಾಜ್ಞ, ಅತ್ಯಂತ್ಯೆಂಬ.

† ಕೆಲವು ಶ್ರುತಿಗಳಲ್ಲಿ “ಲ ಲ ಲ ಲ” ಎಂಬ ಲಾಜ್ಞಸ್ವರ ಪಾದದ ಮತ್ತೊಂದು ವ್ಯತ್ಯಂ  
 ಲಾಜ್ಞವಿದೆ, ಹೆಸರು ಹೇಳಿಲ್ಲ

దగంశగన్మత్తం—

పలగో |  
పగం ||  
దిగం |  
తగం ||2||  
||\*||

గమన్మత్తం—

శతవం |  
గీవాన్ |;  
షోభిఫ్ |  
గమం ||3||  
||\*||

III మంచ్ఛేయంబ భండదొళ్లా మంచటక్కరం పాదమాగి పుష్టిన  
షైక్కంగణ్ణొళగె—

వామాంగమ్మత్తం—

భూమి ప్రౌర్ |  
ద్వా పుం కేళ్లా ||  
శివమాంగీ  
వావాంగం ||1||  
||\*||

శ్రవరన్మత్తం—

పవనో |  
ధ్యానదిం ||  
ప్రవరం |  
ప్రవరే ||2||  
||\*||

(1) అగో, (2) ఒందు శ్రవయాద్రి తో మృత్యు శ్రవయాగి “శ్రీయం, చేయం,  
శేయం, గేయం” ఎంబ లక్ష్మనిదే, గేయ పెందు మృత్యుద హసరు, (3) రామాంగీ,  
క్షామాంగం || రామాంగనెందు మృత్యుద హసరు.

ಪಾವನವ್ಯತ್ಯಂ—

ಪರವಕೋರೆ |

ದಾಖಲವದಿಂ ||

ಶ್ರೀವಧೂ |

ಪಾವನಂ ||3||

|| ೫ ||

ರತಾಂತವ್ಯತ್ಯಂ—

ಇಯತಾಂತಂ |

ಸಿತಾಂತಂ ||

ರತಾಂತಂ |

ಲತಾಂತೇ ||4||

|| ೬ ||

ಕರನು (ಕರನೆ) ನೃತ್ಯಂ—

ಸುರರೆ |

ಸೇರವಿ ||

ಸೇರಯೆ |

ಕರನೆ ||5||

||೮||

IV ಪ್ರತಿಷ್ಠೆಯಂಬ ಭಂದೊಳ್ಳಾ ನಾಲ್ಕುಕ್ಕರಂ ಪಾದವಾಗಿ ಪುಟ್ಟಿನ ೧೯  
ವ್ಯತ್ಯಂಗಳಿಂಥಗೆ—

ಸೌಂದರವ್ಯತ್ಯಂ—

ಇಂದುಹರರ್ರಾ |

ಬಂದಿರೆ ಕೇಳಾ ||

ಸೌಂದರಮಂ |

ಸುಂದರಿ ನೀಂ ||1||

||೯||

ಜನೋದಯವ್ಯತ್ಯಂ—

ಇದಿನೇಶರು |

ದ್ರೈಸಿತಿತಂ ||

ಜನೋದಯಂ |

ಕನೂಡರೀ ||2||

||೧೦||

(1) ಜಲಾಂತಂ | ಜಲಾಂತೇ || ಬಲಾಂತಂ | ಬಲಾಂತೇ || ಜಲಾಂತವ್ಯೋ ? ಬಲಾಂತವ್ಯೋ  
ವ್ಯತ್ಯಂತ ಹೆಸರಿರಬಹುದು

(2) ಇನೇಶರಂ | ದ ನಿಶ್ಚಯಂ || ಕನೂಡರೀ | ಜನೋದಯಂ || (ಸಾ).

ದೇವರಮ್ಮುಖ್ಯತ್ವಂ—

ಪಾವಕಾಗ್ರಂ |

ಭಾವನೀಯಂ ||

ದೇವದೇವಂ |

१ ದೇವರಮ್ಮುಖ್ಯಂ ||3||

||೮||

ಮೃಗನೇತ್ರಮ್ಮುಖ್ಯತ್ವಂ—

२ ಸಗಯುಗ್ರಂ |

ನೆಗಲ್ಲಾಗಳ್ |

ಮೃಗನೇತ್ರೀ |

ಮೃಗನೇತ್ರಂ ||4||

||೯||

ಸುರಕರುಮ್ಮುಖ್ಯಂ—

ಸುರಹರಿ |

ನೆರಿದಿರಿ ||

ವರವಧು |

ಸುರತರು ||5||

||೧೦||

ಶಾಮಾಂಗಮ್ಮುಖ್ಯಂ—

ವೈಶ್ಯೇವಂ ಹರಂ |

ತಾಮಾಗಿರ್ಲಾ ||

ಶಾಷ್ಮಾಮಾಂಗಿ ಕೇಳಾ |

३ ಕಾಮಾಂಗ ಮಂ ||6||

||೧೧||

V ಸುಪ್ರತಿಷ್ಠಿಯೆಂಬ ಭಂದದೊಳಯ್ಯಂ ಕ್ಷರೆಂ ಪಾದಮಾಗಿ ಪುಟ್ಟುವ ಇಂ  
ಮ್ಮುಖ್ಯಂಗಳೊಳಗೆ—

ಸಂದಕಮ್ಮುಖ್ಯಂ—

ಒಂದು ವಹ್ನಿಯೋಳಾ |

ಸಿಂದೊಡಾಲಗಂ ||

ಸುಂದರಾಂಗಿ ಕೇಳಾ |

ಸಂದ ४ಸಂದಕಂ ||1||

||೧೨||

(1) ಭಾವರಮ್ಮುಂ (ಸಾ), ಪಾವಕಾಗ್ರಂ | ದೇವದೇವಂ || ಭಾವನೀಯಂ | ದೇವರಮ್ಮುಂ || (ಸಾ)

(2) ಲಗಯುಗ್ರಂ | ಒಂದು ಪ್ರತಿಯಾರ್ಥಿ, ಮುಂತಂ ಗಂ | ನೆರದಿದ್ರಂ || ದರದಂ ತಾಂ |

ವರಕಾಂತೇ || ಈ ಪಾರವಿದೆ. ಅರದ (ದರದ ?) ಎಂದು ಮೈತ್ರದ ಹೆಸರು.

(3) ಶಾಮೋಧ್ವನಂ (ಸಾ.) (4) ಸಂದಸಂ (ಸಾ.)

ಕಾಂ ಶನಮಾಲಾ (ಶಾ) ವ್ಯತ್ಸಂ—  
 ಮಿಂಚುವ ೧ಚಂಪ್ರಂ |  
 ಗಂಬಿತ ರುದ್ರರ್ |  
 ೨ಚಂಚಲನೇತ್ರೀ |  
 ಕಾಂಚನಮಾಲೆ ||೨||

ಸನ್ಯಾಸನೇತ್ರಸ್ತಂ—  
 ಸಗರುಂಗ್ರಂಗಳ್ |  
 ನೆಗಲ್ಪಾತ್ರಗಳ್ ಕೇಳ್ |  
 ವೃಗನೇತ್ರೀ ಸ್ |  
 ಸ್ತುಗನೇತ್ರಂ ತಾಂ ||೩||

ತಲಕನ್ಯತ್ಸಂ—  
 ಪ್ರೇಮಂ ಶಿಕರ ಮುಂ |  
 ದಾ ಮಾರಹರಂ ||  
 ತಾಮಾಗೆ ಸಬೀ |  
 ನಾಮುಂ ತಿಲಕಂ ||೪||

ಅನಂಗನ್ಯತ್ಸಂ—  
 ೫ದನೇತನಿಂದ |  
 ತ್ತ ಸೀಲಕಂತರ್ |  
 ತನ್ನದರೀ ಕನಿ |  
 ಲ್ಕ ನಂಗಮಕ್ಕಂ ||೫||

ಶೈಮನ್ಯತ್ಸಂ—  
 ಸೋಮ ಹರಿಯುಂ |  
 ಕಾಮ ಹರಸುಂ ||  
 ತಾಮಿರೆ ಹೆಸರ್ |  
 ಶೈಮ ಮಬಲೀ ||೬||

(1) ರುದ್ರಂ | ಗಂಬಿತ (ಶಾ) (2) ಸಂಚಲನೇತ್ರೀ (ಶಾ.) ಸಂಚಳಿಸ್ತ್ವತ್ಸಂ, (ಶಾ.) ಸಂಚಳಿಸುತ್ತಂ (ಶಾ.)

(3) ಹರಿಯುಂ | ಕಾಮುಂ ಹರಸುಂ (ಶಾ) ಜರಿಯುಂ | ದೇಮಾರಹರಂ || ತಾಮಾಗೆ ಸಕ್ತಿ (ಶಾ.)

(4) ದನೇತ್ರಪಾಂತಂ | ದ್ವಿನೀಲಕಂತರ್ ||..... | ಮನೋದಯಾಕಂ (ಶಾ.) ದಯಾಂಕಂ (ಶಾ)

(5) ನಿಷ್ಠೆ ನಂದಮಾಕ್ಕಂ (ಶಾ.) ಕೆ ಹಾರದ್ವಿನಂದವಂದು ವ್ಯತ್ಪತ್ತ ಹೆಸಡು.

ಸರಸಿರುವುತ್ತಂ—

१ ಸುರಗಣವುಂ |

ಹರಿಹರರುಂ ||

ಬರೆ ಕೆಳದೀ |

ಸರಸಿರುಹಂ ||7||

||೨೨||

VI ಗಾಯತ್ರಿಯೆಂಬ ಭಂದದೊಳಾಣಕ್ಕರಂ ಪಾದಮಾಗಿ ಪುಟ್ಟುವ ಇಲ  
ನೃತ್ಯಂಗಕ್ಷೋಳಗೆ—

ಶಾಧ್ಯಾವಿತಾನವುತ್ತಂ—

ಜ್ಞಾನಿ ತೋರುಯವೆಯ್ಯಂ |

ದೊಂಳವೆತ್ತೊಂಡಕ್ಕುಂ ||

ನೀಳಕ್ಕುಂತತ್ತೇಂ ಕೇಳಾ |

२ ಶಾಳಿನೀವಿತಾನಂ ||1||

||೨೩||

ಉದಾತ್ಮವುತ್ತಂ—

ನಯಗಣದಿಂದಂ |

ನಿಯತಮಿದಕ್ಕುಂ ||

ಪ್ರಿಯಲಲನೇ ಕೇಳಾ |

३ ನಯದಿ ನುದಾತ್ಮಂ ||2||

||೨೪||

ಶತಕಾಂತವುತ್ತಂ—

ಶೇತಕರತ್ತೋರುಂ |

ದೊಯ್ಯೇತಸಿರೆ ನೀಲಾ ||

ಬಾಜು ತನಯನೇ ಕೇ |

ಉಂತು ತತ್ತಿಕಾಂತಂ ||3||

||೨೫||

ವಿಚಕ್ರವುತ್ತಂ—

ಪಯೋರುಂಗ್ರಹಿದಿಂದಂ |

ಪಯೋಜಾಯತಾಪ್ರೇ |

ಪ್ರಯೋಗ ಪ್ರಸಿದ್ಧಂ |

ನಿಯುಕ್ತಂ ವಿಚಕ್ರಂ ||4||

||೨೬||

(1) ಬರೆ ನಲಗಂ | ಸರಸಿರುಹಂ || ವರವರನು || ಪರಮಜಿನಾ || (ಇದು ಜ್ಯೈನಸಂಪ್ರದಾಯದ ಸಾಕಷಿ.)

(2) ಮಾಲಿನೀ ವಿತಾನಂ (ಪಾ.) (3) ನಯನ ನುದಾತ್ಮ(ಪಾ.) ನಯನವೇದು ವ್ಯಕ್ತಿದ ಹೆಸರು,

ಕನುಮಧ್ಯನ್ವತ್ತಂ—

ಸೈಮಾದಿ ಜಲಾಂತೆಂ |

ತಾಮಾಗೆ ನಿತಾಂತೆಂ ||

ಶ್ರೀಮಾನಿನಿ 1ಕೇಳಾ |

ನಾಮುಂ 3ತನುಮಧ್ಯಂ ||5||

॥೫॥

ಕನುಮಧವತ್ತಂ—

ಅನಿಲದ್ವಿತಯಂ |

ಫಾನಮೆಲ್ಲಿಯು ಮಿಂ ||

ಬಿನಮೋಂದಿರೆ ಕೇಳಾ |

ನಿವಿತೇ 5ಕನುಮಧಂ ||6||

॥೬॥

ಕನುಮವತ್ತಂ—

ಉವ್ಯಾಗ್ರಂ ಮರುತಂ |

ಪರ್ವದಂದಬಲೇ ||

ಸವಾರ್ದ್ಯಂತದೊಳಂ |

ನಿವಾರದಂ 7ಕನುಮಧಂ ||7||

॥೭॥

ಸುಲಂತವತ್ತಂ—

ಕುಲಿತ ರಿಭಾಯುಗ್ನಂ |

ನೆಲಸಿದಂದಕ್ಕುಂ |

ಜಲಜಪತ್ರಾಷ್ಟ್ರೀ |

ಸುಲಂತಂ ನ್ಯತ್ತಂ ||8||

॥೮॥

VII ಉಹ್ಲಿಕ್ಕೆಂಬ ಭಂದೊಂಬುಧಿ ರಂ ವಾದಮಾಗಿ ಪ್ರಿಯವ ಗಾಳಿ ವ್ಯತ್ತಂಗಳೊಳಗೆ—

ವಿತಾಲವತ್ತಂ—

ಶ್ರೀದಕ್ಷಪನನೇತರ್ |

ಇಪ್ಪದಿದು ನಿಲೆ ಪಾದಾಂ ||

ತ್ಯಂದೊಳಿಲ್ಲಾ ವಿದಗ್ಡೀ |

ಸದಮಾಳ 10ವಿತಾಳಂ ||1||

॥೯॥

(1) ಹಿಂ ಕೇಳಾ (ಖಾ.) (2) ನಾಮುಂತಲಕಂತಾಂ (ಖಾ.) (3) ಕನುಮಧಾ, (4) ವಿಸುತ್ತಂ ಮುಕುರಂ (ಖಾ.) ಮುಕುರಂದು ವ್ಯತ್ತದ ಹೆಸರು, (5) ಮುಕುರಂ (ಖಾ.) ಮುಕುಳಂ (ಖಾ.) ಕನುಮಧಂ (ಖಾ.) (6) ನಿವಾರಂಜಂ (ಜ್ಞಂ), (7) ಕನುಮೇ, (8) ಭಾಮಾಕ್ತಂ, (9) ಪದಮ್, (10) ವಿಷತ್ರಂ, ಸದಮಾಳವಿತಾಸಂ (ಖಾ.) ಸದಮಾಲ ಅಥವಾ ವಿತಾಸವಂದು ವ್ಯತ್ತದ ಹೆಸರು.

**ಅಮಚವ್ಯತ್ತಂ—**

ಇಂದುಯುಗಂಗಳ ಮುಂ |  
ದಿಂದುಧರಂ ಬರೆ ತಾ ||  
ಸೆಂದು ಮಿದಕ್ಕೆ ಹೆಸರ್ |  
ಸೌಂದರೀ ಕೇಳಮಳಂ ||2||

||೨೩||

**ವಿನಮ್ಮವ್ಯತ್ತಂ—**

ಶೀತಕರಾಗ್ನಿ ಚೇತೋ |  
ಜಾತಹರಕ್ಕಳಿದ್ದಂ ||  
ದೇತ್ತೊದ್ದೋಪನೇ ನಾ |  
ಮಾತಿಶಯಂ ವಿನಿವ್ಮಂ ||3||

||೨೪||

**ಜಗದ್ವಿಭಂತವ್ಯತ್ತಂ—**

ತೇಜಮಕ್ ಸೀತನಿಂ |  
ದೋಽಜೆ ವೆತ್ತು ಸ್ವಿಂದೋಡಂ ||  
ಫ್ಲೋಜಪತ್ರನೇತ್ರೆ ಕೇ |  
ಉಂ ಜಗದ್ವಿಭಂತಿಯಂ ||4||\*

||೨೫||

**ಚತ್ರವ್ಯತ್ತಂ—**

ಧಾತ್ರೀಚಂದ್ರೇಂದುಧರಂ |  
ಸೂರತ್ತಾರಾಯತ್ತುಗಣಂ ||  
ಧಾತ್ರೀಪೂಜ್ಯಂ ವೆಸರಿಂ |  
ಚಿತ್ರಂ ಪಂಕೇಜವ್ಯಾಖಿಃ ||5||

||೨೬||

**ಶಾಂಕವಕ್ರವ್ಯತ್ತಂ—**

ಸುರಗಣಾಗ್ನಿಶವ್ರಂ |  
ಕರಮಪೂರ್ವಮಾಗು ||  
ಶ್ರೀ ಶಶಾಂಕವಕ್ರಂ |  
ಸರಸಿಜಾಯತಾಷ್ಟೀ ||6||

||೨೭||

(1) ಕೇಳಿ ಕಮಳಂ (ಖಾ.) ಕಮಳನೆಂದು ವ್ಯತ್ತದ ಹೆಸರು, (2) ವಿರಾಮಂ (ಖಾ.) ವಿರಾಮ ನೆಂದು ವ್ಯತ್ತದ ಹೆಸರು, (3) ಬಂಡೋಡಂ, (4) ಫ್ಲೋಜನೇತ್ರೆ ಕೇಳ ಸೀ | ನಿಂಜಣ (ಖಾ.) (5) ಸೂರತ್ತಾರಂ ಸೀತಾಗುಣಂ (ಖಾ.) ಸೂರತ್ತಾರಂ ಚೈತ್ಯಾಗುಣಂ, ಸೂರ್ಯಾರಂ ವೀತಪಿತಂ (ಖಾ.)

\* ವೀತಪಿತಾರ್ತ, ಭಾನುಷ್ಯಂ | ಜಾವೆದನೇತ್ರನುಂ || ಸೀತಾಯಿಂದ ಬಂದಿರಾ ರೈತ್ಯೇತು ಕೇಳಿ ಸುನಾಮನುಂ || (ಇದು ಒಂದು ಪ್ರತಿಯಲ್ಲಿದೆ, ಜಗದ್ವಿಭಂತವ್ಯತ್ತದ ಲಕ್ಷಣವೇ ಇದಕ್ಕಾಗಿ ಆದೆ – ಕೇಳಿ ಸಾಕಂದ್ರಿ ಸುನಾಮನೆಂದು ವ್ಯತ್ತದ ಹೆಸರು.)

ಸರಲನ್ನತ್ತು—

१ ಮರುತಂ ಜಾಕವೇದಂ |  
ಹರನುಂ ಕೂಡಿ ಬಂದಂ ||  
ದರವಿಂದಾಯಿತಾಪ್ತಿಃ |  
ಸರಲಂ ನ್ನತ್ತ ಸಾಮಂ ||7||

||೨೫||

ಸುಳಭವತ್ತು—

ನನಭವಯುತದಿಂ |  
ವನರುಹವದನೇ ||  
ನಿನಗಲುಷ್ಟನೆ ನಾಂ |  
ಜನನುತ ಸುಳಭಂ ||8||

||೨೬||

ಸರಗತ್ತು—

२ ನರಗಮೆಂಬ ವ್ಯತ್ತು |  
ಕ್ಷೋರಮೆ ಪಾದಮಾಗು ||  
ತ್ರೀರೆ ತಾಂಕವಪ್ತೀ ||  
ಸರಗನಾಮ ವ್ಯತ್ತಂ ||9||

||೨೦||

ಕೊಮಲನ್ನತ್ತು—

ಸತಗಂಗಳ್ಳ ಕೂಡಿ ಪ |  
ದ್ವಿತೀಯಂ ಸಾದಾಕ್ಷರಂ ||  
ಸತಕಂ ಬಂದಿದೊಡಾ |  
ಯತನೇತ್ರೀ ಕೋಮಲಂ ||10||\*

||೨೧||

VIII ಅನುಷ್ಠಾನ್ಯೇಂಬ ಭಂದದೊಳಿಂಟಿಕ್ಕರಂ ಪಾದಮಾಗಿ ಪ್ರಾಟ್ಯಾವ ಅಂತಃ  
ವ್ಯತ್ತಂಗೆಕೂಡಿ—

ವಿದ್ಯಾನ್ನಾ ಲಾಙ್ಗತ್ತು—

ಖಿಂತುವಿರ್ಭೀ ಯುಗ್ಮಂಗಳ್ಳ ಬಕ್ಕಂ |  
ವಯಂತಿತಾನ್ಯಂದ್ಯಂದ್ಯಂ ಕ್ಷಿಲ್ಯಂ ||  
ಸಂತಂ ನೀಂ ಕೇಳಂಭೋಜಾಪ್ತಿಃ |  
ಕಾಂತಂ ವಿದ್ಯಾನ್ಂಳಾ ವ್ಯತ್ತಂ ||1||

||೨೨||

(1) ಸರಗಂಗಳ್ಳಂ ಮುಂ | ಸರೆದಂ ಬುಗಿಬಂದ್ ||(ಖ.) (2) ಸರಗ (ಖ) ಇಡು ತಾಂಕ  
ವಕ್ಕೆ, ಮೂ ಒಂದೇ ಲಟ್ಟಿತಪ್ಪತ್ತಾ, ಇದರ್ಲಿ ಗಂಗಣನ್ನ ಸಾಕ್ಷಾತ್ತಾಗಿ ಹೇಳಿದ, ಅಲ್ಲಿ ಗಣಗಳ  
ಸಂಜ್ಞೆ !ತಳ್ಳಿವನ್ನುಪಡೆಗಿಸಿದ, ಸರಗಮೆಂಬ ವರ್ಣಿಕ್ರಿಕ್ತರವೆ, (3) ಚೆಲ್ಲಾಗ್ರಲ್,  
(4) ಪಂಕೀರುಹಾ ಯತನೇತ್ರೀ (ಖ) (5) ತೂಕಂಂ, (6) ಕಾಂತೆ.

\* ಸುನಾಮಂ – ರಜಗಂ, ಹಂಸಮಾಲೆ – ಧರಗಂ ಎಂಬ ಘಾತಗಳು ಕಲವ್ಯತ್ತಂಗಳಲ್ಲಿವೆ.

మాణవకెవుత్తం—

1 చోండక్తిశ్నేహం మలగం |

2 ముంతిరె నీఱం కేళ్లా కళదీ |

భూంతియోళీం నాకిగనేం |

దంతి పేసరొ మాణవకెం ||2||

||౬౬||

జిత్రపదన్వట్తం—

జిందు యుగంగళ ముండం |

బందు హరద్వికయంగళ్లా |

నిందోడె జిత్రపదం నా |

మం దలితాంబుజనేత్తీ | ||3||

||౬౭||

\*ప్రమాణకెవుత్తం—

దినేత్పురాగ్ని విష్ణు రు |

ద్రునేంద్రివైల్ వోంది సి ||

ల్చే నిత్యయం కసరోజలోఽి |

జెనే ప్రమాణికా హైయం ||4||

||౬౮||

సుమాలతేవుత్తం—

నరలగంగళోంది యా |

దరదొలిదోఽడింతిదుం |

ధరేయోళాసునాపదిం |

గురుకుచే సుమాలతీ | ||5||

||౬౯||

త్రుతానందుత్తం—

పొవెక్షద్వుంద్పుదిం ముంతెం |

దేవదేవ ద్పుయం కొఱఱల్సా |

చేవలం బందొరైతా వృత్తం |

భూవస్మియం త్రుతానందం ||6||

||౭౦||

(1) కాంతే, కాంతే, (2) ముంకిరలంకుం కేళదీ, (3) నాకిగోం కాంత యుతే (పూ) కింగళనేం | దంతే (వా) (4) రోందినల్చీ, (5) కయోజ, (6) సంశం, (7) డక్కంకం పావస్మియం.

\*అరాంతు వర్షివిష్ణు రు | ద్రురోందిరల్చీ నిత్యయం || నరోజనేత్తీ కేళ సిం | జరం (ప్రమాణికాహైయం (పూ) జిరంప్రమాణికంజరలగం, త్రుతానందం-రరగగం, సుమాలత్తంరలగం, ఏంబ ముంరు వృత్తగళ సంగ్రథ లక్ష్మి ఫ్లగళు కలవు ప్రతిగఢల్లివే,

IX ಬೃಹತ್ತಿ ಯೆಂಬ ಭಂದದೊಳೆಂಬತ್ತಕ್ಕರೆಂ ಪಾದವಾಗಿ ಪುಟ್ಟುವ ಅಂತಿಮತ್ತಂಗಳೇಳಗೆ—

ಉತ್ಸುಕಪ್ರತ್ಯುತ್ತಂ—

ಇಂದುಯುಗಂಗಳ ಮುಂದೆ ಬಂ |  
ದೊಂದಿರೆ ವಹ್ನಿ ಪದಾಂತದೊಳ್ಳಾ |  
ಸುಂದರಿ ನಾಕಿಗೆ ನಿಷ್ಪದಿಂ |  
ಸಂದುದಿ ದುತ್ಪಂಕ ನಾಮದಿ (ಕ) ||1||

||೪||

ಹಲಾಯುಧನ್ಯತ್ತಂ—

\*ಪಾವಕಂ ಶ್ರೀದಶ ಪಾವಕಂ |  
ಭಾವಿಸಿದೋಽಡಣಾ ನಾಮದಿಂ ||  
ದಾವಗಂ ಸರಸಿಜಾನನೇ |  
೨ಕೇವಲಂ ಒಗೆ ಹಲಾಯುಧಂ ||2||

||೫||

ಉದಯಪ್ರತ್ಯುತ್ತಂ—

ಕೋಕನ್ಯದಪ್ಯೇರಿ ದಿನಕಂ |  
ಗಾ ಕಡೆಗೆ ವಾಯು ಬರಿ ಕೇ |  
ಖಾಕೆಮಲಿಂಹೋಜನೆ ವೇಸರ್ |  
ನಾಕಿಗೆನಿನಾದು ದುದಯಂ ||3||

||೫||

(1) ಸಂಗಳನಿ, (2) ಕೋಮಲಂ ಮುದಹಲಾಮಾವಿ, (3) ಪ್ರಕ್ಕನಿರುಕಂ (ಪಾ) ನಿಲ.....  
ಈಚನೆ ವೇಸರ್ | ಬಕ್ಕಿನಿರದೆಂದು ಮುದಯಂ (ಪಾ).

\*ಪಾವಕೀಂಪ್ರಕುಶಭುಗ್ಂಣಿ | ಭಾವಿಸಿದೋಽಡಣಾ ನೀಂ ಮಹಾ ||

ದೇವಷಣಪ್ಯಮಿದು ನಿಷ್ಪಯಂ | ಶ್ರೀವಿಲಾಸಿನಿ ಧರತ್ಯಯೋ || (ಪಾ)

ಶ್ರೀವಿಲಾಸಿನಿಯಂದು ವ್ಯಕ್ತದ ಹೇಸರುಹಲಾಯುಧ ವ್ಯಕ್ತದ ಲಕ್ಷಣವೇ ಇದರಲ್ಲಿಯೂ ಇರುವುದು

ರನ್ನ ಸಂ ಹೆಲಮುವಿಯಿರಲ್ | ಕಿನ್ನರೇಂತ್ತರನೆ ಸುರಾದಾ |

ರನ್ನ ಧಾರೆಯಲಿ ಗುಣಸಂ | ಕಿನ್ನರ್ನ ಪದ್ಭೂನಿಭನಯನಾ || (ಪಾ)

ಹಲಮುವಿಯಂದು ವ್ಯಕ್ತದ ಹೇಸರು (ಒಂದು ಪ್ರತಿಯಲ್ಲಿ ಈ ಸ್ಥಾದಿಲ್ಲಿ ಈ ಪಾಠವಿದೆ. (ಇದು  
ಜೈನ ಸಂಪ್ರದಾಯದ ಪಾಠ.)

(4) ಸಲಾಜ, (5) ಪನ್ನ ಪಣ್ಣ ನಿಭನಯನೆ.

ವನಜವ್ಯತ್ತಂ—

१ ಆಗಲಗ್ಗಿ ಮರುಡ್ಯವಯ ಸಂ |  
 ಯೋಗವೂಗಿರೆ ಇಭಾವಿಸು ಭೂ ||  
 ಭಾಗದೊಳ್ಳ ಮೃಗಲೋಚನೆ ನೀರೊ |  
 ನಾಗವನ್ಮಂಂನಿ ನೀ ವನಜಂ ||4||

||ಅ४||

ವಿನುತವ್ಯತ್ತಂ—

ನನಯುಗವಿರೆ ಸಾದಪಾ |  
 ಶನ್ಮಿನಿದಿರೆ ಬಂದು ಕೋ ||  
 ಕಣದರನಯನೆ ಶಿಲೋಕದೊಳ್ಳ |  
 ವಿನುತ ವಿಂದುವೆ ನಾಮದಿಂ ||5||

||ಅ५||

ಭ್ರಹ್ಮವ್ಯತ್ತಂ—

ರೌದ್ರಪಶ್ಚಿ ಸುರಪಾವಕಂ |  
 ಕ್ಷುದ್ರಪುಲ್ಲದಿರೆ ನಾಮದಿಂ ||  
 ಭದ್ರಕಂ ಸರಸಿಜಾನನೇ |  
 ಸದ್ರಸಂ ಪದನಯಕ್ರಮಂ ||6||

||ಅ६||

ಭುಜಗತಿತ್ವತವ್ಯತ್ತಂ—

८ ಸೃಜಯಿನೆ ಇನನಮುಂ ಮಾದ್ಯಿ |  
 ದಜಪತಿ ಗಮನೇ ಹವ್ಯತ್ತಂ ||  
 ತ್ರಿಜಗದೊಳಿದು ಸಂಸಿದ್ಧಂ |  
 ಭುಜಗತಿತ್ವತ್ತಂ ನಾಮಂ ||7||

||ಅ७||

ಮಂಯಾರವ್ಯತ್ತಂ—

१० ಅಮರಗಣವಾತ ತೋರ್ಯಂ |  
 ಸಮಾಸಿರೆ ನಾಮದಿಂದಂ ||  
 ಗಮಿಸಿತಿದು ನಾಕಿಯಂದಂ |  
 ರಮಣಿಯಂ ನೀರೊ ಮಂಯಾರಂ ||8||†

||ಅ८||

(1) ಪೋಗದ್ದಿ ಮರುತ್ತುಗಳಂ (ಪಾ) ಆಗಲಗ್ಗಿ ಮರುಜ್ಜಿ ಸನುಂ (ಪಾ) ಮರುಜ್ಜಿ  
 (2) ಸಂದುಭೂ, (3) ಕೋಳ್ಳ, (4) ಗಳಿಕುದೆಯೆನ್ನ, (5) ವದನೆ, (6) ನಾಕಿಯಂ. (7) ಸದ್ರಹ  
 ಲಯ ಪದಕ್ರಮಂ(ಪಾ) (8) ನನ ಮಾಡುದಾ | ಗಜಪತಿಗಮನೆ (ಪಾ) ನನಮುಂ ಮತ್ತಂ(ಪಾ) ನನಮ  
 ದೃಗ್ಗತಂ || ತ್ರಿಜಗದೊಳಿದು ಸಂಡುದು | ಭುಜಗತಿತ್ವತ್ತಂ ನ್ಯತ್ತಂ || (ಪಾ) ಮನುಜಗತಿತ್ವ  
 ನ್ಯಾಮ (ಪಾ) (9) ಸಂಕಂತಿ ಜಗ (ಪಾ). (10) ಮಮಯಗಳ (ಪಾ).

† ಇಲ್ಲಿ ಮಂಯಾರೆ-ನಾಯಂ, ಬ್ರಹ್ಮತ-ಯಾಯಂ (ಎಂದಿದೆ).

ಬುಜೆತೇವೈಕ್ತಂ—

ಜಲಂ १ವಾರಿಯುಂ ವಾರಿಯಂದಿಂ |

ತಲಂಕಾರಮಾಗಿದೋರಡೆತ್ತಂ ||

ನಿಲೋಲಾಷ್ಟಿ ಕೇಳಂತದಕ್ಕುಂ |

ನೀಲಕ್ಕು ಬುಹತ್ತಾಖ್ಯಾ ಪ್ರತ್ಯಂ ||9||

||ಅಷ್ಟ||

X ಪಜ್ಞಿತ್ಯಾಯೆಂಬ ಭಂದದೊಳ್ಳ ಪತ್ತೆಕ್ಕರಂ ಪಾದಮಾಗಿ ಪುಟ್ಟಿವ ಗಂಂಬ  
ವೈಕ್ತಂಗಳೊಳಗೆ—

ಪಜವಕವೈತ್ತಂ—

ಭೂನಾಕಾಂತದೊಳರೆ— ತೋಂಯೇಶಂ |

ತಾನೆಂದುಂ ಪೆಣವಕೆ— ನಾವುಂ ಕೇಳಾ ||

ನೀನಿಂತೀತಿತೆಣನಲ್ಲಾ— ದೋಂದೆಂದುಂ |

ಮಿಂನಾಷ್ಟೇಯತಿ ಗರಿ— ಹೊಳ್ಳ ನಿಲ್ಯುಂ ||1||

||ಅಷ್ಟ||

ಮಂದಾಸಿಲವೈತ್ತಂ—

ಶೀತಕರೋವಿರೇ ಮಾರುತ ಜೀತೋ |

ಜಾತಹರರ್ ಬಂದಿದೋರಡಕದೆಂತುಂ ||

ಭೂತಳಕೆಲ್ಲಂ ಸಂದುದಿದೆತ್ತಂ |

ನೀತಿಯುತೇ ಮಂದಾಸಿಲ ವೈತ್ತಂ ||2||

||ಅಲ||

ಮತ್ತವೈತ್ತಂ—

ಪಲುನ್ನುಂ-ಧಾತ್ರೀ— ಶತಿಪವನೇತೋ |

ತ್ವನ್ನುಂ— ನಿಲ್ಯುಂ ಯತಿ ಯಂಗದೊಳ್ಳ ಸೇ ||

ವೈಂ ನ— ವೈಂ ಭೂತಳಕಿದು ಪೂಜ್ಯಂ |

ಭಿನ್ನಾ— ಬ್ಜಾಷ್ಟೇ ಪೆಸರೆಣಾವುತ್ತಂ ||3||

||ಅಷ್ಟ||

(1) ಕೊಮಲಂ, (2) ನಲಂತಾಬುಹತ್ತಾಖ್ಯಾನೆಂದುಂ (3) ಕ್ರಮವಾಹೋ (ಇ)  
(4) ಗಿರಿಯತೆಯೊಳ್ಳ, (5) ಮಿಂತೆ (6) ವೈತ್ತಂ(ಪಾ) ಈ ಪಾರದಲ್ಲಿ ವೈತ್ತದ ಹೆಸರು, ನವ್ಯ ಅಥವಾ  
ಕೊಜ್ಞ ಎಂದು ಹೇಳಬೇಕು, ಆದತೆ ವೈತ್ತ ರತ್ನಾ ಕರದಲ್ಲಿ “ಮತ್ತಾ ಜ್ಞೇಯಾ ಮಭಸಗ ಯುಕ್ತಾ”  
ನಂದು ಮತ್ತಾ ವೈತ್ತ ಹೆಂದು ಹೇಳಿರುವುದರಿಂದ ಮೇಲೆ ಕೊಟ್ಟಿರುವ ಪಾರನೇ ಉಚಿತವು.

చిత్రపదన్వాక్త—

జంస్తుగణంగ— ఈ మంచిడియోళా |

జంస్తుధరంబ— రే యూకడియోళా ||

3 సాంద్రయతి స్థి— తి హంజమయోళా |

జంస్తుములీంబ— గే జిత్రపదం ||4||

||३०||

మంజరంగవ్వాక్త—

పాదవాతన— మారుతయుగ్గం |

పాదదంతదొళీశ్శృంగ నుక్కం ||

6 కాదిరలా యతి— భూతదొళిదం |

7 దొఎదె కల్పమే— లే వుణిరంగం ||5||

||३१||

కల్పాణవాక్త—

క్లోఽణేవాయుది— నేశీశీనీశీరం |

బాణస్థానదొళ— ఖాగే విత్రమం ||

9 జాణీ నీఱంతిల— బంమోడక్కే 10 కు |

ల్పాణం వంకజలోఱ లోఱనే ||6||

||३२||

XI శ్రీష్టుప్రుపు ఎంబ ఛౌదదొళా పనేశ్శందక్కురెం పాదవాగ పుట్టువ  
అంబ వ్వాక్తంగళోళగె—

ఇంద్రవజ్రన్వాక్త—

ప్రైఽమద్యర్యం భూస్తాకేష— ద్రియుగ్గం |

11 తామాగిరల్చైంటిఱోళా— విరామం ||

ఈ మాటక్కేయిం 12 దొఎదిదొదిం— ద్రువజ్రుం |

నామం విలోఱాంటురుధా— యుతాష్టీ ||1||

||३३||

- (1) బరే, (2) బయాకూ, (3) మంస్త, రంప్ర, (4) నిలే, బరే, (5) సోహ్యం,  
 (6) కాదలే యతి, (7) దోఱదిక్షేచ్ఛబలే, దోఱదిక్షేచ్ఛబలే మణి, (8) తంచరం, మంపునం,  
 (9) జాణం నాల్మిర సంమీదలే, (10) కల్పాణే వంకజ పత్రలోజనె (ఈ పాఠద్వారి కల్పాణే  
 ఎందు వ్వాక్తద యేసరు) (11) తామాగి నిల్చైంటిఱే, (పా)ల్చైంటిఱేయోళా, (శా) ఇంట్లునే  
 యోళా (వా) (12) దోఱ దే అదింప్ర, (పూ) మాదిదొదింప్ర.

ಉತ್ಸೇಂದ್ರವಜ್ಪತ್ತಂ—

ದಿನಾಧಿಪ(०) ಪ್ರೈಮರವೀ— ಶಯಂಗ್ರಹಂ |

ಫಂಸಂ ನಿಲಕ್ಷೇಂಟಿಳಿಂಳಾ— ವಿರಾಮಂ ||

1 ಪಿನಾಕಿಯುಂ ನಾಕಿಯುಮೆಂ— ದ ಪಾಂಗಿಂ |

ಫಂಸ್ತನೇ ಕೇಳಿ ದು ಹೇಂ— ದ್ವಷ್ಟಿಂ ||೨||

ಸೃಷಿಕಶ್ವತ್ತಂ—

ಪಾದಪಾಶನಾಕ್ರ— ಪಾವಕಂ ಲಗಂ |

ಪಾದಮಿಸ್ತಂ ನಿ— ರಾಮವಾಣಿಳಿಂಳಾ ||

ಮೇಡಿಸೀ ಪ್ರಸಿದ್ಧ— ಮಾಗಿ ನಿಂದೊಡಾ |

ಮೋದಕಗಂಧಿ ಕೇಳಿ— ದಿಂತು ಸ್ವರ್ನಿಕಂ ||೩||

ದೋಧಕಶ್ವತ್ತಂ—

ಇಂದುಗಳಂಗಳ— ಮಾಣವಜ್ಞಂದಂ |

ನುಂಡೆ ಗುರುದ್ವಯ— ಮಾಗಿ ವಿರಾಮಂ ||

ಬಂದು ರಸಾಸ್ತದ— ದೊಳಾ ನಿಲಿ ಸಂಪೂ |

ಜೀಂದುನುಖೀ ಬಗಿ ದೋಧಕ ವೃತ್ತಂ ||೪||

ರಥೋಽಧಿಕಾ (ಕೆ) ವೃತ್ತಂ—

ಮಾರು ತೇಷ್ಪದಿವಿ— ಜಾಗ್ರಿಯುಂ ಲಗಂ |

ಸಾರೆಯಾಗೆ ರಸ— ದಲ್ಲಿ ವಿಶ್ರಮಂ ||

ದೂರಮಲ್ಲದಿರೆ ಕೇಳಾ ರಥೋಽಧಿತೋಽಿ |

ದಾರಸಾಮಹೇಸೆಗುಂ ರತ್ನೋಽಧಿತೇ ||೫||

ಚಂದ್ರಿಕಾ (ಕೆ) ವೃತ್ತಂ—

ಅಮರಯುಗಮುವಂಗ್ನಿ— ಯುಂ ಲಗಂ |

ಕ್ರಮದಿ ನೇಡನೆ ಬಂದು— ನಿಲ್ಕೆ ವಿ ||

10 ಕ್ರಮನುದೇಸೆಯೀಂದಿಕ್ಕೆ— ದೇಶದೊಳಾ |

ಕಮಲವದನೆ ಚಂದ್ರಿ— ಕಾರ್ಪ್ಯಯಂ ||೬||

- (1) ಸನಾತನೋಽಕ್ತಂ ಬಹುಕ್ರಿತಯುತ್ತಂ ಫಂಸ್ತಂ ಕೇಳಾ ಅದು, (2) ವಹಿಯುಂ  
 (3) ಅಂ, ಮೆಯ್ದಾಂ, ಮೂಳಾಂ, (4) ನಿಕಾತಮಾಗಿ ನಿಂದೊಡಾ ಮೋದರೂನೆ, (5) ಗಂಧಿ  
 ಕೇಳಬ್ಬತ್ತ, ಗೆಂಧಿ ಕೇಳಿದೆಂದು, (6) ಶೈಃಿಕಾ ಎಂದು ಕೆಲಪ ಶ್ರತಿಗಳಿಂದಿನೆ, (7) ದರಧ್ಯಯಮಿರ್ದ  
 (8) ಪದಾಂಕಮಾಽದೋಡೆ (ಪಾ) ಸಂದುಪದಾ, (9) ದಧೋಽಧಿತೇ (ಸ್ತ್ರೀ ಸಂಜೋಽಧನೇಯಾಲ್ಲಿ  
 ಈ ಪಾಠವು ಸಮಂಪಸಾಗಿಲ್ಲ), (10) ಶ್ರವಣಾಸೇಯೆಂ, (11) ದ್ವಿತಾನಮೆಂಳಾ, ಲಕ್ಷ್ಮೇಶದೊಳಾ,  
 (12) ಕಮಲಕಾರ್ಪ್ಯಯಂ. (ಈ ಪಾಠದಲ್ಲಿ ಕಮಲವೆಂದು ವೃತ್ತದ ಹೇಸರು)

## ಸ್ವಾಗತ್ಯಕ್ತಂ—

ವಿಗಳುಂ ಯತಿ ದಿಶಾಗ — ಜಮೋಳ್ ನಿಂ |

ದಾಗಳಗ್ನಿ ದಿವಿಜೀಂದು — ಹರರ್ ಸಂ ||

ಯೋಗಮಾಗಿರೆ ಪರೋರು — ಹವಕ್ತೀ |

ಸ್ವಾಗತ್ಯಂ ಸೇಗಟ್ಲು<sup>1</sup> ನಾಕಿ — ಗನಿಂದಂ ||7||

||೬೩||

## ಜ್ಞಮರವಿಲಿಷಿತವ್ಯಕ್ತಂ—

ವಮಾತುವ್ಯೇ — ಶಶಿ ದಿವಿಜಲಗಂ |

ತಾಮೇತ್ತುಂಬಂ — ದಿರೆ ಯತಿ ಚತುರೋ ||

ದ್ವಾಮಂ ವೃತ್ತುಂ ಇಫ್ಫಿನಜಫಾನಯುಗೇ |

ನಾಮಂ ಶ್ರೀಮದ್ರ — ಭ್ರಮರವಿಲಿಷಿತಂ ||8||

||೬೪||

## ಶಾಲನೀವ್ಯಕ್ತಂ—

ಭೂಮಿ ವೈಷ್ಯೇಮದ್ವಂದ್ವರು — ದ್ರದ್ವಯಂಗಳ್ |

ತಾಮೇತ್ತುಂ ಚೀಲ್ಹಾಗೆ ಶ್ವೇ — ಲಂಗಳೊಳ್ ವಿ ||

ಶಾಲನೀ ನಿಲ್ಲಂಡಕ್ಕುಮಾ — ನಾಕಿಯಿಂದಂ |

ಭೂಮಿಖ್ಯಾತಂ ಶಾಲನೀ ನಾಮವ್ಯಕ್ತಂ ||9||

||೬೫||

## ಮಾಳಿಕ್ಯವ್ಯಕ್ತಂ—

ಪ್ರೋಣೇವಾಯು ಏದಿನೇತ ಕಂಭುಯುಗ್ಗುಂ |

ಮೇಣಿಂದಾಗಿರೆ ಬಂದು ನಿಂದೊಡೆತ್ತುಂ ||

ಜಾಣೇ ನೀನದ ನೋರು ಚೇಗದಿಂದಂ |

\*ಮಾಳಿಕ್ಯಂ ವೇಸರೆಂಬುದಾಯ್ತು ಚೆಲ್ಲಿಂ ||10||

||೬೬||

## ಸಾಂದ್ರವ್ಯಕ್ತಂ—

ಚಂದ್ರಸಿನಭ್ರೂ ಸು — ರಘುರೆ ಮಿಂತರಾ |

ರುಂದ್ರಪದಂ ತಾಂ ರ — ಸಯತಿಯಿಂದಂ ||

ಸಾಂದ್ರ ಪದಂ ಕೇಳ್ ಧ — ರೆಯೋಳದಕ್ಕುಂ |

ಚಂದ್ರಮಾಖೀ ಯೋರಿದನೈಲವಿಂದಂ ||11||

||೬೭||

- (1) ಸಿಂಗಳನಿಂದ, (2) ಪರವದನಯುತೇ, (3) ನಿಲ್ಲಂಡಕ್ಕು ಮದ್ದಂದೆಶಾಲೀ. ಶ್ರೀಮ  
ದ್ವಂಧಂ (ಹಾ) ನಿಲ್ಲಂಡಕ್ಕು ಮಿಂತ್ರಮುಂದುಂ, ನಾಮಂ ಕೇಳ್ ಶ್ರೀಗಂಧ ಶಾಲೇವಿತಾನಂ (ಹಾ) ಈ  
ಭಾರದವ್ಯಾಪ್ತಂತಾಲೀನಿ (ಹಾ) (4) ಕಂಭುದಿನೇತ (ಈ ಪಾರದಲ್ಲಿ ಅಳ್ಕುವು ಸಂಗಕವಾಗಿಲ್ಲ),  
(5) ನೋರು. (6) ವಿಂತಾ ದ್ವಂಧಪದ ಮಾನಸಯತ್ತಿಯಿಂದಂ|| ಸಾಂದ್ರ...ಧರೆಯೋಳದಕ್ಕುಂ (ಹಾ).  
\* ಮಾಳಿಕ್ಯಂ-ಮಾಸಜಗಗಂ, ಸಾಂದ್ರಪದಂ-ಭ್ರಮಸಗಗಂ, ಲಯಗ್ರಾಹಿ-ತಕ್ಕಗಗಂ, ಸುಮಾಯಿ-  
ಸಂಜಜಲಗಂ, ನೀತಕ್-ಸಂರಲಗಂ, ಶ್ರೀ ಭತನಗಗಂ (ಎಂದು ಕೆಲವು ಶ್ರಾಗಳಲ್ಲಿ ಪಾರವಾಗಿದೆ).

ಅಯಾಗ್ರಹಿವೃತ್ತಂ—

ವೃತ್ತಮಂ 1ನಭದ್ರಂದ್ವ ಮಾಶದ್ವಯಂಗಳ್ |  
ತಾಮೋಂದಿರಲಾಂಗಳಂಭೋಜನೇತ್ರೀ ||  
ನಾಮಂ ಲಯಗ್ರಹಿಂ ಹೆಂದಾಮಹೇಶಂ |  
ತಾಮಂನ್ಯಗೋಡ್ಭಿತಗಂದೊಲ್ಲ್ ವೇಣ್ಣಿಂ ||12||      ||೨೪||

XII ಜಗತ ಎಂಬ ಭಂದೊಳ್ಳ ಪನ್ನೆರಡಕ್ಕರಂ ವಾದಮಾಗಿ ಪುಟ್ಟವ ಉಂಟು  
ವೃತ್ತಂಗಳೊಳಗೆ—

ದುರಕ್ತಿಲಂಕಿತವೃತ್ತಂ—

ನೆಭಿಭರಂಗಳು ಮೊಂದಿರೆ— ವಾದದೊಳ್ಳ |  
ಶಂಭಕರಂ ಯತಿ ನಿಲ್ಲಿರೆ— ರಂಧ್ರದೊಳ್ಳ ||  
ಪ್ರಭು ಕವೀಂದ್ರ್ ಸಹಾಯನಿನಾದುದಿಂ |  
ತಿಭಗತೀ ದ್ರುತಪೂರ್ವ ವಿಲಂಬಿತಂ ||1||      ||೨೫||

ಕೂಟಕವೃತ್ತಂ—

ಪವಮಾನ ಚತುಷ್ಪತ್ಯಾಕಂ ಯತಿಯಾಂ |  
ದಿವಸಾಧಿಪರೊಳ್ಳ ನಿಲೆ ನಸ್ತ್ರ ಕವಿ ||  
ಪ್ರವರಸ್ತರಮತ್ವದು ತೋಟಿಕ ಮೆಂ |  
ದವಥಾರಿನು ನಿಧಿದನಜ್ಞಮುಖೀ ||2||      ||೨೬||

ಭೂಜಂಗಪ್ರಯಾತವೃತ್ತಂ—

ಕುಶಂ ವಾಧಿಪಯಾರಯವು— ಕ್ಷುಂ ವಿರಾಮಂ |  
ದಿಶಾಸಂಹೈಯಕ್ಕುಂ ಪಯೋ— ಜಾಯತಾಷ್ಟೀ ||  
ವಿಶೇಷಂ ಕವೀಂದ್ರ್ ಸ್ತುತಂ ರನಾಕಿಗಂ ಭೂ |  
ಪ್ರತಸ್ತಂ ಸವಂಸ್ತುಂ ಭೂಜಂಗಪ್ರಯಾತಂ ||3||      ||೨೭||

(1) ಸಭೋಕಾಶವಿಾಶ (ಈ ಪಾಠದಲ್ಲಿ “ಸಭೋಕಾಶ” ಎಂಬ ಸಂಧಿಯು ಸಾಧುವಲ್ಲ. ಸಭಾ ಅಂದಿರಬೇಕು.) (2) ಯೆಂಪಾಯ್ತು ವೃತ್ತಂ ತಾಮಂನ್ಯಗೋಡ್ಭಿತಗೋಲ್ಲುವೇಣ್ಣಿಂ, ಯೆಂದಾಮಹೇಶರ್ .....ವೇಣ್ಣಿರ್, (3) ಖರ್ವಾದ್ಕೋಂವರೆ, (4) ಸದಾ ಯಾವೆಂಬಾದು, (5) ಹಿಂಗಳಂಬೋಲ್ (ಪಾ) ನಾಕಿಗೆಂಬೋಲ್.

వంతస్ఫుష్టత్తం—

దివాచరాకాశాది — నేతపాపకరా |  
సువిత్రమం బందిరె — సప్తసంబైయోళా ||  
సవిశ్వరం నిల్తిరె — సందుదింతుడా |  
శక్తివంతి వంతస్ఫుష్ట మెనిష్ట నాముదిం ||4||

॥లె॥

ఆంద్రవంతవృత్తం—

పేణేమద్భూయం కిముంతి దివా — కేరుగ్నిగళా |  
పొత్తామోండె దిగ్ంబరియోళా — గే విత్రమం ||  
త్రీమానినిఁ సయ్యదియాత్క నింతిదిఁ |  
నామోపవంం ట్లమాడిద నిండ, వంతమం ||5||

॥అ॥

స్రుగ్మఛేవృత్తం—

జాకవేదోగ్ంగాల్ — జతుస్వాఫునుసం |  
జూత మాగుత్తు — ఏదందిదం తేంకేనా ||  
జాకమి స్రుగ్మఛేఁ వృత్త — వేంబరా జగ |  
తాప్తితమంభోజ పత్మోప — నానేక్షణే ||6||

॥అ॥

సిరుపమవృత్తం—

సురపురేఁందు దివసా — ధిషాగ్నిగళా |  
పొబరెదికాగ జదోళా — విరామమా ||  
గిరి పేసరా సేగట్ల నాశగోక్కేయోళా |  
సిరుపమం నిరుపమాన విభ్రుమే ||7||

॥అ॥

- (1) దినేత్తరాగ్నిగళా | సవిత్రరం బందిరె సప్తసంబైయోళా, సువిత్రమం నింకిరి సందుదింతుడా | ఖచనంత వంతస్ఫుగ్కాభానదిం || (2) క్రవంత వంతస్ఫుమిదువిభాగోళాలు, క్రు సృత్తమింతోఁదు తిథాభధానశం (ఈ వారదల్లి తిథా ఎంబుదు వృత్తుద జేసరా గుఁచుదు), (3) ముంతె దినేతపాపకరా, ముంతెదివాచరాగ్ని యుం, (4) తామూగీ, తామోంది దిగ్ంబరియోళఁదు విత్రమం (పొ) (5) నిందిదం కామోపమం, (6) నోఁడిద, (7) జాకమాగుత్త నిమందినంకాదేడా | జాకమం స్రుగ్మఛేఁ, జాకసిస్రుగ్మఛేఁ వృత్త మెనుందింతు విభ్రువు, (8) బరి దినేతపయదోళా విరామ మా | గిరి పేసరాసేగటి పింగళోక్కేయోళా నిరు || (పొ) బరి దితాగేజగ్మాళా విరామమం | తరే పేసరా సేగట్ల నాశియుంతే పేశేలు | సిరుపమం కేళది మత్త కేళఁకలం (పొ) ఈ పాశదల్లి మత్త కేళఁకలంనందు వృత్తుద కేశరు.

**ದುರುತಪದವ್ಯತ್ಯಂ—**

ಶತಮಣೀಯದು ರವಿ 1ತೆಂದೇ – ಯಾಗಣಂ ಪ |  
 ದ್ವಾತ್ಯೋಳಾಗೆ ಯಾತಿ 2ದೆಂ – ತಯೋಳಕ್ತುಂ ||  
 ಶತದಳಾಯತ ವಿಲೋಽ – ಚನೆ ವೃತ್ತಂ |  
 ದುರುತಪದಂ 3ಮ್ಯಾದುಪದೋಽತ್ತಿಗಳಿಂದಂ ||8||

**ಲಲಿತಪದವ್ಯತ್ಯಂ—**

ಕುಲಿಶ ಧರಾಕ್ರಂಯು – ಗಂಗಳ ಮುಂದಾ(ದಂ) |  
 ಜಲಗಳ ನೊಪ್ಪಿರೆ – ಸಂದು ವಿರಾಮಂ ||  
 ಕುಲಗಿರಯೋಳಾ ನಿಲೆ – 4ನಾಕಿಗನಿಂದಂ |  
 ಲಲಿತಪದಂ ಸೇಸರಂ ಲಲಿತಾಂಗಿ|, 9||

**ಹಂಸಮತ್ವತ್ಯಂ—**

ಇಂದುಯುಗಾಗ್ನಿ ಪಯೋಗಣಂಗಳಿತ್ತಂ |  
 ಬಂದಿರೆ ಪಾದದೊಳೋಂದಿ ರಾಜಿಸುತ್ತುಂ ||  
 ಸುಂದರಿ ನಾಕಿಗನಿಷ್ಟ್ಯದಿಂದೆ ವೃತ್ತಂ |  
 ಸಂದುದು ನಾಮುದೊಳೊಪ್ಪಿ ಹಂಸಮತ್ವಂ ||10||

**ಪ್ರವರಾಕ್ಷರಪದವ್ಯತ್ಯಂ—**

ರವವನಾಕರ್ಮಾರುತ ಸಮಾರಣಿಯೋಂ |  
 ದುವಿನಂ ವಿರಾಮುವೆಸೇವಾಣಿಯೋಳಂ ||  
 ಕವಿಂಜಹಂಸಮತದಿಂ ನೈಗೆಳ್ಳೋ |  
 ಪ್ರವರಾಕ್ಷರಾ ಷ್ವಯಂಪನೋಽಧಬಲೇ ||11||

- (1) ಕೋಯಂಪುರೂಪಾ, (2) ಕೃಲವೋಕಾಗಾರಾ, ದೋಳಕ್ತುಂ, (3) ದುರುತಪದೋಕ್ತಿ,  
 (4) ಹಂಗಣಿಂದಂ (ಪಾ) ಒಂದು ತ್ವರಿತ ಪ್ರಕಾರ್ಯತ್ವ, ಹಂಸವಿಖಿತಂ; ಸಾತಕಯೋಕ್ತಿಯ  
 ಒಗೆ ಸಂಂದರೂ – ಎಂದಿದೆ, ಇದು ವಹಿಸುತ್ತಿರುತ್ತಿದ್ದು, ಅದು ಗ್ರಂಥ  
 ಸಾಕಿರಿಂಧು, (5) ಪರವಾನನಕರ್ಮಾರುತಪದವ್ಯತ್ಯಂ ಸಂ। ಕವಿರಾಮನುಂದಿನಿಗೆ ಮೂಳನೆ  
 ಯೋಳಾ.....! ಕ್ರಮಿಂಜ್ಞಪ್ರಾಯ್ಯಂಪಾನೋಽಧಬಲೇ॥ (ಪಾ) ಸಂಸ್ಕಾರದಲ್ಲಿ, ಪ್ರಮಿಂಜ್ಞಾ  
 ಏಂದು ಯೇಸರಿದೆ,

ಖಚಿತವ್ಯತ್ಯಂ—

ನನಮಯಂಗಳ ಮಿಂ— ತೀ ನಾಲ್ಕು ಮೆತ್ತುಂ |  
 ಜನಿಯಿಸಿ ಯಂತಿ ಸ— ಪ್ತು ಸ್ತುನೀಡಿಂದಂ ||  
 ನಿನಗಳಾಪುವೇ ನಿಂ— ತೀಪಾಂಗಿನೋಳ್ಳ ಕಾ |  
 ಏನು ಬಗೆ ಹಳ್ಳಿ ಮೆಂ— ದಂ ನಾಗವಮಂ ||12||\* ||ಆ||

ಚಂದ್ರವಶ್ವಂವ್ಯತ್ಯಂ—

ಽಚಂದ್ರವಶ್ವಂ ಕೆಲೆ ಬರ್ವ ಗಣಜಯಂ |  
 ರುಂದ್ರ ವಹ್ನಿ ಸುರ ಚಂದ್ರ ತಿಳಿಸವಿಂ ||  
 ಚಂದ್ರಬಿಂಬಮಯಾಖಿ ಕೇಳದವಿಲಭೂ |  
 ಪೇಂದ್ರರಿಷ್ಟ ಮಿದು ನಾಕಿಗನ ಮತಂ ||13||

ಜಲೋದ್ದರವ್ಯತ್ಯಂ—

ಗುಣಾಗ್ರ ತೆ ದಿನೇಶ್ವಾಯಂಗಳವ್ಯಂ |  
 ಶೈಳಕ್ಷೇತ್ರಯೋಳಿ ಕೇಣಂ ಬಂದೊಡಿ ಗಣಂ ||  
 ಗುಣಾಭರಣಿ ಮುಂ ಪ್ರಸಿದ್ಧ ಮಿದು ರು |  
 ಕ್ತಿ ಲೋಸದ್ಯತೆ ಕೇಳಾ ಜಲೋದ್ದರಗತಂ ||14||\* ||ಆ||

(1) ಮೊಳಂ, (2) ಪುಟಿಮೇವಂ (ಪಾ) ಈ ಪಾಠದಲ್ಲಿ ವ್ಯತ್ಯದ ಜೆಸರು ಪುಟಿವೆಂದು,  
 (3) ಚಂದ್ರಿಕಾತ್ಮ ಕರಮಪ್ತ ಗಣಜಯಂ। ಚಂದ್ರಿಕಾತ್ಮಮುಸಿರಾಂನೆಲೆಯಿಳಿಕಾ || ರುಂದ್ರವಶ್ವಂ  
 ಸುರ ಚಂದ್ರ ತಿಳಿ ಸವಿಂ | ಚಂದ್ರಬಿಂಬಮಯಾಖಿ ಕೇಳ ಕೆಳದಿ ನೀಂ || ಈ ಪಾಠದಲ್ಲಿ ವ್ಯತ್ಯತ್ಯಂ  
 ಅಂದ್ರಿಕೆ ಎಂದು ಜೆಸರು, (4) ವಾಯುಗಳವಾಂಶಾಳ್ಳಿ | ಶೈಳಕ್ಷೇತ್ರಯೋಳಿ ಬಂದೊಡಿ (ಪಾ)  
 ಶಾಳಕ್ಷೇತ್ರಯೋಳು (?) (ಪಾ), (5) ಇವಿಾ, ಇನಿಂ, ಜೇಕೇಳಾ, (6) ಜಲೋದ್ದರಗತಂ.

\*ಭೂಮಿದ್ವಂದ್ವಕ್ತುಲ್ಲಾ ಜಲದ್ವಂದ್ವಮಿತ್ಯಂ | ತಾಮಸ್ತಂತಿಂಜಾಗಿಲ್ಲಿ ಬಂದೊಷ್ಟೆ ಕೇಳಾ ವಿ ||  
 ಶಾಮಂ ಶಾಮಾಸ್ತ ಸ್ಥಾನದೊಳ್ಳ ಸಿಂಹಾಡಕ್ತುಂ | ಶಾಮಸ್ತಾಕಾರೇ ವ್ಯಾಷ್ಟದೇವಿ ಪ್ರಸಿದ್ಧಂ ||  
 (ಎಂಬ ವ್ಯತ್ಯತ್ಯ ಒಂದು ಪ್ರತಿಯಲ್ಲಿದೆ.)

ಣ ಕೆಲವು ಪುಟಗಳಲ್ಲಿ ಈ ಭಂಡಸ್ಸನಲ್ಲಿ ಈ ವ್ಯತ್ಯಗಳನೇ— ರ ನರರಲಗಂ— ನೀಡಿಕೆ,  
 ಅ ಭರತಗಂ ಶ್ರೀ, ಇ ಭಘರಯಂ— ಹೌಸಮಾತ್ತುಂ, ಇ. ನಜನಸಂಪುರಾತ್ಮಕರಂ, ಇ. ನನಮಯಂ—  
 ಪುಟಿಂ, ಇ ರನಭಸಂ— ಚಂದ್ರಿಕೆ ಉಸಿರ್ ಆಳಾನೆಲೆಯೋಳ್ಳ, ಇ. ಮಮಯಂ— ವ್ಯಾಷ್ಟದೇವಂ,  
 (ವಿಷ್ಣುಮಂ ಶಾಮಾಸ್ತದೊಳ್ಳ), ಇ ನಯನಯಂ—ಕುಸುಮವಿಚಿತ್ರಂ, ಇ. ಜಸಜಸಂ— ಜಲೋಷಧತ್ತೆ

XIII ಅತಿಜಗತಿ ಯೆಂಬ ಭಂದದೊಳ್ಳ ಪದಿವುಂಟ್ಕರಂ ಪಾದಮಾಗ ಪುಟ್ಟಿವ ಲಗ್ಗಾ ವೃತ್ತಂಗಳೊಳಗೆ—

ರಜರವ್ತ್ಯಂ—

ದಿನೇಶ ಚಂದ್ರ ಪವನ ಭಾನು ರಂದ್ರ ರೀಂ |  
ದ ನಿಲ್ಯಂದಂ १ ವಿಲಸಿತ ಪದ್ದು ಲೋಚನೇ ||  
ಪ್ರಿಸಾಕಿಯಂ ಗಿಂಡಿಗೆ ಹೇಣ್ಣ ಮಾಟ್ಯಂ |  
ಸುಸ್ವಿಷಿತಂ ರುಜಿರ ಮಿದಾಗಮೋಕ್ತಿಯಂ ||१||      ||೪೮||

ಅಭ್ಯಂದಯವ್ತ್ಯಂ—

ನಗಹರೀಂದುಗಳ ಶ್ರೀತ — ಯಂಗಳ ನುಂ |  
ದಗಲ ದಿಶ್ಯರಸಿದೋಽದೇ — ವಿಶ್ರಮಣಂ ||  
ಈನಿಗಳ್ಳ ನಂದರೊಳೆಂದಿರೆ — ನಾಕಿಗನಿಂ |  
ಮೃಗನಿಧಿಕ್ಷಣೀ ನಾಪುಮೋ ಶಭ್ಯಂದರುಂ ||२||      ||೪೯||

ಕೋಮಲರುಚಿರವ್ತ್ಯಂ—

ಸೋಮಗಣಂಗಕೆ ನಾಲ್ಕುಡೆ — ಯೋಳ್ಳ ಬರೆ ತ |  
ತ್ಯಾಗಮಧರಂ ರಬಟಾಕಾಕಡೆ — ಯೋಳ್ಳ ನಿಲೆ ವಿ ||  
ತರ್ಮಮಮದುಂ ನಿಧಿ ಸಂಶ್ಯೇಯೋ — ಕೋಂದರೆ ಕೇಳ್ಳ |  
ಕೋಮಲೆ ಕೋಳುಮಲ ಪೂರ್ವಮಿದುಂ ರುಜಿರಂ ||३||      ||೫೦||

ಸೋಂದರವ್ತ್ಯಂ—

ಇಂದು ನಭೋಕ್ರೇಂದು ಗ — ಇವೈಂದಂಗಳ ನುಂ |  
ದಿಂದುಧರಂ ಬಂದಿರೆ — ಶ್ರಿಂದು ವಿಶ್ರಮ ಮಾ ||  
ಸಂದದಿನೈತ್ಯಂ ७ ಮುನಿ — ಸಂಶ್ಯೇಯೋ ನೇಗಲುಂ |  
ಸುಂದರಿ ಕೇಳಿಂತಿದು — ಸೋಂದರಂ ಪೆಸರಂ ||४||      ||೫೧||

( ७ ) ವಿಲಸಿತ ಪದ್ದು ಪತ್ರಲೋ । ಜನೇ ಪಿನಾಕ ಯುಮೆಗೆ ॥ (ಪಾ) ಪಿನಾಕ ಯಾಗಿರಿಜಿಗೆ (ಪಾ) ವಿಲಸಿತ ಪದ್ದು ಪತ್ರಲೋ । ಜನೇ ಕರಂ ಸಕಲ ಕೇಂದ್ರಪ್ರಮಾಲ್ಯಂ ಲಿಂ ॥ ( २ ) ಶ್ರಿತಯಾಗ್ನಿಹರಂ । ಸೋಗಿಸಿಕೊಡಿರೆ ನಿಂದೆಡ (ಪಾ), ( ३ ) ನೆಗಳ್ಳ ನಂದಮೊಳೆಂದಿರೆ (ಪಾ), ನೆಗಟಾದಂಬಿಧಯೋ ಇಲೆ ನಾಕಿಗನಿಂ (ಪಾ) ನೆಗಟಾದಂಬಿಧಯಲ್ಲಿದು ಸಿಂಗಳನಿಂ, ( ४ ) ಶಭ್ಯುತಮುಂ (ಪಾ) ( ಈ ಪಾರದಲ್ಲಿ ಅಷ್ಟುತವೆಂದು ಹೆಸರು) ಶಭ್ಯುತಿಕಂ (ಪಾ), ( ५ ) ಕಡೆಯೋಳ್ಳ ನಿಲೆ ಸಂದುದು ವಿ । ತರ್ಮಮಮಧುನ್ನಿಧಿ ಸಂಶ್ಯೇಯೋಳೆಂದಿರೆ ಕೇಳ್ಳ । ಕೋಮಲಮಾದುದಿಂದಗರುಜಂ ಕೇಳಿದೀ ॥ ( ಈ ಪಾರದಲ್ಲಿ ಪ್ರತ್ಯೇಕ ಅಂಗರುಚೆಂದು ಹೆಸರು), ನಿಲೆ ವಿಶ್ರಮಮುನಾಗಿರಿ ಸಂಶ್ಯೇಯೆಳಿಂ..... ಕೋಮಲನ್ನೈತ್ಯ ಮಿದಂ ನಿಂ ಕೆಳಿದೀ ॥ ( ಈ ಪಾರದಲ್ಲಿ ಪ್ರತ್ಯೇಕ ಹೆಸರು ಕೋಮಲವೆಂದು), ( ६ ) ಸಂದುತ್ತಿ, ಮಞಾಸ್ವ (ಪಾ) ( ७ ) ನುಂಬಿ ಸಂಶ್ಯೇಯಾಂಡಿದೆಂ । ಸುಂದರಿ ಕೇಳಿಂತಿದು ಸುಂದರಂ ಪೆಸರಿಂ (ಪಾ).

శ్రుభాతమిత్రవ్యక్తం—

బలరిషు భానుయుగం— కుతాతనం 1సిం |

గల జటినేంబ గణం— గళింద నుక్కం ||

నిలి 2వసు విత్రమ మా— ప్రభాతమిత్రం |

సులలితమోదిద న— బ్జ సక్కనేత్రీ ॥5॥

||५॥

మత్తమయుషరవ్యక్తం—

ఎత్తం ధాత్రీ వ్యోమపయోవా— యు హరక్షల్ |

పత్రిదాగగళా బందు విరామం— నిధియోళా మే ||

యైష్టతైత్తిపుత్తం 8బందిరే సంది— దుఖదు వైత్తం |

మత్తేభేంద్రోద్దమిని తేళా మ— తై మయుషరం ॥6॥

||६॥

అంబుజవ్యక్తం—

అంబుజవిరోఎ— ధి రవి వాయుగోమ్రం |

ఎంబ గణవయం— బరే మరుక్కమియుక్తం ||

కంబర విరోఎ— ధి శరదిందే విరామం |

అంబుజ మిదెంబుదిదు 6నామమంగనేఎ ॥7॥\*

||७॥

- (1) ఒండలసదే తంకరనేంబ గొఱుంత్యదేళా | ... . నసువిం ప్రభువిత్త వ్యక్త మిదం॥  
 (2) నిలెవసువింయుక తేళా (పా), (3) బందిరలాగళా వేసరించం | వ్యక్తం సందిదుము ||  
 (4) ముంకరే, (5) ద్వామినియున్నత్తమయుషరం (పా) మత్తం చౌఇద్దామిని మన్నథమయూం (పా) (6) నామవిచగ్గే.

\*నజజలగం—సునుచి, భక్తజభగం—సూందర (విత్సుమం ముని సంఖ్యోయోళా) నజజరసం—  
 శ్రుభాతం (విరామం నసువిం) సజసజగం మంజుభాషిత్, భభభభగం — తోములరుజతం  
 (విత్సుమం నిధి సంఖ్యోళా) సజసజగం—మంగళికం, భజససగం అంబుజం (కరదింది  
 విరామం) (ఉలఁ శ్రుతిగచ్ఛీశా భంద్సినల్లి ఈ పారవిద్.)

XIV ಶಕ್ತಿರಿಯೆಂಬ ಭಂದೊಳ್ಳಾ ಪದಿನಾಲ್ಕುಕ್ಕೆ ರಂ ಪಾದನಾಗಿ ಪುಟ್ಟುವ ಇಲ್ಲಿ ವೃತ್ತಿಂಗಳೊಳಗೆ—

ವಸಂತಕಿಲಕಶ್ವತ್ತಂ—

ವೈಷ್ಯಮೇಂದು ಭಾಸುಗಳಯುಗ್ನಿದಿನತ್ತಲಕ್ಕುಂ |  
ಸೋಮೇಶ್ವರದ್ವಿತಯವುಂತದಿನೊಳ್ಳಾ ವಿರಾಮಂ ||  
ಸಾಮಾನ್ಯ १ಮಲ್ಲಿದು \*ಪದಾರ್ಥದೊಳ್ಳಿಸ್ತಿತಾರ್ಥಂ |  
ನಾಮಂ २ವಸಂತತಿಲಕಂ ಕವಲಾಯತಾಕ್ಷೀ ॥१॥ ||೯೬||

ಶ್ರುತರಣಕಲಿತ(ಕ)ವೃತ್ತಂ—

ನನೆಭನುಲಗ ಮೆಂ— ಚಿವ್ವ ಗಜಿನಿವಹಂ |  
ಜನಿಯಿಸೆ ಯತಿ ५ನಿ— ಲ್ಲಿರೆಹಯತಿಯೊಳ್ಳಾ ||  
ನಿನಗಿದವಲೂವಂ— ತಿರೆ ವಿರಚಿಸಿದೆಂ |  
ವನರುಹವದನೇ ६ ಪ್ರುಹರಣಕಲಿತ(ಕ) ० ||२|| ||೯೭||

ಕುಸುಮಾಂಭಿರವೃತ್ತಂ—

ಶ್ರೀದಶಚಂದ್ರಹುತಾಶನಾ— ನಿಲರುಂ ಲಗಂ |  
ಪುದಿದುಕೊಂಡಿರೆ ವಿಶ್ವಮಂ— ನಿಧಿಯೊಳ್ಳಾ ಜಿಡಂ ||  
ಗೊದವಿ ಕ್ರಿಂದಿರೆ ನಾಗವಮ್ರಾಸಿನಾದುದ |  
ಭೃದಯ ಕಾರಣಿಮೋಪಚೇ ಕುಸುಮಾಂಭಿರಪಂ ||३|| ||೯೮||

७ವನಮಯುಹರವೃತ್ತಂ—

ಕ್ಷಿಂದಿರೆ ಶತಾಂಕ ದಿ— ವಸೇಶ ಮೆರುದಿಂದ್ರೂ |  
ಮುಂದರ ಧರಾತ್ಕು ಚ— ಹರರೂ ಕಡೆಯೊಳಿರ್ಬಂ ||  
ದಿಂದುಹವದನೇ ಯ— ತಿ ಪದಾರ್ಥದೊಕ ನೀಂದಂ |  
ದಿಂದುಮಿದು ಕೇಳ ವೆಸರಿಂ ವನಮಯುಹರಂ ||४|| ||೯೯||

(1) ಮಲ್ಲಿಮಿದಪಾರ್ಥದೊ (ಪಾ) ಪದಾಂತದೊ (ಪಾ) ಮಲ್ಲಿದೆಯ ಸಾರ್ಥದೊಳ್ಳಿಸ್ತಿ (ಪಾ)  
ದೊಂಬ್ರೆ ಪದಾಂತತ್ತಂ (ಪಾ), (2) ಈವೃತ್ತಕ್ಕೆ ಸಂಸ್ಕೃತದಲ್ಲಿ ಬೇರೆ ಬೇರೆ ಭಂದತ್ವಾಸ್ತರಕ್ರಿಯೆಗಳ ಮಾತ  
ದಂತೆ “ಸಿಂಹೇನ್ವತ್ತ, ತೆಂಧಿಂದಿ, ತೀರ್ಥಾಧಾರಕಿ, ನುಧುಮಾಧಾರಿ” ಎಂದು ಹೆಲವು ಹೆಸರಾಗಳಿವೆ,  
(3) ನಿಯಮಂ, (4) ತತ್ತರೆ, (5) ಪ್ರುಹರಣಕಿಲಕಂ, (6) ಬಂದಿರೆ, (7) ಸಿಂದಿರೆ, (8) ಸೋದಿದಂ  
ಕುಸುಮಾಪರಂ, (9) ಕುಟ್ಟಿಲಮಂಬ ವನಮಯುಹರಂ,

\*ಪದಾರ್ಥ ಯತಿ— ಕರ್ಕಿರಾಸ್ತದಲ್ಲಿ “ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯಾ  
ಭಾವಾಃ ‘ಸದ್ಗು’ ಪದ್ಧತಾರ್ಥಃ” ಎಂದು ಪದಾರ್ಥಗಳು ಏಂದಂ ಹೇಳಿರುಹರಿಂದ— ಇಲ್ಲಿ ಏಕಕ್ಕೂ  
ಸಂಬ್ಧಿಯಲ್ಲಿ ಯಾತ್ಯಿಂದು ಗ್ರಹಿಸಿಕೊಳ್ಳಿ

ಶ್ಲೋಧಿರೆ ಸರೈಇರಿಷ್ಠ ಭಾಸುಮರದಿಂದ್ರಂ। ಮುಂದಿರೆ ಹರದ್ವಯಗಳ್ಳಂ 11ನೇರೆದು ನಿಲ್ಲಂ!

ದಿಂದುಹವದನೇ ಯತಿ ಪದಾಂತದೊ ನಿಂದಂ ದಿಂದುಮಿದು ಕೇಳ ವೆಸರಿಂ ವನಮಯುಹರಂ ||

(ಒಂದು ಪ್ರತಿಯಲ್ಲಿ ಈ ಲಕ್ಷಣ ಪಡ್ಡವಿದೆ.)

(10) ಬಂದಿರೆ ಶತಾಂಕ ಮರು ದಿಂಬ್ರದಿವಸೇಶರ್ (ಪಾ) (11) ವಿಮಲಸಂಭೂತೀಂದು ವದನೇ (ಪಾ).

ಸುಂದರಪತ್ಯ—

ಶೀತಕರದ್ವಿಕೆಯಂ ಕೈಶಾನೆ ಮರುಳ್ಳಿಗೋ |

ವೇತಮಗೇಂದ್ರದೊಳಾಗಿ ವಿಶ್ವಮಂಜಂ ಜಗ |

ತಾವೈಶ್ತಮಿದಾ ಕೆವಿರಾಜಹಂಸವಿನಿವಿರ್ವತಂ |

१ ಸಾತಿಕಯೋಕ್ತಿಯೆ ಸುಂದರಂ ಬಗೆ ಸುಂದರೀ ||5||

||೯೦೦||

ವಸಂತವತ್ತಂ—

ಅಮರಪುರಯುಗಂ — ಪ್ರೌಢಮವಾಕಾಶ ಮಿಂತರ |

ಸಮನ್ವಿಸಲುಭಯಂ — ಸಸ್ತು ತಾಳಂ ವಿರಾಮಂ ||

ಕ್ರಮದೊಳಿರಲಿದುಂ — ನಾಮದಿಂದಂ ವಸಂತಂ |

ರಮಣೀಯಾಯಿದಂ — ನಾಗವನೋರ್ತೇತ್ಯಿಂದಂ ||6||

||೯೦೧||

ಕಾಟ್ಯಾಲಮಯಿರವತ್ತಂ—

ಅಂಬುಜರಷಿ — ದೃಷ್ಟಿ ಮಾರುತ ಬಲಾರ |

ತ್ರೈಂಬಕ ಯುಗಂ — ವಿರತಿ ಕಂಚಕದೊಳಿರ್ವಂ ||

ದಂಬುರುಹಲೋ — ಲ ಸಯನೇ ಸಕಲ\*ವಿದಾಳ್ಯ |

ದಂಬರೆ ಸುನಾಮದೊಕ ಕುಟ್ಟಿಲ ಹಯಿತುರಂ ||7||†

||೯೦೨||

XV ಅತಿಕಕ್ಷರಿಯೆಂಬ ಭಂದದೊಳಾ ಪದಿನಯ್ಯ ಕ್ಷರಂ ಶಾದಮಾಗಿ ಪುಟ್ಟಿನ  
ಎಲ್ಲಾ ವೃತ್ತಂಗಳೊಳಗೆ—

ಮಾಲಿನಿವತ್ತಂ—

ಅಮರಗಣಯುಗಂಗಳ್ಳಾ २ಮು — ತೈ ಭೂತೋಯಯುಗ್ಯಂ |

३ಕ್ರಮದಿನಿರೆ ಬೆಡಂಗಂ ತಾ — ಇಲ್ಲ ಬಂದಾ ವಿರಾಮಂ ||

४ಸಮುದಿತನವಸಂಬಾಧಾ ವಿ — ಕ್ರಮಂ ರಂಜಿಸಿಕುರ್ವಂ |

ಕಮಲವದನೇ ಸತ್ಯಂ ಮಾ — ಲಿನೀ ಸಾಮ ವೃತ್ತಂ ||1||

||೯೦೩||

(1) ಸಾತಿಕಯೋಕ್ತಿಯನಾಮೆಂದಂ ಸುಂ ಸೂಂದರಂ, (2) ಮತ್ತೊಯಕ್ತಯಂಗಳ್ಳಾ (ಹಾ) ಸಮಂತೆ ಭೂ, (3) ಕ್ರಮದ ನಿಲೆ ಬೆಡಂಗಂ ತಾಳ್ಯ ಮೇಜಾವಿರಾಮಂ, (4) ವಿನುಲ ತುಮುಳ್ಳ ದಂಬಂಬಲ್ಲಿ ನಿಲ್ಲಂದೊಕ್ಕುಂ। ಸಮಾದಗಜಗತೀ ಕೇಳಾ ಮಾಲಿನಿ ಸಾಮ ವೃತ್ತಂ (ಹಾ) ಸಮುದ ಸೂತೆ ನೀಂ ಕೇಳಾ (ಹಾ),

\*ಕೆಲಾಂಬರೆ ಎಂಬ ಪ್ರಾರದಲ್ಲಿ ಈ ಎಂಬುದು ಅಫುವಾಗಿರೆ — ಇದು ಭಂದೆಯಲ್ಲಾಗ್ತಿಕ್ಕು ಭಂಗನ್ನು ರೂಪಿಸು.

†ಕೆಲವು ಶ್ರುತಿಗಳಲ್ಲಿ ಈ ಪಾರಗಳನ್ನೇ—ಭಭರಸಲಗಂ\_ಸು(ಸಾ)ಂದರಂ (ವಿಶ್ವಮಂಜಂ ಅಗೇಂದ್ರದೊಳಾ), ಭಜಸನಗಂ\_ವಸಮಯುರಂ (ಯತ ಕಂಚ(ಮದೊ)ಖಿಯೋಳ) (ಯತ ವಾರಂಥಿಯೋ), ತುಮುಳುಸಲೆಂ, ಮೇಳಸಲೆಂ,

ಮಣಿಗಳುಕರ್ನತ್ತು—

ಸುರಪುರಗಳವೇಸೆ — ದಿರೆ ಜಲನಿಧಿಯೋಳಾ |

ಮರುತನು ಮವಣೀಯಾಳಿ — ಬೀರಸಿರೆ ಶುದಿಯೋಳಾ ||

1ಸುರಚಿರ ಮಣಿಗಳ — ನಿಕರ 2ವಿಲಸಿತೇ |

3ವಿರಚಿತವಿದಂತಾ ಮಣಿಗಳನಿಕರಂ ||2||

||೧೦೪||

ಮಣಿಭೂಷಣವ್ಯತ್ತು—

ಪಾವಕೇಂದ್ರ ಶಕಿಯು — ಗೃಹಿಸತ್ತು ಹುತಾಶನಂ |

ಭಾವಿಸುತ್ತಿಲೇ 4ವದಾ — ಧರ್ಮದೂಳಾಗಿರೆ ವಿಶ್ರಮಂ ||

ಫೀವರಸ್ತುನಭರಾ — ನಕಂಧ್ಯೇ ಕವೀಂದ್ರ ಸಂ |

ಭಾವಿತಂ 5ಮಣಿವಿಭೂ — ಷಟ ಮೆಂದಣಾ ನೀನಿದಂ ||3||

||೧೦೫||

ಸುಕೇಸರವ್ಯತ್ತು—

ಅಮರ ಗಣಾಕ್ರ ಶೀತಕರೆ ಭಾನುಪಾವಕೇಳೇ |

ತ್ತಮಣಿಗಳಹಂಚಕಂ ಸೇರಿಯೆ ಚೆಲ್ಪುವತ್ತು 7ವ್ಯೇ ||

ತ್ತಮನಿದೇಗಳುಂ ಕವಿಗಳೊದುತ್ತಿಪರೇ |

8ನ್ನು ಮನಕೆ ಮತ್ತೆ ಕಾಂತಿ ಶಭದಂ ಸುಕೇಸರಂ ||4||

||೧೦೬||

ನವನಲಿನವ್ಯತ್ತು—

ದಿವಿಜ ದಿನಾಧಿಷ್ಟಿಯುಗ್ನ ಶೀತಕರಾಗ್ನಿಯೆಂ |

ದಿವ್ಯ 10ನೇರಿದಿಂಬಿನೆ ಬಂದೊಡಾ — ಯತಿ 11ಹತ್ತುಂ ||

ತ್ತವರೆಸಿದೊಡ್ಡಿ 12ಮಂಬುಜಾ — ಯತ ಲೋಜನೇ |

ನವನಲಿನಂ ಕವಿರಾಜಹಂಸ ವಿನಿಮಿಂತಂ ||5||

||೧೦೭||

- (1) ಸುರಚಿ, (2) ವಿರಚಿತೇ, (3) ಸುರುಚಿರ (ಪಾ), (4) ಪದಾಂತ್ಯದೊಳಿದೊರ್ಕಿ (ಪಾ) ಪದಾಂತದೊಳಿದೊರ್ಕಿ ವಿಶ್ರಮಂ | ದೇವ ತಾರುನಯನೇ ನುತಕೀತ್ರ ಕವೀಂ || (ಪಾ) (5) ರಮಣ ಭೂಷಣ (ಕವಿರಾಜ ಮಾರ್ಗದ್ವಿರ್ಲಿ ಮಣಿಭೂಷಣ ಎಂದು ಈ ವ್ಯತ್ತದ ಹೆಸರಿರುಪ್ಪದರಿಂದ ಮೊಲಳ ಕಾರಣೇ ಸುಧ್ಯನೆಂದು ತೋರುಪಡು), (6) ಗಣಸಂಜಯಿಂ ಕಡೆಯೆ (ಪಾ), (7) ವಿಶ್ರಮ ದಿನೇಗಳುಂ, (8) ನ್ನು ಮನಸಿನೋಪ ಕಾಸ್ತೆಯೇ ಇದುಂ ಸುಕೇಸರಂ (ಪಾ) ರಿಸ್ತು ಮನಕಮ್ಯಾತೆ ಕಾಂತಿ ನಿಸ್ತೂಲಂ ಸುಕೇಸರಂ (ಪಾ) ನ್ನು ಮನದೆಫೋಲ್ ನಿತಂಬಿನೀ ಸುರಂಗ ಕೇಸರಂ (ಈ ಪಾಠದಲ್ಲಿ ಸುರಂಗಕೇಸರವೆಂದು ವ್ಯತ್ತದ ಹೆಸರು), (9) ಭಾನು, (10) ನೆವದಿಂದರೆ, (11) ಕತ್ತಳಾಂದವರಶಿ ದೊರ್ಕಿ ಮುಂತಿಹೆಡಾಯುತ, (12) ಮುಂತಿಡಾಯುತ.

ವಿಚಿತ್ರಲಲತಕವ್ಯತ್ಯಂ—

१ ಕ್ರಿದತ ಮರುದಿಂದ್ರ ಪುರಚಂದ್ರ — ಸಲಿಲಂಗಳ್ |

ತುದಿಯೋಳಿರೆ ತಳ್ಳು ಹೆರರಲ್ಲಿ — ಯತಿ ನಿಲ್ಲಾಂ ||

ವಿದಿತಮಿದು ಧಾರಣೀಯೋಳಬ್ಜ್ — ದಳನೇತ್ತೀ |

ಸದವುಲ ವಿಚಿತ್ರಲಲತಂ ಲ — ಲಿಂಗಾತ್ಮೀ ||6||

||೧೦೫||

XVI ಅಷ್ಟು ಯೆಂಬ ಭಂದದೊಳ್ಳ ಪದಿನಾಱಕ್ಕರಂ ಪಾದಮಾಗಿ ಪುಟ್ಟುವ  
ಉಳಿಂದ ವೃತ್ತಂಗಳೋಳಗೆ—

ಮಂಗಳವ್ಯತ್ಯಂ—

ಶತಮನವೀಂದು ದಿನಪತ್ರಿತಯಾಗ್ರದೊಂಬ್ಜೇಗಳುಂ |

ವಿಜಿತಮನನೋಭವಗಳಂ ಬರೆ ४ದಂತಯೋಳೋಂದಿ ದ ||

ದ್ವಾತಯೋಳೋಷ್ಪಿ ಯತಿಯುಂ ನಿಲೆ ಮಂಗಳ ನಾಮದಿಂ |

ಕ್ಷೀತಿಗೆ ಸಂದರ್ಭಿದಿದು ನೋಡರವಿಂದದಲೇಕ್ಕಣೇ ||1||

||೧೦೬||

ಉತ್ತರವ್ಯತ್ಯಂ—

ಕುಲಿಶಧರಪುರ ದಿನಪ — ಮಾರುತ ಹರಾಂತಂ |\*

ನೆಲಸಿ ನಿಲೆ ಯತಿ ७ದಶದೊ — ಇದೊಂದೆ ನಿತಾಂತಂ ||

ಸಲೆ ನೆಲಕೆ ಪರೆದುದಿದ — ನೋಡಬಲೆ ಸಂಕಂ |

ಲಲಿತಪದೆ ಮಾಟಿಕಪದ — ಯುಕ್ತ ಮುಕಿಕಾಂತಂ ||2||

||೧೦೭||

ಪದ್ಮಮಖಿ (ಪದ್ಮ? ಜಗದ್ವಂದಿತ) ವೃತ್ತಂ—

ಇಂದುಗಳಂ ಶರಸಂಖೈಯೋಳೋಂದಿರೆ — ಚಂದ್ರಧರಂ |

ಬಂದು ಶದಾತದೊಳೊಂದೊಡೆ ಭಾಸ್ತರ — ಇನ್ನೋಳ್ಳ ಯತಿಯುಂ ||

ನಿಂದು १०ವಿರಾಜಿಸೇ ನಾಕಿಗನಿಂ ಪಡೆ — ದತ್ತತ್ವ ಜಗ |

११ದ್ವಂದಿಕಪಂಬ್ಜ ಮುಖೀ ನಿಜನಾಮದೆ — ಪದ್ಮವುಂಖಿ ||3||<sup>3</sup>

||೧೦೮||

- (1) ತ್ರಿದಿವ, (2) ಇಂದುಗಂ, (3) ಚಂಡಕಪನೋಜಹರನುಂ, (4) ಯಂತ್ರಮೈಳೊಷ್ಪಿ, (5) ಇಲ್ಲಿ ಯತಿ ತಾಂ ನಿಲೆ ಮಂಗಳಮುಂಬುದೀ, (6) ದಿದನೋಂದರವಿಂದ, (7) ಶರದೊಳ್ಳ, (8) ಗರ್ಭಾಳಾ ನಿಲೆ, (9) ನಿಂ ಯತಿಗಳ್ (ಪಾ), (10) ಏಕಾರಸೆ ಪಿಂಗಳುಂ ಪರೆದತ್ತ, (11) ದ್ವಂದಿತ ಮಿಂತದ ನೋಡುಫದಿಂಬಿನ ಪದ್ಮಮಖೀ (ಪಾ) ದ್ವಂದಿತ ಮಿಂತದು ನೋಡೆಲೆ ಮಾನಿಸಿ ಪದ್ಮಮಖೀದಂ (ಪಾ) ದ್ವಂದಿತಂ ಪದ್ಮಮಖೀ (ಪಾ).

\* ಈ ಪದ್ಮದ್ಲೀ ಅಂತ್ಯಪ್ರಸರಿಸಿದೆ.

<sup>3</sup> ಮಂಗಳಂ—ನಭಜಗಂ (ಯತಿಕಂತಯೋಳ್ಳ) ಯತಮನಸರಗಂ—ಹಿಜಯಾನಂದಂ (ಯತಿ ದಿವಸರನೇಳ್ಳಾ) ಪಂಚಾಮರಂ—ಜರಜರಜಗಂ,

ವಿಜಯಾನಂದಪ್ರಕೃಂ—

ವನಂ ಧಾತ್ರೀ ಚಕ್ರೀ ಸುರಪ — ಸವನಂ — ಜಾತನೇದಂ |  
 ಮನೋಜನ್ಯಧ್ಯಾಂಸಂ ಪದದ ಕಡೆಯೊಳ್ಳಾ — ಚೆಲ್ಪನಾಗೈ ||  
 ತೆಂಬು ನಿಲ್ಲುಂ ವಿಶ್ವಾಮಂ ದಿವಸಕರನೋಳಾ — ಕಾಂತ ವಿದ್ಯು ||  
 ಜ್ಞಾನಂದಂ ಭಂದಂ ನೆಗಲ್ಲ ವಿಜಯಾನನ್ನ ಮಕ್ಕುಂ ||4||      ||೧೯||

XVII ಅತ್ಯಂತಿ ಯೆಂಬ ಭಂದರೋಳಾ ಪದಿನೇಱಕ್ಕರಂ ವಾದವಾಗಿ ಪುಟ್ಟವ  
೧೯,೨೦,೨೧ ವ್ಯಕ್ತಂಗಳೊಳಗೆ—

ಮಂದಾಕ್ರಂತಪ್ರಕೃಂ—

ಕಾಂತಂ ಧಾತ್ರೀ ೧ಹಿಮಕ್ಕದಮರಾ — ಕಾಶಯುಗ್ನೀತ ಇಯುಗ್ನಾತ್ |  
 ಕ್ರಾಂತಂ ತೈಂಕುಂ ೩ಪದದಕಡೆಯೊಳ್ಳಾ—ವಿಶ್ರಮಂ ಸಂತತಂ ಶ್ವತಾಂ ||  
 ಕಾಂತೇ ಮತ್ತು ದ್ವಿರದಗಮನೇ — ಮಲ್ಲಿಕಾನೋದೆ ಮಂದಾ |  
 ಕ್ರಾಂತಂ ವ್ಯಕ್ತಂ ನೆಗಲ್ಲು ದೀಯೊಳ್ಳಾ — ಕಂಾಗವಮರ್ ಪ್ರಣೀತಂ ||1||      ||೨೦||

ಕೃತ್ಯಾವ್ಯಕ್ತಂ—

ಇನಾನಿಲ ದಿನೇಶಮಾ — ರುತ ಪಯೋಲಗಂಗಳಾ ಚೆಡಂ |  
 ಗನಾಳ್ಳಿ ನಿಲಿ ವಿಶ್ರಮಂ — ವಸುಗಳಲ್ಲಿ ಉಕ್ಕಿಲ್ಲಾಗೆ ನೀ ||  
 ಲನೀರಜ ೭ವೀಳೋಚನೇ— ಬಗೆದು ಕೇಳಿದಂ ಹೃತ್ವಿತ್ಯೀಂ |  
 ಬ ನಾಮೇಧೀಳಗಿಲಿ ಸಂ — ದುದು ನಿರಂತರಂ ೭ಪಿ.೧ತೀಯಂ ||೨||      ||೨೧||

ಕನಕಾಳ್ಳಿ ನೀವ್ಯಕ್ತಂ—

ಕುಲಿಕಧರಂ ದಿನೇಶನವ್ಯತಾಂಕ ದಿನೇಶಯಂಗಂ |  
 ಜಲರುಹನಾಭನಂಗಳವಿಮರ್ಶನನೆಂಬ ಗಣಂ ||  
 ನೆಲಿಸಿರೆ ಸಾಗವಮರ್ ೧೦ಕವಿಯಿಂ ಧರೀಗಾಯತ್ರು ಹೇಸರ್ |  
 ಜಲರುಹಲೋಚನೇ ಬಗೆಯ ಕ್ಷೇತ್ರ ಕನಕಾಳ್ಳಿ ನಿಯಂ ||೩||      ||೨೨||

- (1) ಒಮುಕರಸುರಾ..... ಜಾತಾಕ್ರಂತಂ, (2) ಯುಗ್ನಂ | ಮಂತಂ ಬಂದಾ ಪದದ ಕಡೆ  
 ಯೊಳ್ಳಾ ಚೆಲ್ಪನಾಂತಿದೂಡಾ ವಿ | ಶ್ರಾಂತಂ ನಿಲ್ಲುಂ ದಶಮದೆಯೊಳ್ಳಾ ಯರೋವನಾಕ್ರಂತಿ ಮಂದಾ |  
 ಶ್ರಾಂತಂ ವ್ಯಕ್ತಂ ನೆಗಲ್ಲು ದೀಯೊಳ್ಳಾ ಕಡೆಕಂದೆಕ್ರಾಂತಂ || (ಪಾ) (3) ಪದದಕಡೆಯೊಳ್ಳಾ (ಪಾ)  
 ಪದದಕಡೆಯೊಳ್ಳಾ, (ಪಾ) (4) ಸುಸ್ವಂತೇ, (5) ಫಿಂಗರ್ ಪ್ಲೂಕ್ಸೀಯಂದಂ (ಪಾ) ಅ(ಕ)ಂದಕಂದಷ್ಟ  
 ನಿಂದಂ (ಪಾ), (6) ಚೆಲ್ಪಾದೆಡಂ | ದು ನೀರಜ (ಪಾ) ನಿಲ್ಲಿಲಾಸವಾಂ | ತ ನೀರ, (7) ದರೀಕ್ಕಾಳೀ,  
 (8) ದಿನದಲ್ಲೆ, (ಪಾ) ದೊಳಗಾದುಂಬಿಗೆ ನಿರೂಪರಂ ಶ್ರೀತೀಯಿಂ, (9) ಶೃಂಗಾರೀ (ಯಿಂ),  
 (10) ಕವಿನಿಮಿಂತಘಾಯಂತಮಂ | (ಪಾ) ಕವಿನಿಮಿಂತಮಂ ನಿಜದಿಂ ಇಲಜವಿಲೋ,

ತಿಖರಣೇವೈತ್ತಂ—

ವನೆಂ ಧಾತ್ರೀ ಚಕ್ರೀ— १ ಸುರಪಪವನೆಂ ತೀತಕರನೆ |

ಬ್ಲ್ಯಾಬಂ ಭೂತೀತ್ತಂ— ನೆಲಸಿ ನಿಲೆ ವೈಶ್ವಾಂತ ಯವರಣೋಳಾ ||

ಮನಸಂಗೈಂಡಾಯೈಂಬಲ್ಲಿ ನೆಲಸಿರೆ ಕರ್ಕಾರಮೃತರಸಂ |

ಜನಾನಂದಂ ಭಂದಂ ತಿಖರಣೆ ಮದೇಂಧೀಂದ್ರಗಮನೇ || 4 ||

||೧೧೬||

ಹರಣೈತ್ತಂ ಕ್ವಾತ್ತಂ—

ಕುಲಿಶರವಾತೋ— ವೀರ ವೈಶ್ವಾನ ರಾನಿಲರಂತ್ಯದೊಳಾ |

ನೆಲಸೆ ಹರಿಯಂ— ಕಾಮು ಪ್ರಧಾಂಸಿರುಂ ಯತಿ ಷಟ್ಕದೊಳಾ ||

ನಿಲೆ ಬಗದು ಕೆಂಳಾ— ವೈತ್ತಂ ವೈತ್ತಸ್ಯನದ್ವಯರಾಜಿತೇ |

ಲಲಿತ ಹರಣೇ— ನೇತ್ರೀ ಕರ್ಕಾರಮೃತಂ ಹರಿಣೈಪ್ರಲುತಂ || 5 ||\*

||೧೧೭||

XVIII ಧೃತಿ ಯೆಂಬ ಭಂದಮೊಳೆ ಪದಿಸೆಂಬತ್ತರಂ ಸಾದಮಾಗಿ ಪುಟ್ಟುವ  
ತ್ವಾತ್, ಗಳಳಿ ವೈತ್ತಂಗಳೊಳಗೆ—

ಮಲ್ಲಿಕಾಮಾಲಾವೈತ್ತಂ—

ಜ್ವಾಲಿ ವಾಯು ದಿನೇಶಯು— ಗ್ರೂ ಶತಾಂಕ ಪಾವಕರೆಂಬಿವರೂ |

ತೀರೀಲೀಯಂ ಬರೆ ವಿಶ್ರಮಂ— ನಸುಸೆಂಬ್ರಿಯೊಳಾ ನಿಲೆ ಭಾಮಿನಿಃ ||

ನೀಲಲೀಂಲಸಹಸ್ರ ಕುಂ— ತಕೆ ಸಂದುದಿಂತಿದು ७ ಮಲ್ಲಿಕಾ |

ಮಾಲೆ ಯೆಂಬಿದು ನಿಶ್ಚಯಂ ಕವಿರಾಜ ಹಂಸನಿನಿಮಿತಂ || 1 ||

||೧೧೮||

- (1) ಅದಕ, ತೀತರ, (2) ವಿಶ್ರಾಂತಮನ, (3) ಡಾಹೆಂಬೀಯೆಯೊಳಿಸರೆ (ಪಾ) ಡಿಂತಾಹೆಂ  
ಡೆಯೆಯೊಳರೆ, (4) ಪ್ರಧಾಂಸನುಂ ಭೂಷಣಿ, (5) ದುಕೈತ್ತಂ ವೈತ್ತ (ಪಾ) ತೀತಕ್ಕಂ ವೈತ್ತಂ,  
(6) ಲೀಲೆಯಂ ದಕಸಂಜೀಯೊಳಾ ನಿಲೆ ವಿಶ್ರಮಂ ನೆಸೆ ರಂಜಿಕುಂ | ಲೋಲನ್ನೀಲ ಸರೋಜ(ಫುಲಸು)  
ಕುಂಡಲ ಜಾಲ ತೋಳಿತ ಮಲ್ಲಿಕಾ | ಮಾಲೆಯೆಂಬಿದನ್ನೋದಿದುಂ ಕವಿರಾಜ ಹಂಸ ವಿನಿಮಾತಂ ||  
(7) ಮಲ್ಲಿಕಾ ಲೋಲನ್ನೀಲ, (8) ದುವಿಶ್ರುತಂ (ಪಾ) ದಸಂಕಿದಂ ಕವಿರಾಜ ರಾಜವಿನಿಮಾತಂ.

\*ಒಂದು ಪ್ರತಿಯಲ್ಲಿ ವೈತ್ತಸ್ಯೈಂದರ ಲಕ್ಷಣಲಕ್ಷ್ಯಗಳ ಅಕ್ಷಯಾರ್ಥಾ ಈ ಪದ್ಧತಿನಿಂದ—

ಸುರಣಿಲಯಂ ದಿನೇಶ ಶಿಂಘಾನು ಯುಗಾಂತ್ರಲಗಂ |

ಬರೆ ಯತಿ ಹಾದದಂತ್ಯದೊಳಿರಲ್ಲ ಮುಕುಟಾಖ್ಯಮಿದಾ ||

ಗಿರಿ ಶರ ವಿಶ್ರಮಂ ನೆಲಸಲಪ್ರದು ಕೋಳಿಕಲಕಂ |

ವಿರಚಿಕವಾಯ್ಯಿದುಂ ಕುಡಿಕೆಗಂಗಳ ಯಾಬ್ಲು ಮುತ್ತಿಂ ||

ತೆ ಪದ್ಯದಲ್ಲಿ ಹೇಳಿರುವ ವೈತ್ತದ ಹೆಸರು ಮಹಿಂಕವೆಂದು, ಇದು ಕನಕಾಂಜಿ ನೀ ವೈತ್ತ  
ಲಕ್ಷ್ಯಾಂಶೇ ಆಗಿದೆ, ಮತ್ತು ಗಿರಿಕರಸಲ್ಲಿ ಯಿತ ಬಂದರೆ ಕೋಳಿಕಲನೆಂದು ವೈತ್ತದ ಹೆಸರಾಗುವುದೆಂದೂ  
ಉತ್ತರಾಧಿಕಾರಿ ಹೇಳಿದೆ. ಕೆಲಕ ಪ್ರತಿಗಳಲ್ಲಿ ಈ ಭಂದಮೊಳೆಯನ್ನಿಂದ— 1 ಯವನ ಸಭಲಗಂ—  
ತಿಖರಣ (ವಿಶ್ರಮಂ ಅಹಂಬಲ್ಲಿ), .2. ನನನ ನನಗಾಗಿ— ನನಜಡಳಂ, 3. ನಜಭಜಲಗಾಗಿ—  
ಕನಕಾಂಜಿ ನೀರಿಯಂ ಎಂದು ಇದೆ

ಅನಂದಕಂದರ್ಪಜಾತನ್ತ್ವಂ—

ಭೂಮಿ ಪ್ರೇಮಾಂಕಂ – ದಿವಿಜೀಸಿಲಯಂ ಮುಸ್ತೇ ತೋಯತ್ರಯಂಗಳ್ |

ತಾಮೇತ್ತಂ ಶಿಬಂದೋಂ – ದಿರೆ ವಿರತಿ ಕಾಮಾಸ್ತುದೋಳ್ ನಿಂದೋಡಕ್ಕುಂ ||

ಪ್ರೇಮಾರೋಗ್ಯಂ ಕೇಳ್ – ನಿಗಿದುಣಿತಾನಂದ ಕಂದರ್ಪಜಾತಂ |

ನಾಮುಂ ಪ್ರೋರ್ದೂಪುಂ – ಕುಸುಮಿತಲತಾವಲ್ಲಿ ಪಂಕೇಜನೇತ್ತೀ ||೩|| \* ||೨೮||

ಅರವಿಂದವ್ಯತ್ತಂ—

ಸುರಪುರಯುಗ ಪವನೆ – ದ್ವಿತಯಾಕಾಶಾಂಬುಗಣಂಗಳ್ |

ನೆರದಿರೆ ರುತಿ ನಿಧಿಯೋಳ್ – ಸಲೆ ಕೆಳೆಳಾನಂದದಿನೆಂದುಂ ||

ನಿರತಶಯನೋಳದ ನೋ – ದೆಲೆ ನೀಳಾಭ್ರೇತ್ವಣಿ ನೀನೀ |

ಸುರುಚಿರನೇನಿಪದೆ ದಲ್ಲಾ ಪೆಸರಿಂದಂ ತಾನರವಿಂದಂ ||೪|| † ||೨೯||

XIX ಅತಿಧೃತಿ ಯಂಬ ಭಂದೊಳ್ಳಾ ಪತ್ತೈಂಬತ್ತುಕ್ಕುರಂ ವಾದಮಾಗ ಪುಟ್ಟುವ ಇ, ಉ, ಇ, ಉ ವ್ಯತ್ತಂಗಳೋಳಗೆ—

ಕರಳವ್ಯತ್ತಂ—

ಸುರಪ ತಿಂತಕರಾಗ್ನಿ – ಮಾರುತ ಭಾಸುಯುಗ್ಗುಗಣಂಗಳಿಂ |

\*ತರದೊಳೆಹೈವೈ ಹಿಮಾಂಕು – ತೇಬುರಣಿದ್ರ್ಯಾ ವಿಶ್ವಮಣಂ ದಿಶಾ ||

೧೦ ಕರಿಯೆಳಾಗಿರೆ ಸಂದುದಿಂಡಿದ್ದಾ ನಾಗವಮುವಿನಿಮುಂತಂ |

ತರಳಲೋಚನೆ ನಾಮು – ದಿಂ ತರಳಂ ಕವೀಂಪ್ರಜನಸ್ತುತಂ ||೧|| ||೨೯||

(1) ಪುರಮುಂ, (2) ಕೆಲ್ಲಿಂದರೆ, (3) ಸಂದು ನಿಲ್ಲುಂ, (4) ಜತಂವಂದ (ಪಾ) ಚಕ್ಕಂದಕಂದರ್ಪ, (5) ಲಾಮಾರೆ (ಪಾ) ಲಾಮೇಶ್ವರಂಕಂಂಡ (ಪಾ) (6) ನಿಳತ್ತನಂದ, (7) ನಿಲ್ಲಾಭ್ರಂಬಿ(ಕ) ಕೆನೆನುಂ, (8) ತರದೊ...ಸಮಸಂದಿಫಲ್ಯರು ಮಂದಂ | ದಿರದಿದ ನುಸೆದು ಬುಧೋತ್ತ ಮರೆಂಬಾಗಳುನೋದು | ತೀರೆ ಸರಸಿಸಿಭನಯಾನೇ ಪೆಸರಿಂದಂ ತಾನರವಿಂದಂ || (ಪಾ) (9) ನಾಗೆ, (10) ಗಿರಳೋಳ್ ನಲೆ ನಾಗವಮು ಕವೀಂದ್ರ ನಿಮಿತ್ತಮಿಂತದಂ.

\* ಟಿ|| ಈ ಪದ್ದದಲ್ಲಿ ವ್ಯತ್ತದ ಹೆರು ಪಾರಿಗಳಿರುತ್ತವು, ವಿಜಾರ ಮಾಡಿದೆರೆ – ಕೆಸರು ಇವಕ್ಕುಂತ ಬೇರೆಯೆಂದು ತಿಂದುಬರುವುದು, ಕೆನೆಯ ಪಾರದಲ್ಲಿನ ಕುಸುಮಿತಲತಾವಲ್ಲಿ ಎಂಬ ಪದಕ್ಕೆ ಅನ್ಯರುವಿಲ್ಲ, ಇದು ಸಂಕೇತಿಧೈಯಾದ ಹೆಂಗಸಿಗೆ ಅನ್ಯರುವುದಿಲ್ಲ, ಹಾಗೆ ಅನ್ಯರುವಲ್ಲ ‘ಕುಸುಮಿತಲತಾನೆಲ್ಲಿತ್ತಂ ಕಂಜನೇತ್ತೀ’ ಎಂದು ತಿಂದಿರುತ್ತೀರು, ಇದಕ್ಕುಂತ ‘ಕುಸುಮಿತಲತಾನೆಲ್ಲಿತ್ತಂ ಕಂಜನೇತ್ತೀ’ ಎಂದು ತಿಂದಿರುತ್ತೀರು ‘ಕುಸುಮಿತಲತಾನೆಲ್ಲಿತ್ತಂ ಹೇಳಿ ಕಂದಕಂದರ್ಪಜಾತಂ’ ಎಂಬ ಪದಕ್ಕೆ ಕಂದಕಂದರ್ಪ ಪರನೆಂಬ ಬಿರುದು ಕ್ಕು ನಾಗವಮುಂದಂ ಆದೆದು ಎಂದು ಹೇಳುವುದು ಸಮಂಜಸವಾಗಿದೆ.

† ಕೆಲವು ಶ್ರುತಿಗಳಲ್ಲಿ ಈ ಪಾಠವಿದೆ – ಸಸಜನಭಸಂ ಹೆಂಸಕಂ, ಮತನ ನ ಯಿಯಿಯಂ – ಕಂದರ್ಪಜಾತಂ (ವಿರತಿ ಕಾಮಾಸ್ತುದೋಳ್).

ಮೇಘವಿಸ್ವಾಜಿರವ್ಯತ್ಯಂ—

ವನಕಾವು ನಾಕೇಂದ್ರ್ಯಂ ಹುತಪಹಸಮಿಂ— ವಹಿಯುಗ್ಗೆಂ ವಿರೂಪಾ |

१ಕ್ಷೇನೆಂಬೀ ಸಂದೋಹಂ ನೇಲಿಸಿ ನಿಲಿ ಮಾ— ತ್ರಂಡರೋಳಾ ವಿಶ್ರಮಂಗಳಾ ||

ಮನಂಗೊಂಡಿದಾರ್ಗಳಾ ಚಕ್ಷಿತದರಿಣೀ— ನೇತ್ರಿ ಲೋಕಪ್ರಸಿದ್ಧಂ |

२ಜನಿಖ್ಯಾತಂ ನೂತ್ತಂ ಬುಧ್ಯಜನಹಿಂ ಮೇಘವಿಸ್ವಾಜಿರಾಖ್ಯಂ ||२|| ||೧೩||

ಕಾರ್ಮಾಲವಿಕ್ರೀಡಿರವ್ಯತ್ಯಂ—

ಉರ್ವಿಮಾರುತ ಭಾಸ್ಯರಾನಿಲವಿಯ— ದ್ವಂದ್ವಂ ಪದಾಂತಂಗಳೋಳಾ |

ಶರ್ವಂ ವಿಶ್ರಮಣಂ ದಿನೇತರ್ಥಿಯೋಳಾ— ನಿಲಖ್ಯಂ ಮನಂಗೊಳ್ಳುನಂ ||

\*ನಿವಾದಂ ಭುವನತ್ರಯಂಗಳೋಳಿ— ವ್ಯತ್ಯಂ ಪ್ರಸಿದ್ಧಂ ಕರಂ |

ಚಾರ್ವಂಭೋರುಹ ಪತ್ರನೇತ್ರೀ ४ವೇಸರಿಂ ಕಾರ್ಮಾಲವಿಕ್ರೀಡಿತಂ ||३|| ||೧೪||

ಖಚರಪ್ಲಂ ವ್ಯತ್ಯಂ—

ವಾತವಿಶ್ರಮಂರುಪ್ರವನಂ ಪ್ರೈಮಾಕರ್ಯಾಗಂ ಶ್ರಿ— ಪುರಾಂತಕೋ |

ವೇಕಮಾಗಿರೆ ವಿಶ್ರೀರ್ಮಂ ತಾಂ ಪಕ್ಷದೊಳ್ಳಿಂದಿರೆ ನಾಮದಿಂ ||

ಶಾತಕುಂಭಫೋಽಪಮವೃತ್ತೋಽಕ್ತಂಗವಯೋಽಧರಯುಗ್ಗೇ ಧಾ |

ಶ್ರೀತಳಕ್ಕೀಸೆದತ್ತಿದುಂ ಲೋಕಾನಸ್ತ ಕರಂ ಖಚರಪ್ಲಂ ತಂ ||४||\* ||೧೫||

XX ಕೃತಿ ಯೆಂಬ ಭಂದ ದೊಳಿ ಪ್ಲವ್ಯತ್ತ ಕೃತಂ ಸಾದಮಾಗಿ ಪುಟ್ಟಿವ ಗಂಭೀರ, ಕಾಳಿ, ವ್ಯತ್ಯಂಗಳೋಳಿ—

ಮತ್ತೇಭವಿಕ್ರೀಡಿರವ್ಯತ್ಯಂ—

ಶ್ವಸನೇಂದು ७ಜ್ಞಲನಂ ದಿವಂ ಧರ್ಥಿ ಜಲಂ— ದೃತಾರಿ ಕಾಮಾಂತರೆ |

४ಪ್ರಸರೋಽದ್ವಧ್ಯಂ ಥಿದಿಂ ಶ್ರಯೋಽದರ್ಶಯತಿ— ಪ್ರಸ್ತಾರಮಾಗಿದೋಽದೀ ||

ವಸುಧಾಚಕ್ರ ದೋಽಳ್ಳಲ್ಲಂ ಸಂದುದು ಕರಂ— ಮತ್ತೇಭವಿಕ್ರೀಡಿತಂ |

ವೇಸರಾಯ್ತಂತಿದು१०ನಾಗವಮಂ ಕವಿಯಂ ವಾತೋಲೋಲ ನೀಲಾ११ಳಕೇ ||१||೧೬||

(1) ಕ್ಷನಂ ತಂಸಂತಂ ತಾಂ ನೇಲಿ, (2) ಜಿನಿಖಾತಂ ನಾಮುಂ(ಪಾ) ಜಿನಿಖಾತಂ ಕೇಳಿ ಸೀಂ ಬುಧಸಮುತ್ತಿಗಂ (ಪಾ), (3) ನಿವಾರಜಂ (ಪಾ) ನಿವಂದಂ (ಪಾ), (4) ನಿಲಸಖ್ಯಾಮೂರ್ಳ, (5) ಮಣಂಗಳಾ ಪಷ್ಟಾ, (6) ಧರರಾಜಿಕೀ ಭೂತಲಕ್ಕೀ ಸದಿದಿಂದುಂ (ಪಾ) ತಲಕ್ಕೀ ಸವಂತಿದುಂ (ಪಾ) ಧಾತ್ರೀ ತಳಕ್ಕೀದೆವಂದು, (7) ಜ್ಞಲನಾಮರಾವನಿ (ಪಾ) ಜ್ಞಲನಾಕಮಾವನಿ (ಪಾ) ಜಲಸಾವಣಿ ಜಿಂದಂ (ಪಾ), (8) ಪ್ರಸರೋಽದ್ವಧ್ಯಂ ಮಾಯಂ (ಪಾ), (9) ಲಯ್ಯಂ, (10) ಸಂಗಳಾಹಿವರಣಂ, (11) ಉಕ್ಕೀ,

\* ಯಮನಸರರಗಂ ಮೇಘವಿಸ್ವಾಜಿರಂ, ರಸಸತ್ತಜಜಗಂ ಖಚರಪ್ಲಂ ವಿಶ್ರಮಣಂ ಪಷ್ಟಾ ಹೋಳಾ.

**ಅನವದ್ವಾತ್ತಂ—**

ಅನಿಮಿಸೇಂದ್ರಪುರಂ ಶಶಿಯುಗ್ಂ— ಇಭೂತೆಳ ವಾಯುಯುಗಂಗಳಿಂ |

ವನಜ ಶಲೋಽಚನ ನೀತನಮೆಂತಂ— ನಿಲ್ಲಿರೆ ರುಪ್ತರ ಸಂಖ್ಯೆಯೋಳಾ ||

ಓವಿನಮಿತಂ ಯತಿ ನಿಂದಿರೆ ಪತ್ತಂ ವೃತ್ತವಯೋಽಧರ ರಾಜಿತೇ |

ಕನಕಕುಂಡಲ ಮಂಡಿತಗಂಡೇ— ಕ್ಷಿಣಿದೇಳೇದನವದ್ವಮಂ ||2||      ||೧೫||

**ಉತ್ಕಾಲಮಾಲಾವೃತ್ತಂ—**

ಶೀತಕರಾನಲೀಂದ್ರಪುರ ಚಂದ್ರ— ಶಶಾಂಕ ಹುತ್ತಾರ್ಥಿನರ್ಾ ಲಗೋಽ |

ಪೇತಮೊಡಂಬಹುತ್ಪುನಿರಿ ರುಪ್ತ— ರ ಸಂಖ್ಯೆಯೋಳಾಗಿ ವಿಶ್ರಮಂ ||

ಸಾತಿಯೋಽಕ್ತಿ<sup>೨೨</sup>ಯಾಂದಿದು ವಿರಾಜಿ— ಸುಗಂ ಕವಿರಾಜಹಂಶನಿಂ |

ಭೂತಕಳದೊಳಾ ಸೇಗಟ್ಟಿವಡಿದುತ್ತಿ— ಲಮಾಲೆ ವಿಲೋಲಲೋಽಚನೇ ||3||      ||೧೬||

**ಸಗರಂಜಿತವೃತ್ತಂ—**

ರಾಜಜಕುಂಪ್ಯಾಯಾಂಮೆಂಬಗಳಂಗಳೆ ಪಾವಕಾನಿಲಿರತ್ತಲ್ ಮಂ |

ತೈನ್ಯಾಽಜೀಂದ್ರೋಽತು ಹರಿಂಶ್ವರೀಂದಿರೆ ವಿಶ್ರಮಂ ದಿನಸಾಧ್ಯಾಽನೋಳಾ ||

ರಾಜಿಸುತ್ತಂ ನಿಲೆ ನಾಕಿಗೀಽಂದುರು— ರೂಪಿವೈತ್ತಿರೆ ಸಂದುದಿಂ |

ತೀಜಗದೊಳಾ ೧೩ಸಗರಂಜಿತಮೆಂಬುದು— ರಂಜತಾಧರ ಪಲ್ಲನೇ ||4||\*      ||೧೭||

**XXI ಸ್ತುತಿಯಂಬ ಭಂದದೊಳಿತ್ತುತ್ತೊಂದಕ್ಕರಂ ವಾದಮಾಗಿ ಪುಟ್ಟವ  
೩೦,೨೨,೧೫ ವೃತ್ತಂಗಳೊಳಗೆ—**

**ಚಂಪಕಮಾಲಾವೃತ್ತಂ—**

ತ್ವದರವಿಂದಮ ಭಾಸ್ಯ ರ ಗಣತ್ತಿತ— ಯಾಗ್ರದೇಹಕ್ಕಿ ಚೆಲ್ಪುವೆ |

ತ್ವದಯಿಸಿನಂ ತ್ಯಾಂದಿಕ್ಷಾಽಂದ್ರೀಽದ್ವಾಕ್ಷಾಂದಿರೆ— ವಿಶ್ರಮಂ ನಿರಂತರಾ ||

ಭೃದಯು ೧೫ಪರಂಪರಂ ನಿಸಗತೋಽವು— ಹೀರುಹ ಪಲ್ಲವೋಳಿಸ |

ತ್ವದಯುಗ್ರೋಽಂಜಿತ್ವೋಽದು ಗಡ ಚಂಪಕಮಾಲೆಯೀಂನೋಲ್ಲಾ ಲೀಲೆಯಾಂ ||1||      ||೧೮||

- (1) ಘಾರಿಣಿವಾತ, (2) ನಾಭಂ ನಿಂತನು ಮೈತ್ತಂ ಬಂದಿರ, ರಂಧ್ರ, (ಪಾ) ರುಪ್ತಸು (ಪಾ)  
ರುಪ್ತಪದ, (3) ವಿಂಹಿತಂ ಯತಿ ನಿಲ್ಲಿರೆ, (4) ವೃತ್ತೋಽತ್ಪುಂಗಸಹಯೋಽ(ಪಾ) ವೃತ್ತಂ ವೃತ್ತಪಯೋಽ(ಪಾ),  
(5) ನಿಸಂಾಽಂದಿದನವದ್ವನೆಂ (ಪಾ) ಹೆಚ್ಚಿದು ನೋಡನವದ್ವಮಂ (ಪಾ) ನಿಸಂಾಽಂದಿದರ  
ವಿಂದಮಂ (ಪಾ) ಈ ಪಾರದಿನ್ನಿ ಅರವಿಂದವೆಂದು ವೃತ್ತದ ಹೆಸರು, (6) ತನಂ ಲ, (7) ಯಾಂತಿದ್ಯ,  
(8) ಮೋಽಹಿತ್ಯಾತ್ಮರ (ಪಾ) ಮೋಽಹಿಯಿಂದಿರೆ ಬಂದಿರ ಪಾವಕಾನಿಲರತ್ತ ಮು | ತ್ವಾಜಿಯೋಳಾ ಹರಿ  
ಶ್ವರಪೋಂದಿರೆ || (9) ರಧಿ, (10) ಯಾಂತಿದಿಹಂಶ್ವರಂಗಿರ (ಪಾ), (11) ರೋಳ್ರ (12) ನಂತಿದ್ಯ  
ಮೋಽಹಿತ್ಯಾತ್ಮರ ಸಂದುದಿ | ತೀಜಗದೊಳಾ (ಪಾ), (13) ವನಮಂಜಿರ (ಪಾ) ಈ ಸಾತದಲ್ಲಿ ವೃತ್ತದ  
ಹೆಸರು ವನಮಂಜಿರಿಂದ— ವನವಲ್ಲರ (ಪಾ) ನಾಗರಂಜಿತಂ (ಪಾ) ಸಗರಂಜಿಲಂಬುದ (ಪಾ),  
(14) ಹೋಳಿಗಿರೆ, (15) ಕರಂಕರಂ, (16) ನಿಷ್ಠೆಲೀಂದು, (17) ಸೈತಿ (ಪಾ) ನಡ್ಡ್ರ (ಪಾ).

\* ಸಭಾಭಂಸಗಂ - ಅನವದ್ವಂ, (ವಿಶ್ರಮಂ ರುಪ್ತಸಂಖ್ಯೆಯೋಳಾ), ರಸರಸರಸರಂ -  
(ಸಾಗರಂಜಿತ್ವ ವಿಶ್ರಮಂ ದಿನಸಾಧೋಳಾ).

## కరంగన్తక్తం—

పానకం 1 శ్రీ దివసావకం — దివిజపావకం 2 దివిజపావకం |  
 తీవి బందు పదదావమే — యొళ్లమదావగం సేలసి కినిందోడం ||  
 దేవదేవ కృత వివాహిథా — నదోళలావినూత యాతి రంధ్రమోళా |  
 భావిసుక్తు పిరి భావిసిం — తిదనే పీవరస్తనే 4 కరంగముం ||2||      ||గణి||

## శ్రుతిరావ్యక్తం—

భూమిజ్యాలీందు దేవా—ధిప 5 సురగణముం—ముంతె తోయిత్తైయంగళా |  
 తామేత్తం బందు చేలప్పు—గిరి 6 యాతి తురగానీశదోళా రంజిసికుం ||  
 శ్రుమే కామాభిరామే ఘనసుచయుగళే మల్లికాబారు పుష్టిఏ |  
 ద్వా ము ప్రోద్దా ము కేతాస్త్రుతి బగి పేసరిం స్రగ్గురానామువ్వత్తేం ||5||      ||గణి||

## ఉత్తరకివ్వక్తం—

సురదివిజ సురజలనిశాయం — 7 జలోఽదాయం వ్యుఎను భూపత్రయం |  
 సేరిదుబరి రవియోళి విరాముం — 8 రసోఽద్ద్రా ముం 9 కేళా కవిప్రేముం ||  
 విరచిసిదుదిదు 10 జనితాధుం — కృతస్వాధుం నామమన్మధుం |  
 గురుజఫ్ఫసే లలితగతి 11 యెందుం — జనానందం నాశిగం పేట్లిం ||4||\* ||గణి||

XXII అక్కతి యెంబ భందదోళప్పత్తిరండ్సైరం పాదమాగి పుట్టిన వుండులు —  
 గాళిలు 12 వ్వక్తంగళోళగలే—

## మాసశ్రుతిరావ్యక్తం—

మందుచాకాకప్పయేంద్రాసిలముతవహింయు — గ్వాంగ జారాతియక్షా |  
 బరి పక్క సాథ నడేంలా 18 నిల్చిరి విరతి మంతో — స్రగ్గురా నామువ్వత్తేం ||  
 గురువ్వుత్తోద్దులుగ వశ్శోరుజు భరవిలస — న్నధ్యరేఖావిలాస |  
 స్ఫురిత 14 ప్రోద్దా ము కాంబే ఖచితముణితిం—బస్త లాభోగి 15 భారీ ||1||      ||గణి||

(1) త్రిదత, (2) సురజ, (3) లిత్తిసం, (4) కురంగముం, (5) పురగణది, (6) యుతి మరగానీశదోళా నల్లినం వి | తారుముం భండక్కలంకారమిదేనే జనతానందముం మాంగుం శ్రు | గ్వాము ప్రోద్దము కేతాస్త్రుతి (పా) చేయునికరస్తూనమోళా సిల్పినం వి | తారుముం (పా) ప్రోద్దు | ద్వాముం స్రగ్గుము కేతాస్త్రుతి (పా), (7) జలువాయం, (8) సేరియసలి (9) సక్కని, ప్రోద్దుం (పా) రంప్రోద్దుముం కెని, (10) విరచిసిదుము జనకే కుతాధుం (పా) (11) యిందం జనానందం | కేళ్లప్పుడ్నెందం (పా) .... .నాశి పేఱ్లుం, (12) యమగ్వాంగ జన్మిరముంకం (పా) జన్మాంకశక్షా (పా), (13) సంధిశ్రదు యితి (పా) కాల్పిరి బంక (పా) సంధిసుపుదేతి (పా), (14) ప్రోద్దాసి, (15) భాగీఁ.

\*ననెయయ కముం లలితగతి (విరామం రపియోళా) ఎంబ పాతను కెలవు పుతిగళద్దిని.

ಭದ್ರಕಶ್ವತ್ತಂ—

ಆದಿಯೋಳಿಂದು ವಹ್ನಿ<sup>1</sup> ದಿವಿಜಪ್ರವಾಣಗತಿ— ಯಿಂದೆ ಮೂಲಿಡೆಗಳೊಳ್ಳಿ |

ಸಾದದೆ ಮುಂದೆ ಚಂದ್ರಧರನಿಂಬುವೆತ್ತು ನಿಲೆ— ಪಕ್ಷದೊಳ್ಳಾ ವಿರತಿ ಬಂ ||

ಉದಾದವಂದೋಳಿಂಬೀಯಿಂ ನೆಲಿಸಿ ಬಂದದೊಷ್ಟೆ ಕವಿ— ರಾಜಹಂಸಮತದಿಂ |

ಮೇಳಿದಿನಿಯೊಳ್ಳಾ ಕರಂ ಹರೆದು ಸಂದ ಭದ್ರಕಶಮಿ— ದಾಯ್ಯು ಪಂಚಮವಿ೦||೩||||ಒಂ||

ವನಮಂಜರೀವಶತ್ತಂ—

ತೀಕರೆ ಪ್ರಕರಂ— ಗಳೈವೇಂಬಿದೆಯೋಳಿಯೊ— ಶಯ್ಯ ಲನುಕ್ರಮದಿಂ |

ಭೂತಗಣಾಧಿಪನುಂ— ಪದೇದಾ ಕಡೆಯೋಳ್ಳಾ ಕನಿಲೆ— ವಿಶ್ರಮವೊಷ್ಟೆ ಹೆಯ ||

ವ್ಯಾತ ಗಜವ್ಯಾಜದೊಳ್ಳಾ— ಬರಿ ಸಂದುದು ನಾಕಿಗ— ನಿಂದಿದುವಿಾ ಸರಕ್ಕೋ |

ವಿಂತಳದೊಳ್ಳಾ ವನಮಂ—ಇಜರಿಯೆಂಬುದು ನಾಮದೊ—ಕೋದಿದ ನಬ್ಜ ಮುಖೀ||೪||

||ಒಂ||

ಜೂತಕುಜವ್ಯತ್ತಂ—

ಅನಿಲಂ ಭೂತಕ್ಕಂ ಪಾವಕೆಂ ಶ್ರಸನೆಂ ಶೀ—ತಕರಾಗ್ನಿಯುಗ್ಂಗಳಿಂ ಮುಂ |

ದೆ ನಿಲಿಂ ಭೂತೀತಂ ದೇವನ ಕಡೆಯೋಳ್ಳಾ—ವಿಶ್ರಮಣೋದಯುಂ ಹದ್ದಿನೀ ಮಿ ||

ತ್ರುನೋಕೋಪ್ಪುತ್ತಿದ್ರಂ ದಾಗಳುಂ ಪರೆದಿಭೂತಲ ಮಧ್ಯದೊಳ್ಳಾ ನಾಕಿಯಿಂದಂ |

ಜನತಾಸಂದಂ ಶ್ರೀಕಾಮಿನೀ ಪ್ರತಿಮೇ—ಜೂತಕುಜಾಹ್ಯಯುಂ ವೃತ್ತಮಕ್ಕೂಂ||೫||\*

||ಒಂ||

- (1) ದಿವಿಜಂ ಶ್ರಾನು ವಿಬುಧಾಗ್ನಿ ಯಿಂದ್ರನಾಳಯಂ (ಪಾ), (2) ಯೋಳಂ, (3) ದಾಢರೆ ಲಿತೆಯಿಂ ನೆಲಸಿನಿಂದೊಳಕ್ಕೆ ಕವಿರಾಜಹಂಸನ ಮುತಂ (ಪಾ) ದೊಡಿದ ಲಿತೆಯಿಂ (ಪಾ), (4) ವೇಂಬಿಕಾಳಿಯೆ ಬಂಸೋಡನು, (5) ನಲೆ ವಿಶ್ರಮಣಂ ತುರಗಂ (ಪಾ) ನಿಲ ವಿಶ್ರಮಣಂಹಿರಿದು ದೊಳ್ಳುತ್ತಿತ್ತಾ ಯುಗಮೊಳ್ಳಾ ಸತಿ ನಾಕಿಗ ಸಿಂದಮಿದೇ (ಪಾ), (6) ಜರಿ ನಾಮದೊ ಕೆಂಬುದಳಿದ ನೊದಬ್ಜ ಮುಖೀ (ಪಾ) ಜರಿಯೆಂಬುದು ನಾಮದೂ ಇಂದಿಂಬ್ಜ ಮುಖೀ (ಪಾ),

\* ಭಭಭಭಭಭಭಗಂ ವನಮಂಜರಂ (ವಿಶ್ರಮಣ ಹಯವ್ಯಾತದೊಳಂ (ಪಾ) ಗಜವ್ಯಾತದೊಳಂ) ಸಮರಸ ಭರರಗಂ ಜೂತಕುಜಂ (ವಿಶ್ರಮಂ ಪದ್ಧಿನೀವಿಶ್ರಮನೊಳ್ಳಾ) (ಎಂಬೆ ಪಾತಗಳು ಕಿಲಂತು ಶ್ರವಣಾರ್ಥಿನೆ.)

XXIII విక్రైతి యెంబ భండదోళపుత్రువుఱక్కేరం పూదమాగి పుట్టిన లక్ష, లక్ష, లక్ష ప్రతింగళోళగి—

హంసగతిప్రత్యుత్తం—

దివిజిష్టంబుజమి—క్రగణప్రకరం లగముం కైముదిం పదదోళా |

విరంజి బందు 2విరా— జిసె విక్రమణం ఇవసుంఘైగళోళా నయుదిం ||

దిపిచళతం 4రసవ్రు— త్రియన్నాళైనేయుత్తరే కేళా శశహంసగతి |

భువనదీలలు 5తేఱదిం— దమే సందుచు నాశిగనింతిదు హంసగతి ||1||గణతా||

మత్తాక్రీధావ్యక్తం—

మయ్యున్నం భువిమిద్దంద్వుకాతం— సురపుర రిగణగతికియునిరే బటా |

క్షీన్సుత్తం ప్యైకుంరేలా నుర్లా— వసువిరచికమయ యుత లలికసదోల్ ||

క్షీన్సుం వ్యైత్తం భీన్నాబుఛ్యే— 7కెవిరమవుతదినిదత్తికయునుతమిం |

తేణైన్నియాయ్యాత్తా మత్తాక్రీధా-ప్యైయ మిదనఱువుదు సరసిజవదనే ||2||గణతా||

సౌందరప్రత్యుత్తం—

9త్రిదక జంద్రగణక్రైయమాగలే— ధాత్రీమార్త. త యుగ్మలగంగళుం |

పుదిదు నిందిరి విక్రమణం దిన్— నాథ స్ఫున్మోళాగే బీడంగునే ||

తొర్తదవ తేవకపుష్టవిల్మాసదె 10జీల్ప్రీం నాశిగనిందే జగంగళోళా |

విదితమాగిగే సౌందర మాదుచు భిన్నాంభోఽజదల్మాయకలోఽభనే ||3||\*

||గణతా||

(1) పురాంబుజ (పా) పదాంబు, (2) విచారిసె, (3) జేరసంఖై, (4) రసభాష్టి, (5) తంపు తమే, (6) గణమేసిరె గతకతియు। న్నెక్కలు ప్యైకుంతే తాన్రావరచరణిశిథిలుకి లలికసదోల్ (పా) గణముషు గతియుకి బటాచాలా బెన్నుం జెక్కు సుమేరం సమాం విరాచిక, విలయక (పా) ముసిదిరి గతకతియుం | దిన్నిక్కలు ప్యైకుంరేలాను చంయేళ వ్యాలియకతకి (పా) తెక్కగణయానేలే బటా | క్షీన్సుత్తం వక్కుం ప్యైము సమము, (పా) గణతకియునిరే బటా | క్షీన్సుత్తం జెక్కుదరం తమాం (ఆ పారచెల్లి లక్ష్మీసు లక్ష్మియుక్కాగిల్ల) (7) గురుజన మశ ఏదతకయికరి ముం | తెన్నిందాయ్యా, మత్తాక్రీధాప్యైయ .. రుహ (పా) (8) న్నీందాయ్యా ప్యైత్తం క్రీధాప్యైయం (ఆ పాతచెల్లి క్రీధయేందు ప్యైత్తద రుహసు), (9) త్రిదకప్యైత్త కెక్కుయా ..... లగంగ్రామచెందిరె, (10) జీల్ప్రీం... నాశిగణం జగంగుల్ కరం విదితమాగి సౌందరమాదు.

\* సభభభముసలగం సౌందరం (విక్రమం దినసాథ స్ఫున్మోళా.)

యైనే వ్యైత్తద “భుతకుజుప్తుత్తం” పూతాంకరిగలు—

(7) భుతశక్ర వాశం భ్రూససం ..... నేగుఱ్ఱు భుతేకం దేరనేశియోళా (ఆ పాతచెల్లి భండగున్న లక్ష్మియు కుమాదు) దసది భూతశక్ర (పా), (8) దావగం పరద, (9) శ్రుమత, (10) సామున్నత్తం.

XXIV ಸಂಕೃತ ಯೆಂಬ ಭಂದೋಳಿಪ್ರತ್ಯನಾಲ್ಕುಕ್ಕರಂ ವಾದವಾಗ  
ಪುಟ್ಟುವ ಇಂಡಿಯನ್ ಪ್ರತ್ಯೇಂದ್ರಿಯಗೆ—

ಲಲಿತವ್ಯತ್ತಂ ಗಾಂಡಿ ಕಾರ್ತಿಕಾಸು ತೀ

ಸುರಪುರಯುಗಳಂ— ಬರಿ ಶತಿದಿವಿಜರ್— ಖರಕರಸುರಯುಗತೋಽಯಂ |

ವಿರಚಿನೇ ಕಜೆಯೋಳಾ— ಬೆರಸಿರಿ ಪದವಿ— ಸ್ತುರಹೋಳಿ ಗಣನಿವಹಕಂಗಳಾ ||

ಗಿರಯೋಳಿ ಯಂತಿಗಳಾ— ದೋರೆಕೊಳಿ ಲಲಿತಾ— ಕ್ಷೇರ ಪದರಚನೆಗಳಿಂದಂ |

ಪರೆದು ಲಲಿತಂ— ಧರೆಗಿದು ಪೆಸರಾ— ಗಡೆ ಸರಸಿತಾಹಂಕಾರ್ಯೈ ||1||      ||೧೪||

ತನ್ನವ್ಯತ್ತಂ (ಸುಂದರವ್ಯತ್ತಂ ?)—

ಇಂದು ನಭಂಗಳಾ— ಸುರಪುರಪವನೇಂ— ದುಷ್ಯಯವಾಗಿರೆ ಕುಲಿತಿಜಲಂಗಳಾ |

ಇಮುಂದಿರೆ ಚಾಣಾ— ದ್ವಿಗಳೊಳಿ ಯಕಿಗಳಾ— ಕನಿಂದಿರೆ ನೀನಿದನತಿಶಯಾದಿಂದಂ ||

\*ಸುಂದರ ವ್ಯತ್ತಂ— ಧೃತಪದಲಲಿತಂ— ಸಂದುದು ನಾಕಿಗನನುಮತದಿಂ ಪ್ರಾ |

ಇಂದು ನಿಭಾಸ್ಯೈ— ಧರೆಗಿದು ರಪರೆದ— ತೈಲಿಯು ಮುಕ್ಕವಕರಮನೆ ತನ್ನೈ ||2||  
||೧೫||

ಪಂಕಜವ್ಯತ್ತಂ—

ಅಮರ ಗಣಾರ್ಥ ತೀತ— ಕರ ಭಾನುಗಣತ್ಯಿತಯಾಂಕ್ಷವಾವಕಂ ಪವನೆಂ |

ಸಮುದಿತವಿಶ್ರಮಂ ಸೇ— ಲಸಿ ದಿಕ್ಕುರಯೋಳಾ ಕರಮೋಹ್ನೇ ರಾಗದಿಂದವನೇ ||

ಸಮದೋಳಿ ನಾಗವನುರ್— ನ ಮಂತ ಹರೆದಕ್ಕು ಸಮಸ್ತಧಾತ್ರಿಗೆಲ್ಲವಿದುಂ |

ಕ್ರಮದೋಳಗಾದು ದಿಂತಿದನೆ ಹೇಳ್ತು ಸೆಕ್ಕುವಿವಯರ್ ಕೇಳ ಪಂಕಜಮಂ ||3||  
||೧೬||

(1) ನಯದಿಂ ಜರಸರೆ, (2) ಬಂದಿರೆ, (3) ಎಸ್ಕಾರ್ಯತ್, (4) ಸುಂದರಿ ವ್ಯತ್ತಂ ಧ್ಯಾತವದ... .. ಬಂದು ಸಿಂಗಳನುಮತದಿಂ (ಸುಂದರ ವ್ಯತ್ತಂ ಪೆಂಡೂ ಹೆಸರುಂಟು), (5) ಹೆಸರಾಯ್ದಿಲ್ಲಿಯು ಮುದ್ದುವಕರಮನೆ ತನ್ನುಂ (ಸಂಕ್ಷ್ಯಾತದಲ್ಲಿ ಈ ವ್ಯತ್ತಕ್ಕೆ “ತನ್ನೈ” ಎಂದು ಹೆಸರಿಸುವುದಾಂದ ಮೇಲಿಂ ಹಾಕಿದೇ ಸಾಧುವಾದುದು), (6) ದನೆ ಹೇಳ್ತುನು..... ಸೆಕ್ಕುವಿವಯರ್ ಪಂಕಜಮಂ (ಆ) ಸೆಕ್ಕುವಿವಯರ್ ಕೇಳಾ.

ಅರ್ಥಮರೀಳಿಸುತ್ತು—

ಅವರ ಗಣಾಕರ್ತ್ವ 1ಚಂ— ದ್ವಾರಾರೋಳಿಯೆ ನಾಲ್ಕು ಔನ್ನತ ಲೇ ದಿನೇಶಪಾವಕರ್ |  
ಸಮುದಿತವುಂತದೊಳ್ಳಾ— ನಿಲೆ ಶೈಲದೊಳ್ಳಾಗಿರೆ ವಿಶ್ವಾಸಣ 2ಮೊಸ್ತಿ ಕೇಳಿ ನೀಂ ||  
ಭೂಮಿಸದೆ ನಾಗವ— ಮರ್ಮಮತಂ ಮುದಿದಿಂ ಪರದೆತ್ತಿದು ಸಮನ್ತ ಧಾತ್ರಿಗೇ |  
ಕ್ರಮವಣಿದೋದು ನೀ— ನಿದ ನಕ್ರಮರೀಳಿಂಯು, ನಂಬಿರುಹಸತ್ಯ

ನೀ||4||\* ||ಒಳಳ||

XXV ಅಭಿಕೃತ ಯೆಂಬ ಭಂದದೊಳ್ಳಾ ಇಷ್ಟತ್ಯಾಕ್ಷರಂ ಸಾದಮಾಗಿ  
ವುಟ್ಟಿವ ಇ,ಇಂ,ಇಂ,ಇಂ ಪ್ರತ್ಯಂಗಳೊಳಗೆ—

ಕ್ರೌಂಚಪದವುತ್ತು—

ಶೀತಕರೋಽವಿದೀರ್ಣ— ತಾತಿಕರ್ತಾಂಕರ್— ಯುಗಮಿತ ಸುರಪುರ-ನಿವಹದ ಕಡೆಯೊಳ್ಳಾ |  
ಭೂತಗಳೇತ್ತಂ— ಭೂತಕರಾತ್— ಗಜದೊಳ್ಳಿ ಯತಿಗಳ— ಮುಗ್ದಿರೆ ಹೆಸರಿಂ ||  
ನೀತಿಯುತ್ತೇ ಕೇಳಾ— ಸಾತಿಶಯೋಳ್ಳಿ— ಕ್ರಮದೊಳ್ಳಿ ಸೇಗಟ್ಟಿದಿ— ದತ್ತಕರುರಜನೋಣ  
ಪೇತಮ್ಮೇಷೋ— ರ್ಯೇ ರತ್ನಳಕಂ ಕ್ರೌಂಚಪದ ಮಿದತಿಕರುಪದ ರಜನೇಗಳಿಂ ||1||  
||ಒಳಳ||

ವಿದ್ವಾಂಶಸರಸಿಜಪದವುತ್ತು—

ಆದಿತಿಜವುರ ಉಮದಕರಿಗಳ— ನಿವಹದೊಳ್ಳಿಸಿದೊಡನಿರೆ ಕಡೆಯೊಳ್ಳಾ |  
ಮುದನನನುರಿಸಿದ ಹರನಿರೆ— ದಿನಕರರೆಡಿಯೊಳ್ಳಿ ಯತಿ ಇನಿರಂ ||  
ಪದರಭಸ್ಯೋಳ್ಳಿಕ್ಷ ಪ್ರದಿದಿರೆ— ನಿಗಿದು ಸಲೆ ಸಲಲಿತಲುಲಿತಂ |  
ಏವಿದ್ವಾಂಶ ಸರಸಿಜವನವೆನೆನ— ಲೇಸಿದುದು ವಿದ್ವಾಂಶ ವನಜಮುಖೀ ||2||  
||ಒಳಳ||

(1) ಜಂಪ್ರಮರೋಳಿ ನಾಲ್ಕು ವಿನೂತ ದಿನೇಶ (ಪಾ) ಶೀತಕರರೋಳಿಯೆ ನಿಲ್ಲಿರೆ ನಾಲು  
ದಿನೇಶ ಪಾವಕರ್, ಸಮನೆ ಗಣಾತಿಕಮಂತ್ಯನೆಷಿಸ್ತಿರೆ ನಾಲ್ಕುಶಾಳಿಳಂ ಸಂತತಂದಿವಿಶ್ರಮಂ |  
ಕ್ರಮದೊಳ್ಳಿ ನಾಗವಮರ್ಕವಿನಿಮಿರ್ವಾಸ್ತಿಯೊಳ್ಳಾ ಪರದತ್ತ ನೀಳಿದಂ | ..... ದೋಧಿಕೇಳಾ  
ಕ್ಷಾದಿ ಶೋಧಿತಾಧಿಕ್ಷಾಂತಿಪ್ರಮಾಣಿಸ್ತ ಮರೀಳಜನ್ಮತ್ವಮಂ | (ಕಿ ಪಾರದ್ವಾ ಮರೀಳವೆಂದು ಪ್ರತ್ಯದ  
ಹಸಯ), (2) ವೆಳ್ಳಿ ನಿಲ್ಲುಮು | ಶ್ರವ್ಯಾಮೋಳಿ ನಾಗವಮನ ಮತಂ ಮುದಿದಿಂ ಪರದೆತ್ತಿದು  
ಸಮನ್ತ ಧಾತ್ರಿಗೇ | ಕ್ರಮ, (3) ತರಾಂಕಂ ಗತಿಮಿತ (ಪಾ) ತರಾಂಕಂ ಯುಗ್ಮಾರೆ, (4) ಭೂತಳ  
ಧಾರಾ ಗಜ (ಪಾ) (ಕಿ ಪಾರದ್ವಾ ಯುತಿ ಎಂಟಿಕ್ಕೂರ್ಗಳಲ್ಲಿ ಮಾತ್ರ) ಪ್ರಧಾಯೋಳಿಕುಂ ಜಗ.....  
ಕ್ರಮದೊಳ್ಳಿ ನೆಗಟ್ಟಿದು ದಕ್ಷಿಣಿಕಮನೋ (ಪಾ) ಭೂತಕರಾತ್ ಗಜ. ... ಕ್ರಮದೊಳ್ಳಿ ಮಗುಳಿದ  
ಸತಕರುರಜನೋ (ಪಾ), (5) ತಕ್ಕೆಲ್ಲಂ ಕ್ರೌಂಚಪದವಿದತಿಕರುಪದರಜನೆಗಳಿಂದಂ (ಪಾ),  
(6) ಹರಕರಿಗಳ (ಪಾ), (7) ನಿಯತಂ (ಪಾ), (8) ಗಳಿಂ ಪ್ರದಿದಿರೆ ಹೇಣೆಹ್ಯಾಡೆ ನಿಗಿದು ಸಲೆ  
ಲಲಿತಂ, (9) ಸದಮಾಲವನಜದ ವನಮನಲಸೆದುದು (ಪಾ) ವಿದ್ವಿತ ಸರಸಿಜಮನೆ ನೆಗಟ್ಟಿದು  
ಸರ್ಲಿ (ಪಾ).

\* ಸಜ ಭಜ ಜಜ ರಸಂ ಪಂಕಜಂ (ವಿರಾಮುಂ ದಿಕ್ಕುರಯೊಳ್ಳಾ), ಸಜಭಭ ಭಜಜರಂ ಆರ್  
ಮರೀಳ (ವಿಶ್ರಮಂ ಶೈಲದೊಳ್ಳಾ) ಎಂದು ಲಕ್ಷ್ಯಂ ಸಂಗ್ರಹವಿದೆ.

† ಈ ವ್ಯಾತ್ (ಲಕ್ಷ್ಯ)ದಲ್ಲಿ ಯಿತ್ಸ್ವಾನಗಳಲ್ಲಿ ಪ್ರಾಸಾಕ್ಷರಗಳಿರುವುದೊಂದು ವಿಶೇಷ ಸಂಗ್ರಹ,  
ಈ ಒಗ್ಗಿಯ ಯುತಿಪ್ರಾಸ್ತಾ ತಲುಗಿನಸ್ಥಿ ‘ಪಡಿ’ಯೆಂದೂ, ಕಮಿಳಿನಲ್ಲಿ ಮೋನೆಯೆಂದೂ ವ್ಯಾವಹಾರಿಕ,

ಹಂಸಪದವ್ಯತ್ಯಾ—

ದಿವಿಜಪುರ 1ಯುಗಯು - ಗದೆ ನೀಲಲವಿಲಂ - ಶೈಕ್ಷಕರಶ್ರೀತಯೆಂ ಕಡೆಯೋಳಾ |

ಭಂದೆಹೊಂಬಂಧಿ ಕಂಗಿರ - ಗಣಹೋಳಿಗಂ - ತಪ್ಪಿಸೆಗೆಂ ಪದವಿಶ್ರಮಣಂ ||

ಭುವನದೊಳಿತಕಯು - ತರವಿದು ಹೃದಯಾ - ನಂಡಕರಂ ಶ್ರುತಿಸೌಖ್ಯಕರಂ |

ಕಿವಿಜನ್ಹತಕರ - ಮಿದನುಲ್ಲಾ ಕೆಳದೀ - ಕೆಂಸನೆನಿವೆಕ ಹಂಸಪದಂ ||3||\* ||೧೬||

**XXVI ಉತ್ಸುತ್ತಿ ಯೆಂಬ ಭಂದದೊಳಿಪ್ಪತ್ತಾಹತ್ಯರಂ ಪಾದ ಮಾಗ ಪುಟ್ಟುವ ಟ್ಟಬ್ಬಿಗಂ ಪ್ರತ್ಯಂ ಹೋಳಿಗರ—**

ಆದಿಕ್ಷಾತ್ಯ ಯುಗಾಂಕಾಶಾಗ್ರಂ ಪುರಮಿ - ತ ಸುರಪುರಸಹಿತಂ ಕ್ಷಾಶಾನು ಮರುಳಿಗಂ|

ಪಾದಾಂತರಕ್ಷೇತ್ರ್ಯೇರಂ ತೊಪ್ಪಿದ್ರೇಂತಿರೆ ಹ - ರರೆಡೆ ಯತಿ ನಿರ್ಯವಂ ವಿನೂತವಿ ಭೂತಿಯಿಂ ||

ದೋಽದೋಳಿಂದಂ ನಿಲ್ಲಂದೆತ್ತಂ ಹರೆದು - ದು ಧರೆಗತಿ ವಿದಿತಂ ಕವೀಂದ್ರಸಹಾಯನಿಂ |

ದೋಽದಾ ಚೆಲ್ಪಂದೆತ್ತಿ ಪ್ರತ್ಯಂ ಸ್ತುನಭಃ - ರವಿನಮಿತೆ ಹೆಸರಿಂ ಭೂಜಂಗ

ವಿಜ್ಞಂಭಿತಂ ||1|| ||೧೬||

(1) ಗೆಯೆಂಪರದ್ವಾಲಂ (ಪಾ) (ಆ ಪಾರಪ್ತ ಜ್ಯೇಂಸಂಪ್ರದಾಯಾನುಗುಣವಾದುದು, ಗೆತ್ತಿ=ಇ, ಜ್ಯುಗಾತಿಗಳಿಂದ ಜ್ಯೇಸ ಸಂಪ್ರದಾಯ) ಮುಕ್ತ ಯುಗದ್ವಾಲಂ ಸಿನಂ (ಪಾ) ಯುಗ ಮನಂ ಪರದ್ವಾಲಂ (ಪಾ), (2) ಭವನಲ ಗಣಸಗಳೋಳಾ ಲಂದೆಸೆಗುಂ (ಪಾ) ಭವನೊಸದಿರ ಕಂಗಿರ ಧೈದೆಯೋಳಾ ನೀತ್ಯಸೆಗುಂ (ಪಾ) ಕಂಗಿರಾಜವಯೋಳಾ, (3) ಶ್ವತ್ತ, (4) ಹಂಸಗತಿ (ಪಾ) ಆ ಪಾಕ ಧೀತ್ಯ ಹಂಸಗತಿಯೆಂದು ಪ್ರತ್ಯಂ ಹೈದ್ರ ಹಸ್ತ. (5) ಕ್ಷಾತ್ರಂದೆತ್ತುಂ ಶ್ರೀ ಹರಿಷರರೂತಿಯಿತಿ (ಪಾ) ಕ್ಷಾತ್ರಂತೆತ್ತುಂ ಹರಿಷರ ಯತಿ (ಪಾ) ಪಾದಾಂತಕ್ಷಾತ್ರಂದೆತ್ತುಂ ಹರಿಷರರೂತಿಯಿತಿ ನಿಯಮಂ ವಿನೂತವಿಭೂತಿಯಿಂ. ಪಾದಾಂತಕ್ಷಾತ್ರಂತೆತ್ತುಂ ಪರೆ(ದೆ)ದುದು ಧರೆಗತಿ ಕರಿ(ವಿ)ತಂ ಕವೀಂದ್ರಸಹಾಯದಿಂ. ದೋಽದೋಳಿಂ ಪ್ರತ್ಯಂ ಪ್ರತ್ಯಂ ಪ್ರತ್ಯಂ ಸ್ತುನಭಃ ವಿಭೂತಿಯೋಳ.....ಕೇಳಾ ಶ್ರಿಯುಹದನವನಿತಿ (ಪಾ), (6) ವಿನೂತನ ಭೂತಿಯಿಂ ಪಾದಾಂತಕ್ಷಾತ್ರಂ ಕ್ಷಾತ್ರಂ ಪ್ರತ್ಯಂ ಹರಿಷಮದು ಧರೆ (ಪಾ), (7) ವಿಕರಂ, (8) ಹೆಲ್ಪಿಂ ಪ್ರತ್ಯಂ ಪ್ರತ್ಯಂ ಸ್ತುನಭರ (ಪಾ) ಹೆಲ್ಪಿಂ ಪ್ರತ್ಯಂ ಕೇಳಾ ಶ್ರಿಯಂಜನವನಿತಿ (ಪಾ).

\* ಸನನನ ಸನನನಗಂ ವಿದಾತವನರುತಂ (ಯತಿ ದಿನಕರರೆಯೋಳಾ).

మునిషుత్స్వత్తం—

ఫుఅనిమిష భాను ది — విజ పవనం బరే — సురపుర్ణపురగ — ఓ భానులగం |

ఘనకుచే నిస్సుయ — మనదనురాగది — తినిరె మునికెత్తియో — ఓ విక్రమణం ||

మనమోసిదొదిద — ననునయిదించెఱు — వినమికలలిత — పడొక్కిగళిం |

జనహితమితిదు — హునివుతె మేంబుదు — నినగౌపిడే కే — తదే నిరకం ||2||  
||గుల్మ||

పసలకావుత్తం—

ఆదితిజ స్తోపహమే — పుచగజదేయోళో — లోదవిరే నయదోళే — బంచా |

తుదిగళోళుదయిసే — సదమాళ గురుయుగ — పుదుకయకి ముదశోరి — యీంచం ||

విదితమిదవనిగే — టెపుదిదిరే రసదోళే — పెదిదశక్తిముద — దించం |

మృదుపదరశనేయో — లోదవిమోడిదనెఱు — పుదు వనలతే పేస — రంచం ||3||  
||గుల్మ||\*

- (1) దినగణ (పా), (2) యుగపూర, (3) వినతు మునిదశోళ కేళోళులవిం, (4) పురమిర,  
(5) యుకయుదు కారియించం (పా) యుకి కూపచియించం (పా) కారి కరియతయించం (పా),  
(6) పుదిదు రసదోళ పదమిదనకి (పా).

టెళుపు ప్రకాగళ్లు కు పద్మద పాదగళు కొండుముండాగి మనమిసే.....! దినగణ  
భాను... ...! ఘనకుతే ...! జనహితు || ఎందిద.

మత్తులుందు ప్రకియల్లు — ఇల్ల కు మృత్తువిచే — మునిషుత్స్వంబ మృత్తులక్షుణచే హిఁగే  
అశ్వమృత్తువాదంకివే—

మనమోసిదొదిదనుసయదిందవే లినమికలమిత పద్మముక్కిగళిం |

దే నగణ ఇకానుదివిజ పవనం బరే సురపుర గణపుర భానులగం |

ఘనకుతే (కేళిద మనదను)నురగది ననిపుమ నిదిమోళ నీఁమెలవిం |

జనహితమితిపు (మునిషుత్స్వమితి) దసనగోళిసుదను విదిఁనిరుం ||

\* కేలచ ప్రకాగళ్లు కు స్తుతిద్దుల్లు కు పద్మవిదే. ఇదు కేళిరాజక్కుత తచ్ఛుముశేదప్రశాద  
కూనేయల్లు ఇదే. ఇదు ఇవరిచ్చుర్లు యాచిచ్చిరండ రచకమాదువిందు నిధ్య  
రిసలు అధారవిల్లపాగిదే,

గెరుపేందాదియోళుల్లు లం గురు వేలదల్ ముఖాలాగే శాండులమా |

గురు నాటలక్కిగిలంకు స్తుగ్గరే లఘుధ్వంచ్చుం గురుధ్వంచ్చుమా ||

గిరి మత్తేఁభ లఘుధ్వయ్యత్తిగురువిందశ్చుం మహాస్తుగ్గరం |

ధరికాష్టే లఘునాల్లు జంపక విషణుం మాఁక శాండిఁం ||

కెం|| లుక్కం మోదలాగిరే 1ప్రో |  
 వ్యోమేక్కెదినుక్కుల్లితియనేయై సమవ్యత్తిమనాం ||  
 వ్యైక్కుతరమాగి మృదుమంధు |  
 రోఎక్కిగళిం తిళయే నేఱటి నంబుజవదనే ||      ||గణం||  
 \* యంగిఖుతు 4గజనాగాంబర !  
 మృగధర నగషట్టువేనిప వ్యైక్కుద లేక్కం ||  
 సొగయిసి తోఎస్కం 5గుణియిప్పో |  
 డగణితగుణాలయే నాగవమ్మన మంతదిం ||      ||ఱణం||

## గడ్డం

ఇదు సకలసురాసురేంద్ర మంణిపుకుటి ఘాటిత క్రీమయైరమేళ్లుర  
 చారు చరణారవింద మరంద మధుకరాయమాణ

విభుధుజనమనుసి పద్మానీరాజహంస

క్రీమయైక్కువిరాజహంస

విరచికమప్ప

భుందోఎంబుధియోళ్ల

సమవ్యత్తివివరణం

— ద్వితీయా ధీ శా రం —

(1) పూషోఎక్కుద (పా) పూషోఎక్కుము, (2) దిముక్కుతియోళయై (పా) మహిక్కుతయు  
 నేయై (3) ముమం || షక్కురమగయిం (పా), (4) వసుగజముం బర (పా) వసుగజముం  
 బర (పా), (5) గణయుప్రద గణతగుణ నిలయ (పా) సుర్ఖలయ (పా) గుణయుసుగగణ  
 కగుణ (పా).

\* ఈ పద్మదల్లి ఈ కౌనెయి (కౌనెయి) భుందుస్తన ఒప్పు వ్యక్తసంఖ్యేయన్న హేళదే—  
 యుగ (4) ముము (4) గజ (4) నాగ (4) అంబర (4) మృగధర (4) నగ (4) షట్టు (4) ఈ  
 సంఖ్యేయన్న విశేషమాగి బరయిలు ఉదాంల, ఉళు ఎందాగుప్రదు కలవరు ఈ సంఖ్యేయు  
 ఇక భుందుస్తన ఒప్పు వ్యక్తసంఖ్యేయందు ఖత్రంకిపడువయ.

‡ భగవద్గ్వాసీవ్యథ భ పాదారవింద ద్వ్యాంద్య మశరంద మత్త మధుకరాయమాణ  
 సుకిజన సంసూయమాన.....నాగవమ్మ విరచితమప్ప - ... సమవ్యత్తి లశ్చ ఇం  
 ప్రకరణం (పా),

ఇదు పరమేళ్లుర జారుజరణారవింద ద్వ్యాంద్య మశరందమత్త మధుకరాయమాణ  
 విభుధః .. రాజతయ్య..... సమవ్యత్తాధికారం సమవ్యత్తం,

ఇదు సమస్తసురాసురేంద్ర ముహింద్ర మంణిముకుటి ఘాటిత క్రీమధ్యగవగణ్యైర  
 మేళ్లుర పాదారవింద ద్వ్యాంద్య... .. నాగవమ్మ విరచితమప్ప భుందోఎంబురాశీయోళ  
 ద్వితీయం నేగణ్ణ సమవ్యత్తాధికారం ద్వితీయాత్మాశ్రమం

## ತ್ಯಾತೀ ಇಯಾ ಧಿ ಕಾ ರೆ ०

ಮಾಲಾವೈತ್ತಾರ್ಥಿಸನು ನಿಷಪಾದಿಸ್ತು ಸ್ತುಕರಣಂ

(೧. ಮಾಲಾವೈತ್ತಾ ಪ್ರಕರಣ)

\*ಶ್ರೀರಮಣಿಶಿಳಿಷ್ಟರ್ ನಿ |  
 ಸ್ತುತರಕನವಾರೇಂದ್ರಮಹಕುಟಿತಾಟಿಕಚರಣಂ ||  
 ಭೋರುಹನಶೀಷ ವಿತತ್ತಾತ್ |  
 ಗಾರಂ ದಯಿಗೆಯೈ ನಾಗವಮ್ರಂಗೊಳ್ಳಂ || ೧ ||  
 ಶಮೇದವದಿಭಗಮನೇ ಸಮವೈ |  
 ತ್ತುದ ತೆಱಂ ಹಮ್ಮನ್ನು ಮಣಿಸಿದೆಂ ಮಾಲಾವೈ |  
 ತ್ತುದ ಪಾಂಗನೆಯೈ ಕೇಳಿ |  
 ಸ್ನಾದಾತ್ತಮತಿ ವಿಬುಧೆಜನಮನೋರ್ಹಂಜನಮಂ || ೨ ||

ವ|| ಮಾಲಾವೈತ್ತಾರ್ಥಿಗಳೊಳಗೆ ಪುಟ್ಟಿವ—

ಅಲಿಕವೈತ್ತಂ—

ತಾನೆ ಶತಿಸೂಯ್ಯ— ಪವಮಾನಸುರ ಶೀತ— ಕರೆ ಭಾನು ಮರುದಿಂ— ದ್ರು ವಿಧು  
 ತೋರುದೆ ವಿರಾಮ |  
 ಸಾಫ್ ನಮೇನೆಗುಂ ಹದ— ವಿತಾನದೊಳನುಕ್ರೆ— ಮದೆ ನೀನಣಾವೈದೀ— ಲಲಿತ ವೃತ್ತೆ  
 ಮನಿದಂ ಚಂ ||  
 ದ್ವಾನನೆ ಘಣಸ್ತನ—ಭರಾನಕತನೂಲ—ತಿಕೆ ಸೀನಜಫಾನ—ದ್ವಯೆ ವಿಲಾಸವತಿ ಕಾವೈ |  
 ಶ್ರೀಸಿಲಯಃಮಂ ವಿಬು— ಧವಾನಿತ್ತೇಮನಸುಜ್ಞವ— ಲವಚೋನಿಚಿತಮಂ— ರಚಿತಮಂ  
 ಕವಿಗಳಂದಂ || ೧ || || ೨ ||

(1) ವಿಕ್ತಾರ, (2) ರಚಿತಾಕಾರಂ, ಗಾರಂ, (3) ಸದಮಲಮುಖಿಯಾಂ, (4) ಸಿಸಗೆ  
 ತಳಿಸಿದೆಂ, ಮುಷ್ಟು ತಳಿಸಿದೆಂ (ಪಾ), (5) ರಂಜಿತಮಂ, (6) ಘನಸ್ತನ ಭರೋನ್ನತಲತಾಲಲಿಕೆ (ಪಾ)  
 ಭರಾಲಸೆ ಉಲಾಂಲಿಕೆ (ಪಾ) ಘನಾತಿಕಯೆ ಸೀನಿಸ್ತುತಕಟ್ಟಾಳಿದರೆ ಗಾನರಸಚಿಹ್ನೆ ವಿಲಾಸವತಿ (ಪಾ),  
 (7) ಮನೋಜ್ಞಲ.

\* ಒಂದು ಪ್ರತಿಯಲ್ಲಿ ಈ ವೃತ್ತವಿಲ್ಲ ಇದಕ್ಕೆ ಪ್ರತಿಯಾಗಿ “ಅಮರಗಳಿಯುಗ್ಗಾದಿಂ” ಎಂಬ  
 ದಂಡಕದ ಲಕ್ಷಣವನ್ನು ಹೇಳುವ ಕಂದನಿದೆ.

१ ಕಂಪಮರಸತ್ತು—

ಸುರರ ಪಡೆ ನೇರಿದಿರಲು ಸ್ವಕಂಗಳೆನಿತ್ತಿಂತೆ— ತಿಂಗಳೆನಿತ್ತಿಂತೆ— ತಿಂಗಳೆನಿತ್ತಿಂತೆ—  
ಪುರಮಧನೆನಿರೆ ಬಟ್ಟಕೆ— ವಿರತಿಯಾಯಿ— ದಶಮದೊಳ್ಳಿ— ತರತರದಿನೆನ್ನಿಷ್ಟಿ— ನಿಲೆ ಸಂತಂ ||  
ಧರೆಯೋಳಿದು ನೇಗಟ್ಟು ಕವಿ— ವರಮಂತದೆ ಜನಸುತ್ತದೆ— ಪರಮಪದ ವೆಯ್ಯಿದುದನಂತ ||  
ಸರಸಿರುಹಡಳಿನಯನೆ— ಕರನೆನೇವ ಕುಸುಮರಸ— ನಿರತಿಕಯವೆಂಬುದು  
ನಿತಾಂತಂ || 2 || || ५ ||

(೩) ೭ಾರ್ಥ ಸಮವ್ಯತ್ತ ಪ್ರಕರಣಂ)

ಕೆಂ || ಈವ್ಯತ್ತಸ್ತನ ಯಾಗ ಕೇಳಿ |

ಪರತ್ತಾಣಂ ಥಂದೆದಿಂದ ಪ್ರೋಣಗಳ ವಾಲಾ ||

ವ್ಯತ್ತಮಣಿನಾಣಿಸಿದೆ ನಿನ್ನು |

ವ್ಯತ್ತಿಯಾವಂ ಹೇಣಿಸಿ ನಾರ್ಥಸಮ ವ್ಯತ್ತಮಾನಂ || ೩ ||

ವ|| ಅಧರ ಸಮವ್ಯತ್ತಂಗಳಿಳಿಗ ಘಟ್ಟಿ, ನ—

ಅಳ್ಳಿಕರಸತ್ತು—

ಶತತಮಣಿ ಭಾನು ಯಾಗಾಗ್ರಲಗಂ |

ಶೈತಕರ ಶ್ರಿತಯಾಗ್ರಹರಂ ||

ಮತಿಯಾತೆ ಬಂದೆಂಡಿದಜ್ಞಪುತಕಂ |

ಭೂತಲದೊಳ್ಳಿ ನೆಗೆಣ್ಣಾರ್ಥಸಮಂ || ೪ ||

ದಿವಿಜಕ್ಷಲಪತಾವ್ಯತ್ತಂ—

\*ಪಾವಕಾಮರಗಣಾನಲಂ ಲಗಂ |

ದಿವಿಜಜಂದ್ರ ಕುಮುದಾರ ಪಾವಕಂ ||

ಭಾವಿಸಿತ್ತುಮಿರೆ ಕೋಮುಂಶಾಗಿ ಕೇಳಾ |

ದಿವಿಜಕ್ಷಲಪತೆಯಾಯ್ತು ನಾಮುದಿಂ ||

|| ೫ ||

(1) ಮಾಲಾವ್ಯತ್ತಂ (ಒಂದು ಶ್ರುತಿಯಲ್ಲಿ), (2) ನರವಿಯಿಳ, ರಿಗಿಂಳ, (3) ವಿಕರ, (4) ವಾದ, ನನೆ, (5) ನರಿಯ ಯಾತ, (6) ವಯ್ಯಾಗಿದನಂತಂ, (7) ಅಧರಸಮ ವ್ಯತ್ತಂಗಳ್ಳ, (8) ಸ್ವತ್ತ ಸುಬಾಯೆನೆ, (9) ವಿಗಂಣಿಸಿದೆನು ಶ್ರುತಿಯನ್ನಾವಿದಕೆನಾರ್ಥಸಮವ್ಯತ್ತಕಮಂ (ಪಾ), (10) ಲೋಕ ಸಂಭವಿಸ ಕ್ಷಿಲಕೆ (ಪಾ) (ಕೆ ಪಾತದಲ್ಲಿ ಕ್ಷಿಲತೆಯೆಂದು ವ್ಯತ್ತದಹೆಸರು) ಲಾಂಗಯೆ ದಿವಿಜ ಕ್ಷಿಲಕೆ (ಪಾ) ಲಾಂಗಿನೀಂ.

\* ಅಧರ ಸಮವ್ಯತ್ತದಲ್ಲಿ ಗಣಗಳು ಧನ್ಯಾಧನ್ಯಾವಾಪುದರಿಂದ ಪ್ರಸಾಕ್ಷರಿಗಳ ಹಿಂದಿಂಥ ಕ್ಷಿಸ್ತ ದೀರ್ಘಸ್ವರಗಳು ಧನ್ಯಾಧನ್ಯಾವಾಪುದರಿಂದ ಎಂದರೆ ತ್ರಿಸ್ತಾಕ್ಷರ ಪಾದಪ್ರಾಂಯೆ, ದೀರ್ಘಾರ್ಥಕ್ಷರ ಪಾದ ಸ್ವಾಂದೆ ಬರಬಹುದು, ಇದು ಪ್ರಾಸಾಲಕ್ಕುಂತೆ ವಿರುದ್ಧಪಾಗಿದೆ. ಇದು ಸಾಧುವೇ? ಅಂಥಿವೇ? ಎಂದು ಇಧರವಾಗಿ ವಾಕ್ಯಕರಣಾಲಂಕಾರ ಶಾಸ್ತ್ರಗಳಲ್ಲಿ ಹೇಳಿ.

రవిశ్రుభవ్యక్తం—

ఆమర సరోరుక ఏత్తు 1గణోఽధిసంబ్యే చంద్రహరం ||  
 నోమగణంగళి నాల్చైడెలోలో బరి పావకం మరుకం ||  
 క్రమదొళి 2ఖండనులోనే దొళిలంది పరచ్చయుం నియంతం ||  
 3నంపమిదకే రవిప్రభమాగలి వేత్తుమంజుముఖీ ||3||      || 3 ||

కం|| పాదవిపయాసామోళం |

భేదిస్తైడనుదేకవణి కేశాధికదిం ||  
 దాదధసనుం వేశరం |  
 దాచుదిదం బగెదు పేట్టుదంబుజవదనే ||4||      || 4 ||

(4. విషమవ్యక్త ప్రశ్నలు)

కం|| విపరీతగణాక్షరనూ |

గే పదంగళా నాల్చు ర్వపాదమోందదే నిల్చుం ||  
 చపలాష్టి విషమవ్యక్తము |  
 నుపదేతిసేనవఱ భేదమం క్రేచుదిదం      ||10||

ఖుద్దశ్వయక్తం—

7మరుదక్షవాయు లఫ్సు ముంది |  
 బరి సురమరుక్కిద్ది నేశనుం తకి ||  
 వారిజరిపు సురపాక్ష లగం |  
 మరుదక్షవాయు రవి 9గాంత ముడ్డతం ||1||\*      ||10||

(1) గడం తరసంబ్యోయ ముందే లగం (పా), (2) బంచనులోమ విలోమ జద ద్వ్యయదిం నియమం (పా), (3) నేముమిదక్ష రవి శ్రథియా (పా), (4) దొరి భేదం బంచదేకణిలనవణాదిగఢం || దుచందధసనుం పేసరాచుదిదం తియుపేట్టునంబుజ (పా) నమోళా భే... పేట్టుదంబుజవదనే (పా) దొరి భేదం బంచదేకవణి (పా), (5) పించు ముందుగళక్కుం (పా) మాగే పించేళక్కుం, (6) వృక్తి చేత్తుప్రా నిష్టురుణ (పా), (7) మరుదక్షవాయు లగముందే | బరి సురుమరుద్ది నేశనుం తకి || సురస్తుర ఘానులగం | ముయుదక్షవాయు రవిగాదుదుద్దతం || (పా) ... ..... | సురనుయద్ది నేశనుం తకి || వారిజరిపు సురపాక్షలగం | మరుదక్షవాయు రియిందముద్దతం || (8) దికేశ క్రమము (పా) దినేళగం | వారిజ... (9) యింతనుద్దతం (పా) యింతనుద్దతం (పా).

 అ వృక్తిక్క వృక్త రత్నా చరింద్రి “సాందర్భ” ఎందు తోలదే,

१ ಉದ್ಗತಾಭೇದವನ್ತು—

\*ಇದಲಂಖಿತೆಯುಪ್ತ ನಿಯಮಂಗ |  
ಇದಯಿನೆ ತ್ವತೀಯ ಶಿಷ್ಯದೊಳ್ಳಾ ||  
ಪಾದಪಾಶ ಸುರವಾಕ್ರಹರಂ |  
ಮದವದ್ದಜೀಂದ್ರಗತಿ ನಾಗವಮರ್ಚಿನಿಂ ||२||

॥೧೬॥

ಶ್ರವಣೇನ್ನತಿವ್ಯಕ್ತಂ—

ಕ್ಷಿಂದ್ರಗಣತ್ತಿತಯಂ ಕಡೆಯೊಳ್ಳಾ |  
ಚೆಂದ್ರಧರಂ ಬರೆ ಮಾಸಿಡೆಯೊಳ್ಳಾ ||  
ಚೆಂದ್ರಚತ್ವಣಿಪೂರಿ ಭಾವಿಸು |  
ಚೆಂದ್ರಮುಖೀ ತ್ರಿಪದೋನ್ನತಿಯಂ ||३||

॥೧೭॥

५(ಕಂದಮೊಳ್ಳಾ ಪದಜಕ್ತಕುರ್ಬಾಧ್ಯ ಲಾಜ್ಞಂ)

ಕರಿದಿನಪರಾಜ ರಾವಣ |  
ಕರಪರಸಂಶ್ಯಾಕ್ಷರಂ ಹೊದಲ್ಲಿಸೆಯೆ ಗಣಾಂ ||  
ತಿತರಂ ಸದಚತುರೂಧ್ಯಂ |  
ಹರಿಸ್ಯಂಟೆ ೭ಬಗಿದು ಕೇಳ್ಣಿದದಸಭ್ಯ ಮುಖೀ ||४||

॥೧೮॥

ಜದಜಕುರುಧ್ಯಂವ್ಯಕ್ತಂ (ಲಾಜ್ಞಂ)

ಅತಿಕಯ ವಾಕ್ಯಂಪನ್ನುಂ |  
ಶತಪತ್ತಿನ್ನೀಧವ ಮಹಾನ್ಯಯೋಽತ್ವನ್ನುಂ ||  
ಚತುರಕವಿಕುಲಲಲಾಮಂ ೪ಿಲಸೆದ್ದುಜ್ಣೋದಾಂ ಮಂ |  
ಚತುರಾನ್ನೀಂದ್ರಿ ವಂಂತಿಪ್ರತಿಮಂ ಶ್ರೀನಾಗವಮರ್ಚಿನ್ವತಿಮಂ ||१९||

(1) ವ್ಯತ್ಯಾಸಾಕರದಲ್ಲಿ ಸಜಸಲಾ ನಸಜಗಾ ನನಸಸಾ ಸಜಸಜ ಗಂ, ಎಂಬ ವ್ಯತ್ಯಾಸನ್ನುತೇಳಿ, (2) ಕಟ್ಟ, (3) ಪಾದದಲ್ಲಿಯಿ, ಪಾದದಲ್ಲಿಯಿ ಪಾದಪಾಶಕಾಶಾಕರಂಗಂ, (4) ಜಂಂಬುಗಳಂ ಬರೆ ಮುಂಂತೆಡೆಯೊಳ್ಳಾ, ಜಂದ್ರಧರಂ ಬರೆ ಕಾಕದೆಯೊಳ್ಳಾ(ಪಾ), (5) ಲಾಜ್ಞಾಕ್ಷರಣೆ(ಪಾ), (6) ಕರಮಭೂರು ಜಮರುಧ್ಯಂ (ಪಾ) ತರದಿಂಬದಜಕು (ಪಾ), (7) ಬರೆಮುಕ್ತಾಳ್ಣಿದಂಬುಜಪದನೇ (ಪಾ) ಕೇಳ್ಣಿದದಸಭ್ಯ ಮುಖೀ, (8) ಗುಹ್ಯೋವಯೋಽಧಾ ಮಂ, (9) ವಿಷು.

\* ಇದುವರೆಗೂ ಲಾಜ್ಞಾ ಪದ್ಯನೇ ಲಾಜ್ಞಾಪ್ರಾ ಅಗುವಂತೆ ರಚಿಸುತ್ತದೆ ಗ್ರಂಥಕೃತ್ಯ ಈ ವ್ಯತ್ಯಾಸಯನ್ನಿಲ್ಲಿ ಲಾಜ್ಞಾವನ್ನು ಕಂದದಲ್ಲಿ ಹೇಳಿ ಲಾಜ್ಞಾದಲ್ಲಿ ತನ್ನ ಪ್ರತಿಸ್ತಿಯನ್ನು ಸೇರಿಸಿವನ್ನೇ. (ಸಾಯಂತ್ರಿ ಈ ಪ್ರಕರಣವೇ ಇಲ್ಲಿಗೆ ಮುಗಿದಿರಬಹುದು.)

ಯ ಕೇಲವು ಪ್ರತಿಗಳಲ್ಲಿ— ಈ ಸ್ಥಾಂದಲ್ಲಿ ಅನುಷ್ಠಾ ತ್ವಾಲ್ಕಿಂಕರ ಲಾಜ್ಞಾ ಭೇದಗಳನ್ನು ಇಂತಹ ನ ಪದ್ಯಗಳು ಮಾತ್ರ ಇನೆ, ಮತ್ತು ಉದ್ಗತಾ ಭೇದವನ್ನು ತಿಳಿಸುವ “ಇದಂತ” ಎಂಬ ಶಾಸನವು ಇಲ್ಲ.

१ ವ || ಇಂತಸಮವ್ಯಾತ್ತಂಗಳನೇಕ ಪ್ರಕಾರಂಗಳಕ್ಕುಂ, ಅದಲ್ಲದೆನುವ್ಯಾಬ್ಜ್ಞಾತಿಯೋಳಿ  
ಪ್ರಭ್ಯುವ ಶ್ಲೋಕ ಲಕ್ಷಣವುಂ ಕಂಡದಿಂ ವೇಳಪ್ರೀತಿ—

[(೯. ಅನುಷ್ಠಾವಾತ್ತಿ ಪ್ರಕರಣಂ)

ಇತಯಾದ್ಯಾ ಉಂಟಿಯೇಂಬೆಡೆಯೋಳ |

ಮೆಯ್ಯಾಗೆ, ಇಲಫ್ಫಾ ಗುರು ಕರಾಬ್ಜಿ ಪದದೋಳ (ನಿಯತಂ) ||\*

ಮೆಯ್ಯಾಇಯಾಗೆ ಲಫ್ಫಾ ಲಕ್ಷಣ |

ಮೆಯ್ಯಾಗೆ ಪರಿಪೂರ್ಣವಾಸ್ತವಣಂ ಶ್ಲೋಕಂ ||1||

||೧೬||

೫ ಖಾದಾ || ಯೋಗಿಯೋಗ ಚಿದಾನಂದ - ನಾಗವಂಜ್ಞಾನೆ ಮಾಡಿದಂ |

೪ ರಾಗದಿಂ ವಿನಂತಂಗೀಗೆ - ನಾಗವರ್ಮ ಬರಂಗಳಂ ||೨||

||೧೭||

ಆಱನೆಯ ತಾಳದೋಳ ಲಫ್ಫಾ |

ಶ್ಲೋಯಾದೊಡಂ ಶ್ಲೋಕಲಕ್ಷಣಂ ಕಿಡದದುಮಂ ||

ಚೇಯೆ ಪುರಾತನ್ತ ಕವಿಗೋಳಾ |

ತಶ್ಲೋಯಾದರಂತೆರದ್ದಾ ಟೊಳಾಳಿಗೆಯುಂ ಗುರುವುಚಿತಂ ||೩||

||೧೮||

—ಇಂತು ಅನುಷ್ಠಾವಾತ್ತಿ ಪ್ರಕರಣಂ—

(1) ಈ ಗ್ರಂಥದಲ್ಲಿ ಸರ್ವತ್ರ ಪದ್ಯಗಳೇ ಇದ್ದರೂ ಒಂದೊಂದು ಕಡೆ ಅಪೂರ್ವವಾಗಿ ಗಡ್ಡಪ್ರೀತಂಜನಿಸಿ ಇದೆ. (2) ಈ ಸ್ಥಳದಲ್ಲಿ ಅನುಷ್ಠಾವಾತ್ತಿ ಪ್ರಕರಣ ಲಕ್ಷಣವನ್ನು ತಿಳಿಸುವ ಸಂಸ್ಕಾರ ಮತ್ತು ಕಂಡು ದದ ಈ ಶ್ಲೋಕಗಳು ಕೆಲವು ಪ್ರತಿಗಳಲ್ಲಿವೆ— 2-೪, 7-೨೬-೨೯.

ಸಂಜಮಂ ಲಫ್ಫಾ ಸರ್ವತ್ರ - ಸರ್ವಮಂ ದ್ವಿಜತುಧ್ವಾಯೋಽಿ ||

೨ ನ್ಹಿಕಷಷ್ಯೇ ಗುರು ವಿಜಾವೀಯಾತ್ತ - ದಶ್ಮತೇ ಶ್ಲೋಕಲಕ್ಷಣಂ || ೩

ಅಕ್ಷರಂ ನಾಲ್ಕಾಂದತ್ತ - ಲಕ್ಷ್ಯಂ ಯಗಣಮೋಽಜಮೋಳಾ || ೫

೩ ವಿಕ್ಷಯುಗ್ಂಡದೋಳ ಸರ್ವರ್ಮ - ನಕ್ಷ್ಯಂ ಶ್ಲೋಕೇಕ್ಷಯೋಳಾ ಸಿಜಂ ||

(3) ಲಫ್ಫಾಗುರು ಕರಾಬ್ಜಿ ಗುರುಸರ್ವತ್ರ ಕದೊಳಾ | ಎಯೋಽಂಗಾರ್ಥಿ ಲಕ್ಷಣ (ಪಾ) ಗುರುಲಫ್ಫಾ ಕರಾಬ್ಜಿ ಪದ (ಪಂಚಕ) ದೂಳಾ, (4) ರಾಗದಿಂ ವಿನಂತಾಂಗೀ ನಾಗವರ್ಮ ಮತಂಗಳಂ || (ಪಾ) (5) ಮುನಿಪಾರಾ, (6) ಶ್ಲೋಯಾದರಂತೆರದಾಳಿಗಳಗೆ ಬರೆ ಮಹಾಂಡಿಯೋಳಾ, (7) ಅಂಡಿಳಿಗೆಯುಂ ಗುರುವಧಿಕಂ, (8) ಪಷ್ಟೇಳ ಗುರು ವಿಜಾವೀಯಾತ್ತ (ಪಾ) ಪಷ್ಟೇತು ಗುರು ಜಾವೀ ಯಾತ್ತ (ಪಾ) ಪಷ್ಟೇಗುರು ವಿಜಾವೀ ಯಾತ್ತ ಪದ ಬೊಳ್ಳೇಕ್ಷಣ ಲಕ್ಷಣಂ (ಪ್ರಾರ್) (9) ನಾಬಿಕ ಶ್ಲೋಕ (ವಂದು ಹಿಂದು ಪ್ರತಿಯಲ್ಲಿದೆ) (10) ಬಿನಂತಂಗೀಗೆ |

\* ಅಯ್ಯಾ ಆಱು ಏಲು ಎಂಬ ಎಡಗಳಲ್ಲಿ (ಎಂಟಿಕ್ಕೂರ ಪಾದಗಳುಳ್ಳ ಭಂದಸ್ಸಿನಬಾದಗಳಲ್ಲಿ) ಶ್ರಮವಾಗಿ ಲಫ್ಫಾ (ಅಯ್ಯಾನೆಯುಕ್ಕೂರ ಲಫ್ಫಾ) ಗುರು (ಆಱನೆಯುಕ್ಕೂರ ಗುರು) ಏಳಾಲ್ಲಿ (ಕರಾಬ್ಜಿ ಕಂಬದಿಗಳ) ಎರಡು ನಾಲ್ಕು ನೆಯ ನಾದಗಕಲ್ಲಿ ನಿಯತಂ ಲಫ್ಫಾ ಲಕ್ಷಣಂ ಎಯ್ಯಾಗೆ (ಮಂತ್ರೋಽಂಗಿ) ಎಂದು ಈ ಪದ್ಯದ ಅನ್ವಯಪ್ರಕಾರ ನಾದಗಕಲ್ಲಿ ಅನ್ವಯಪ್ರಕಾರ ಲಫ್ಫಾ ಲಕ್ಷಣಂ ಎಯ್ಯಾಗೆ, ಅದುದುಂಬಂದ — ಅಯ್ಯಾ ಅಂಬಿ ಯೆಡೆಯೋಳ | ಮೆಯ್ಯಾಗೆ ಲಫ್ಫಾ ಗುರು ಕರಾಬ್ಜಿ ಪದಸರ್ವತ್ರ ಕದೊಳಾ — ಎಂದು ಕಿಡಿಕೆಂಡರೆ ಅನ್ವಯಪ್ರಕಾರ ಗುರುಪ್ರಾದ್ಯಾ.

ಕ್ಷೇಣಾಕಶ್ಲೋಕಾ ಶ್ಲೋಗಿ ಯೋಂಗೀಗೆ ಜೀತೆಸೋಽಂ - ಸ್ವಾಗಮ್ ಜ್ಞಾನಾದಿಕಂ |  
ರಾಗದಿಂಬಿನೆಕಿಗೀಗೆ - ಸ್ವಾಗವರ್ಮ ಬರಂಗಳಂ ||

(೪ ವೈತಾಳೀಯ ಪ್ರಕರಣ)

ವ|| ವೈತಾಳೀಯ ಲಕ್ಷಣಮಂ ಹೇಷ್ಟೊ—

\*1ಆಯಂ ಮಾತ್ರಿಗಳಕ್ಕು ಮೌರಿಜೆಯೊಳ್ಳಾ |  
 ಕರಿಸಂಖ್ಯಾತದ ಮಾತ್ರಿ ಯಂಗ್ರುದೊಳ್ಳಾ ||  
 ಮರುದಿಷ್ಟಲಗಂ ತದಂತದೊಳ್ಳಾ |  
 ಬರ ವೈತಾಳಿ ವಿಲೋಲ ಲೋಜನೇ ||1||

||೮೯||

ಶ ಹೇಣಿದು ಹಹ್ನಿ ತೋಯಂತುಗ್ರಂ |  
 ಅಪಾದದ್ವಯಕೆಂತ ಬಂದೊಡಕ್ಕುಂ ||  
 ಚಾಪಳನೇತ್ತೀ ವಿರಾಜಿಸುತ್ತೊ |  
 ದೊಪಚ್ಚಂದಸಿಕೆಂ ಕವಿಶ್ವರೋತ್ತೊ ||2||†

||೯೦||

ವ|| ಇಂತೋ ಪಜ್ಞಂದಸಿಕೆಂ ಮೊದಲಾಗಿ ವೈತಾಳೀಯಂ, ಉದೀಜ್ಯವೈತ್ತಿಯು, ವ್ರಾಜ್ಯವೈತ್ತಿಯು, ಅಪರಾಂತಿಕೆಯು, ಏವೇಂದೂ ಮಾತ್ರಾಗಣ ವಿಕಲ್ಪದಿಂ ವೈತಾಳಿಗಳ ಚೇಣಿವೇಣಿ ಹೆಸರಾಡಿಗುಂ— ಆದಲ್ಲದೆಯು ಜಾತಿಗಾಧೀಗಳ ಲಕ್ಷಣಮಂ ಹೇಬ್ಬೊ—

ಜಾತಿಗಾಧೀ—

ಹದ (ಮುಂ) ಮೂಳಾಗಿಯುಂ ಶ್ಲೋ— ಕದ ಲಕ್ಷಣಮಾಗಿಯುಂ |

ವಿದಿತಂ ಜಾತಿಗಾಧೀಯೆಂ— ಬುದು ಸಂದಭಿಮಾನದಿಂ ||

ದಿದನೋದು ವಿಲೋಲ ವ | ಟ್ಟಿದ ಸನ್ನಿಖ್ಯಕುಂತಳೇ "3||

||೯೧||

(1) ಖರ(ಬಾ) ಕರ, (2) ಖ್ಯಾತಂ ಮಾತ್ರಿ ಯುಕ್ತ ನೋಳ (ಬಾ) ಖ್ಯಾತವ್ಯಮಾತ್ರಿ (ಬಾ)  
 (3) ಯಂಗ್ರುಮಾಂಬಾದ (ಬಾ), (4) ವೆಂದುಂ ಮಾತ್ರಾಗಣಾಧಿಕಂಗಳಿಂದಂತು ವೈತಾಳಿಕೆಗಳ ಚೇಣಿ ಪ್ರೇಣಲ್ಪಾಡಿಗುಂ (ಬಾ)

ಮೊದಲೊಳ್ಳಾ ಪದಿನಾಲ್ತಿರಡನೆ | ಯಂದಂತೊಳ್ಳಾ ಪದಿನಾಳುಪೂಜಾಳೊಳ್ಳಾ ಪದಿನಾಳ್ಳಾ ||

ಗ್ರದ ಪಾದದ ಪದಿನಾಳೊ | ತುದಯಿತುವಣುವಂತ್ತು ಮಾತ್ರಿ ವೈತಾಳಿಕೆಗಂ ||

(ಶ ಪದ್ವಾತ್ರ ಒಂದರಿಂ ಪ್ರತಿಗಳಲ್ಲಿ ಹೆಚ್ಚಾಗಿ)

ಶ್ರೀಕಾರಂ ಮೊದಲಾಗಿರಿ | ಲೋಕಕ್ಷಿತಯಾದೆಲ್ಲ ಕೇತಕವಾಡಿಗುಂ ಪದ್ವೊ ||

ಶ್ರೀಕಾರಮುದಿಲ್ಲದ ಹದ | ಲೋಕದೊಳ್ಳಂ ಸಳ್ಳಿದಂತ ಕವಿಪಾಠವರ್ಮಂ ||

(ಒಂದು ಪ್ರತಿಯಲ್ಲಿ ಈ ಸ್ಥಾಪನೆಯಾದೆ, ಇದು ಅಪ್ರಕಾರಣಾಗಿವೆ ಅಸ್ತಿತ್ವಂ ಸಾಗಿಯೂ ಇರಬಹುದು.)

ಇವನೂದಿನ್ನತ್ತ ಪ್ರಕರಣಂ]

## ತೃತೀಯಾಧಿಕಾರಂ

(\* ರಥಾಚಾ ಪ್ರಕರಣಂ)

ನ|| ರಗಳಿಯ ಲಕ್ಷ್ಮಣಮುಂ ಕೆಂಡಪದ್ಯದಿಂ ಹೇಯೈಂ—

ರಥಾಚಾ ಲಕ್ಷ್ಮಣ (ರಗಳಿಗಳ ಲಕ್ಷ್ಮಣ)—

ಗಣನಿಯನು ನಿಪಯಾರಸದೋ |

ಉತ್ತಿಪದದೊಳ್ಳ ಕೂಡಿ ಮಾತ್ರೆ ಸಮನಾಗಿ ಗುಣಾ ||

ಗ್ರಂತಿಯ ಮತದಿಂದ ತಾಳದ |

ಗಣನೇಗೊಂಬಟ್ಟುದದುವೆ ರಥಾಟ್ಲಾ ಬಂಧಂ||1||

||೨೭||

\*ಮುಂದಾನಿಲ ಲಲಶೋಹೈ (ವ) |

ಮೆಂದೇ ರಗಳಿಗಳ ಸಾಮನುಕ್ಕುಂ ಕ್ರಮದಿಂ ||

ದೊಂದರೆ ಪದಿನಾಜಾಪಾ |

ತ್ವಾಂದಕ್ಕಿಷ್ವಪ್ರಪ್ರಕ್ರಿನಾಲ್ಯ ಮಾತ್ರೆಗಳಳೇ ||2||

||೨೮||

—ಇಂತು ರಗಳಿಗಳ ಲಕ್ಷ್ಮಣ—

\*ಇಸ್ತುತ್ತ ಮಾತ್ರೆ ಲಲತೆಗೆ | ಬರ್ಷಾದು ಪದಿನಾಜಾ ಮಾತ್ರೆ ಮಂದಾನಿಲಕೆಂ |

ತಪದ್ರು ಪತ್ರಾದಕ್ಕು ಅಂ | ಯೆಸ್ತುತ್ತ ದಿರ್ಫತ್ತಾನಾಲ್ಯ ಮಾತ್ರೆಗಳಳೇ ||3||

ಈ ಪದ್ರುದ ಲಕ್ಷ್ಮಣವೇ ಮೇಗಳ (ಅಂತರು) ಪದ್ರುದಲ್ಲಿರುವುದೂಂದಲೂ, ಪ್ರಾಸಿನನ್ನಿ ದೋಷ ಪ್ರಮತ್ತು ದ್ವೈ ವಿರುದ್ಧಾಂದಲೂ, ಇದು ಅನ್ವಯಕ್ತ್ಯಾಕಾವಂದ ಜೋಳಬಹುದು.

ರಗಳಿಗಳ ಲಕ್ಷ್ಮಣಕ್ಕಾಗಿ ಅಧ್ಯಾತ್ಮಕವಿಗಳ ಕಾವ್ಯವಿಂದ ಸಂಗ್ರಹಿಸಿದು ಪರ್ಯಾಗಳೂ, ಅಂದಾ ಹರಣದ ಜ ಪದ್ರುಗಳೂ, ಈಸವಣ್ಣದ ಲಕ್ಷ್ಮಣವೂ ಆಟಿಕಿತಯ ಲಕ್ಷ್ಮಣ, ಲಯಗ್ರಹಿ ವ್ಯಕ್ತಿದ ಲಕ್ಷ್ಮಣದೇ, ಅಪ್ಸಪದಿ, ಪದ, ಪಲ್ಲಿವ ಈ ಲಕ್ಷ್ಮಣ ಪದ್ರುಗಳೂ ಎರಡು ಮೂರು ಪ್ರತಿಗಳಲ್ಲಿ ಇರುವುದು,

ತ ಈ ಸ್ಥಾಧಲ್ಲಿರುವ ಸೀಸವದ್ವಾರೆ ಕಲಗು ಭಾಜಿಯಲ್ಲಿ ಪ್ರಚರಣಾಗಿರುವುದರಂದಲೂ ಕನ್ನಡ ಭಾಷಾಗೀ ಸಾಧಾರಣವಲ್ಲಾವಾದುದಿಂದಲೂ ಬೆರೆಬೆಂದು ಗ್ರಂಥಿದಿಂದ ಆರಿಸಿಕೊಂಡುದು ಹೋರುವುದು. ಸೀಸವದ್ವಾರೆ ಪ್ರಾರ್ಥಿತ್ವ ಪ್ರಾರ್ಥಿತ್ವ ಅವು ಸೀಸವದ್ವಾರೆ ಲಕ್ಷ್ಮಣ—ಸ್ತರುಹುಣಿಗಳಿಂಗಾಳಾಂ | ಸರಿಸಿ ಸೀಪಿಗಳಿರೆಂದು ಸಂಧಿಸಿ ಬಂಧಂ ||

ಉರುಕ್ಕೆ ಸೀಸದಂತಹೆ | ಕಣಳಿಗಿಂತಹೆ ಸರಳ ತನ್ನಲ್ಲಿ ಕೊಳ್ಳುವ ವ ತಂದಿಂ ||

ಉದಾಹರಣ— ತಂಗಳಂ ತಳಿದಿತ್ತ ರಂಗಮಂಗಳ ಶರ್ತ — ಶುಂಗ ಸೂರ್ಯಾ ಸಭಾಶರ್ತ ತಪುಸನಾಶ ||

ಮಂಗಳಂ ಮನವಾಂತ ಮನಧೂರತ ಶರ್ವಾಶಾಶ — ಭಂಗಿಸ್ತ್ರಿಪಾಶ ಭೀತರಣ ||

ಸಂಗೀತ ರಸಲೀಳಾಲ ಸಾಹುತ್ಯದಾನಂದ — ಪ್ರೋಂಗುವಶರ್ತಗೆ ಪ್ರೋಂಗುವಶಮಲಕರಣ ||

ಕಂಗಳಂ ಮುಗಿಯದ ಕರಂಗಳಂ ದಿಗುವಿದರೆ — ಮಂಗದ ಪಡಿಪ ಕರಣ ||

ಇಲ್ಲಿ ಕೊಟ್ಟಿರುವ ಸೀಸವದ್ವಾದಲ್ಲಿ ಗಣಗಳಿಗೆ ಇಂದ್ರ, ಸೂರ್ಯ ಎಂಬಸಂಜ್ಞೆಯನ್ನು ಹೇಳಿದೆ ಕನ್ನಡಾಧಲ್ಲಿರುವ, ಬ್ರಹ್ಮ, ವಿಷ್ಣು, ಮಹಿಕ್ಷಾರ ಗಣಗಳನ್ನು ತೆಲುಗಿನಲ್ಲಿ ಇಂದ್ರ, ಸೂರ್ಯ, ಚಂದ್ರ ಗಣಗಳಂದು ವ್ಯಾಪಕವಾಸುವುದರಿಂದ ತೆಲುಗಿನ ವ್ಯಕ್ತನ್ನೇ ಕನ್ನಡ ಭಾಷಾಯಲ್ಲಿರುವ ಹೇಳಿದಂತಾಯ್ದು. ಅದುದಿಂದ ಇದು ಕನ್ನಡದ ಸಹಜವಾದ ವ್ಯಾಕಾವಲ್ಲಿ (ಇದು ಮುಂಬಾ ಅವಾಖೀನವ್ಯೂ ಆದುಹು).

ವ|| ಆಯಂದಂಡಕಂಗೀ ಓಂತಕ್ಕುಂ — \*ದಂಡಕ ಲಕ್ಷ್ಯಣಂ—  
ದಂಡಕದ ಲಕ್ಷ್ಯಣಂ—

+ಅಮರಗಳ ಯಾಗ್ನಿದಿಂ ಮುಂ|

ದಮದೇರಿಯಂ ಶಿಶಿಗಣಂ ಬರಲ್ ದಂಡಕ ದಾ ||

ಶ್ರಮುದಿತ ಲಕ್ಷ್ಯಣಮಹಕ್ಕುಂ |

ಕಮಲಪುಖೀ ತಿಳಿದುಕೊಳ್ಳುದೆನ್ನ ಯ ಮತದಿಂ ||1||      ||೫||

ಜಂಡವ್ಯಾಸ ಪ್ರಪಾತ ದಂಡಕ—

\*ಅಮರಯುಗದ ಮುಂದೆ ಬಂದಗ್ನಿಗಳ್, ಜಂಡವ್ಯಾಸ ಪ್ರಪಾತಕ್ಕೆ ಯೋಜಪ್ಪುದೆಂ  
ಟಪ್ಪುದ|

ತ್ವಮೈಸಿದೇರಿಡಿ ಯಂರ್ ಮೋಂಬತ್ತಾಂದರ್ಣಿವಂ ಪತ್ತಾಂ ವಾಳ್  
ಜೀಮೂತರಾ||

ಗ್ರಹದೆ ಬರಲದೊಂದು ಲೀಲಾಕರಂ [ಮತ್ತಮಗ್ರಹಕ್ಕುದೊಂದೊಮೆ=ತಾಂ]  
ಸಂದಿರಲ್ ಪ್ರಿಂಪ್ರಿಗುಂ ||

ಕಮಲವದನೆ ಕೇಳ್ ಪ್ರಸಿದ್ಧಂಗಳೀ ದಂಡಕಂಗಳ್ಕರಂ ಕಂತು ಕಾಂತೋಪಮೇ  
[ಲೋಕದೊಳ್] ||2||      ||೬||

ರಚಿತಂ ನಯುಗ್ ಸತ್ಯಸವ್ಯಾಚಿರಿಂ ದಂಡಕಂ |

ಪ್ರಚಿತವೆನಲೆ ವರಲಾನದ್ವಯಿತದಿಂ ಮ ||

ತ್ವಂಚಿತ ಮೇನಲತ್ತ ತೋರ್ಯಾದಿಯಿಂದಂ ತಾಂ |

ನಿಚಿಕಮದು ವೈಜ್ಯೇಮಾದಿ ಕನಕಾಂಕೋತ್ತರಂ ? ||3||      ||೭||

(1) ಓಂದಕ್ಕು.

\* ಈ ದಂಡಕದ ಲಕ್ಷ್ಯ ಅಕ್ಷಣಿಗಳು ಕೆಲವು ಪ್ರತಿಗಳಲ್ಲಿ  
ದಂಡಕದ ಲಕ್ಷ್ಯ—

ಅಮರಗಳಯುಗ್ನಿದಿಂ ಮುಂ| ದಮದೀರೆಯಿಂ ಶಿಶಿಗಣಂ ಬರುತ್ತಿರೇತ್ಯಾಂ |

ಶ್ರಮುದಿತ ಲಕ್ಷ್ಯಣಮಹಕ್ಕುಂ | ಕಮಲಪುಖೀ ತಿಳಿಯಜೀಂತ್ರಿದೆನ್ನುಯ ಮತದಿಂ ||

ಅಮರಗಳಯುಗಂಗಳ್ ಮುಂದೆ ಬಂದಗ್ನಿಗಳ್ ಜಂಡವ್ಯಾಸಪಾ(ಯಾ)ತಕ್ ಮೇಂಪಷ್ಪತಿ  
ತ್ವಮವನಿಸುವ ವಾರ್ಷಿಧಾನಂಬೊಲತ್ವದವರ್ಣಾದರ್ ಸಂಬಿರ ವಿಶ್ವಾಮಿಂ ಬೆತರಂ ||

ತ್ವಮದೊಳೆ ನಗಣ್ಯವೆಂಬ ಶ್ರಮಾಂತಕ್ತಮತ್ತಗ್ನಿಗಳ್ ಪ್ರಿಂಪ್ರಿಗುಂ ಭಾವಿತಲ್ ನಿಶ್ಚಯಂ |

ಕಮಲವದನೆ ಕೇಳ್ ಪ್ರಸಿದ್ಧಂಗಳೀತೋಂಹೀ ದಂಡಕಂಗಳ್ ಕತಾಕಂತಂ

ಕಾಂತೋಪಮೇ || (ಡ)

ಅಮರಯುಗದ ಮುಂದೆ ಬಂದಗ್ನಿಗಳ್ ಬಂದೊಡೀ ವಸ್ತುಪ್ರಯಾತ್ಕ್ ನೇಳಪ್ಪಿವೆಂಟಪ್ಪಿದ|

ತ್ವಮತ್ತಮನಿಸಿ ನಾಂತರ ಕಾಂತ ತೆಂಬತ್ತ ಹೊಳಗೆ ಪತ್ತ ಪನ್ನೋಂದು ಜೀಮಾತರಾ ||

ಗ್ರಹದನೆ ನಗಣ್ಯಂಬತ್ತ ಸಂದರ್ಶಿತಕ್ತ ತ್ವಮತ್ತಮಗ್ನಿಗಳ್ ಸಂದರ್ಭ ಪ್ರಿಂಪ್ರಿಗುಂ ನಿ

ಶ್ವಯವಿಂ ಕೇಳ್ ||

ಕಮಲವದನೆ ಲೋಕಪ್ರಸಿದ್ಧಂಗಳಂತಾಳುಂ ದಂಡಕಂಗಳಿಂತ್ರ ನಾನಾಗಳಂಗಳ್ ಪ್ರಿಂಪ್ರಿಗುಂ ||

\*ಇಂತೀತೆಯದಿಂದಂ ಕೇ |

ಭ್ರಂತನಿತಂ ಸರ್ವವಿಷಯ 1ಭಾಷಾದಿಗಳಂ ||

ಭ್ರಂತಿಲ್ಲದಱಾಷಿದೆಂ ಚತು |

ರಾಂಕರಮಂ ಕಂದದಂದಮಂ ವಿರಚಿಸುವೆಂ

|| ೫ ||

### ಗದ್ಯಂ

ಇದು ಸಕಲಸುರಾಸುರೇಂದ್ರ ಮನಿಮಹಕುಟಿ ಘಟಿತ ತ್ರೀಮಂತ್ರ ರಮೇಶ್ವರ

ಚಾರು ಚರಣಾರವಿಂದ ಮರಂದ ಮಥುಕರಂಯವಾಣಿ

ವಿಬುಧೇಜನಪನ್ನಃ ಪದ್ಮಾನೀರಾಜಹಂಸ

ತ್ರೀಮಂತ್ರವಿರಾಜಹಂಸ

ವಿರಚಿತಮಂಪ್ರ

ಭ್ರಂಡೋಂಬಿಧಿಯೋಳಿ

ಮಾಲಾವೃತ್ತಾಂಧಸಮ ವಿಷಮಾದಿವ್ಯತ್ತ ಪ್ರಕರಣಂ

— ತೃತೀಯಾಧಿಕಾರಂ —



\* ಇಂತೀತೆಯದಿಂದಸ್ಥಿತಾ | ಸುಂತೆಂದಿಂ ಸರ್ವವಿಷಯ 1ಭಾಷಾದಿಯನಾಂ |

ಭ್ರಂತಿಲ್ಲದಱಾಷಿದೆಂ ನೀಂ | ಮಂತ್ರಿಷಾದು ಕಂದದಂದಮಂ ಕಮಲಮುಖೀ || (ಪಾ)

(1) ಭಾಷಾದಿಗಳಂ, (2) ಲ್ಲಿದೆಯಱಾಷಿದೆಸನ್ನುಂ.

+ ಭಗವದ್ವಾನೀ ವಲ್ಲಭ ಪಾದಾರವಿಂದ ದ್ವಂದ್ವ ಮರಂದ ಮತ್ತ ಮಥುಕರಾಯಮಾಣಿ ಸುಕವಿ ಜನ ಸಂಸ್ಕೃತಯಮಾನ.....ನಾಗವಮ್ರ ವಿರಚಿತಮಂಪ್ರ.....ತೃತೀಯಂ ಮಾಲಾವೃತ್ತಾಂಧಸಮ ವಿಷಮಾದಿವ್ಯತ್ತ ಪ್ರಕರಣಂ (ಪಾ),

ಇದು ಪರಮೇಶ್ವರ ಚರಣಾರವಿಂದ ಮಥುಕರಾಯಮಾಣಿ ವಿಬುಧ.....ರಾಜಹಂಸ ವಿರಚಿತ.....ಮಾಲಾವೃತ್ತಾಂಧಸಮ ವಿಷಮಾದಿಕಾರಂ ಸನ್ಮಾಪ್ತಂ,

ಇದು ಸಮಸ್ತಸುರಾಸುರೇಂದ್ರ ಮನಿಂದ್ರ ಮಂತ್ರಿಮಹಕುಟಿ ಘಟಿತ ತ್ರೀಮಂಪ್ರಗವದರ್ಕಾಷ್ಟರ ಮೇಶ್ವರ ಪಾದಾರವಿಂದ ದ್ವಂದ್ವ.....ನಾಗವಮ್ರ ವಿರಚಿತಮಂಪ್ರ ಭ್ರಂಡೋಂಬಿಧಿಯೋಳಿ ನೆಗಟ್ಟಿ ಮಾಲಾವೃತ್ತಾಂಧಸಮ ವಿಷಮಾದಿವ್ಯತ್ತಾಧಿಕಾರಂ ತೃತೀಯಾಶ್ವಸಂ.

## ಜೆ ತು ಥಾ ಏ ಧಿ ಕಾ ರೆ

---

**ಕಂಡಾದಿ ಮಾತ್ರಾವೃತ್ತ (ಜಾತಿ) ಪ್ರಕರಣಂ**

\*ಶ್ರೀರಮಂತೇ ರಮಣಂ ಕೆವಿ |

ಇರಮಂತೇರಮಣ ನಧಿಕಸ್ತಾಭಾಗ್ಯದ ಗೌ ||

ಇ ರಮಣೇರಮಣಂ ಕುಂಡು |

ಗಾರೋಗ್ರಾಯುಷ್ಯವ್ಯಧಿಯಂ ನಾಕಿಗನೊಳ್ಳಾ || ೧ ||

ಕಂಡಕ್ಕಾಯೆಂಗೆ ಇಗೇತಿಕೆ |

ಗೊಂದದ ಸಂಕೀರ್ಣ ಕೆನೆವ ದುವರ್ಯಿಗೆ ಮಾತ್ರಾ ||

ವ್ಯಂದಮುಮಂ ಗಣವರಣಿ |

ಯಂದಮುಮಂ ಈಳಯೆ ವೇಳ್ಯಿನಂಬುಜವದನೇ | || ೨ ||

ಗಿರಿತಂ ಧೂಜಾಟಿಪ್ಪ ಶರ್ವಂ |

ಇಪುರಾರಿ ಪುರರಿಪುರೆನಿಪುರುವಿಂತಯ್ಯ ಗಣಂ ||

ಉರೆ ತಕಿತುರ ವಿಷಯಾದ್ವಿಯೋ |

ಉರದಿಕೆ ಪುರಾರಿಯಂಬ ಗಣನುಬ್ಜ ಮುಖೀ

|| ೨ ||

ಇಂತಾದ ಗಣದ ಮಾತ್ರಾ |

ಸಂತತಿ ನಾಲ್ಕು ಕ್ಷುಮುಂತವಕೊಂಡೀರೊಂದೆ ||

ಕರ್ವಂತಯ್ಯ ಗಣಂಗಳಿ ಬ |

ಕರ್ವಂ ತೊದಕೇಂ ಕಕಂದ ಜಾತಿಯೊಳ್ಳಾ ಕನುಲಮುಖೀ || ೩ ||

- 
- (1) ಗೌ | ೧೯ ರಮಣಂ ಕುಂಡುವಂ ನಮ್ಮ | ಗಾರೋ..... (ನಾ), (2) ಗಿಡಗೆಯಂಡಿಕ ಸಂಕೀರ್ಣಕ್ಕೆ ದುಪಡಿಗೆ, (3) ಪುರಾರಿ ಮಹಿಂತು, (ನಾ) ಮುರಾರಿ ಯಫ್ರಾರಿತು, (4) ಇಂಗಳ (5) ಸ್ಥಂಧಾಜಾಯೊಳ್ಳಾ.

\* ಈ ಕಂಡಾದಿ ಕೆಲವು ಪ್ರಕಾರಗಳಲ್ಲಾ.

\*వ|| కండక్కే లక్ష్మణమం వేట్టో—

చం|| పురబొణవహ్ని శరగొ |

క్షమిరే నాల్యుం పదదేశిలోజే 1యుగ్గుగళోళు ప ||

స్నేరడిపఁతెల్లు 1ళు2యీ ప |

స్నేరడిపఁతుగ్గు మాత్రేగళు మృగనయనే || 2 ||

వ|| ఆయీఁగే లక్ష్మణమం వేట్టో—

చం|| నేదలోళు పన్నెరడిరథనే |

యదఱిలోళు పదిసింటు మూరులోళు 4పన్నెరథం ||

త్యద పాదదల్ల పదినే |

య్యదు మాత్రునియనుమాయీఁయోళు పనజనుఖీ || 3 ||

(1) యుగ్గుగళే, (2) య, (3) ఉస్తుక్కే, (4) క్రిషదినయ్యం । త్యద మాచశల్లి కదినా । అదు (పా).

\*బందు శ్రుతియల్లి ఈ పద్మగేచు చేచ్చుగిపె—మొదటనేయదు అనేయ పద్మద అభిప్రాయించు—

చం|| పన్నెరథు మాత్రే నేదలోళు । సన్నుకుమిపత్తు మాత్రే యీరథనేయదియోళు ||

ఇన్నెప్పుఁపుమాతెలదిం । బిస్తుఁజమేఁం కందలక్ష్మణం కములముఖీ || 4 ||

కత్తిపురబాణుర్గశోళు । బిసజముఖీ మధ్య గురుగళుగల్లు కందం ||

శ్రుతమ్ముఁసంపుట్టుమాతెంచసిసే—గాభువరాచ—తెంచసిసే—తెంచసిసు— || 5 ||

జగణం విషమచేలుగదు । జగణం మేఁఁ నగణముక్కే జణునెయిచియోళు ।

క్రగణచోచచిషుమాద్యం । బగియే జుకుష్టుష్టిమాత్రే కందద లేక్కం || 6 ||

\* క్రిం లక్ష్మణ పద్మదల్లి యేళక్కే లక్ష్మణవన్ను పదేదిరున “కంద” ఎగిబ ప్పుతుజాకియు తెనరే ఈ పద్మల్లిలి, ఇదర మేఁలిన వచనమ్లిన మాత్రే “కందక్కే లక్ష్మణమం వేట్టో” ఎందియ శ్థదరింద ఇదు కందద లక్ష్మణవెందు తిళదుకొళ్ళబేచాగిరుపుమ, “నాల్యుం పదదేళు” ఎంట క్రియవ “నాల్యుం” ఎంబ తప్పాథిష్టు ఇల్లి అనావర్తుకపు. అదుదరింద “మిరే కందం పదదేళు” ఎందు తద్దిదరే స్పృష్టువాగి జేసరు ఇద్దంతాగుపుదు,

ಕೆಂ|| १ ಮಿಗದೇಣಿ ಗಣನೆ ಬ ಕಾರ |

ಯೈಂಗಿ ಮುನ್ನಂ ತುದಿಯೋಳಿಂದೆ ಗುರು ತಾಂ ಬಹಿ ||

ನ್ನಗಲದೆ ಪದಾರ್ಥ (ದಾಂತ್ಯ) ದೋಳಾ ಶಿಶು |

ಮೃಗಾಷ್ಟಿ ಲಫುವೋಂದೆ ಬಕ್ಕೆ ಗಡ ರಸದೆಯೋಳಾ || २ ||

ವ|| ३ ಗೀತಕೆಯ ಲಕ್ಷ್ಯಮಂ ಹೇಣ್ಣೀಂ—

ಕೆಂ|| ವಿಶುಳಾಯೇಯ ಪೂರ್ವಾರ್ಥ |

ದ್ವಿಪಾದದಂತಾಗಿ ಬಕ್ಕು ಗೀತಿಕೆ ಕೇಳಿ ||

ನ್ನಪರಾರ್ಥಪಾದಾಯಿಗವುನು |

ದುವನೆಯೆ ಬರೆದೋದು ಕಲ್ಲು ತಿಳವ್ವೋಲಿಳಿಯೋಳಾ || ३ ||

ವ|| ಸಂಕೀರ್ಣಕ್ಕೆ ಲಕ್ಷ್ಯಣ—

ಕೆಂ|| ಕಂದದ ಪೂರ್ವಾರ್ಥದೊಳನು |

‘ಸಂದಿಸಿದಾಯಾ ಪರಾರ್ಥಮದನುಕ್ರಮದಿಂ |

ದೊಂದಿದೋಡಿ ಸಂಕೀರ್ಣಕೆ |

ಮೆಂದಂ ಕೆವಿರಾಜಕಹಂಸನೆಂಬಜವದನೇ |

|| ४ ||

ವ|| ದುವಯಿಗೆ ಲಕ್ಷ್ಯಣ—

ಕೆಂ|| ವೊದಲೊಳಿ ಮಾತ್ರೆಗಳಾಟ |

ವ್ಯುದೆ ಪದವೆರಡಱಿಕೊಳಿನುಂತೆ ಕಂದದ ಗಣನೇ ||

ಯ್ಯುದಯಿಸಿ ಗುರುವೆರಸಿಕೆಂ |

ತ್ಯಾದಿನಿರ್ವತ್ತೀಂಟಿ ಮಾತ್ರೆ ದುವಯಿಗೆ ನಿಯಮಂ || ५० ||

(1) ಮಿಗದೇಣಾಗಣಮುಂ ಬಕಾರ | ಯೇರಿಗೆ ಮುಂತಂ... ಬಂದಿನ್ನಗಲದ... ಬಂದು ನಿಲ್ಲುತ್ತಿರಸದೋಳಾ || (2) ವಿಶುಳಗಿಯ ಲಕ್ಷ್ಯಣಮುಂ ಹೇಣ್ಣೀಂ— ವಿಶುಳಾಯೇಯ ಪೂರ್ವಾರ್ಥ ದ್ವಿಪಾದ (ಪಾ) ವಿಶುಳಗಿ ಲಕ್ಷ್ಯಣಮುಂ ಹೇಣ್ಣೀಂ, (3) ಯುಗ ನೆಂ | ದೆ ಪಕ್ಷಸಮನಾಗಲೆ ಕಲಿತು ಕೇಳಾ ನೀನಿರಣಿಲಾ(ಪಾ) ಮ | ದು ಪಕ್ಷಸಮನಬಲಿ ಕಲ್ಲುಕೊಳಾ ನೀನಿರಣಿಲಾ(ಪಾ), (4) ಸಂದಿಸಲಾಯಾ ಪರಾರ್ಥ (ಪಾ) ಸಂದಿರಲಾಯಾ ಪದಾರ್ಥಮುಂ ಕ್ರಮದಿಂದಂ ಹೋದೋಡ (ಪಾ) ಕ್ರಮದಿಂ ಪೂರ್ಣದಿದೋಡ (ಪಾ), (5) ಜಂಸನಿದನೆಜ್ಜುಮುಖಿ (ಪಾ), (6) ಮೆಯ್ಯಿದಯಿಸುಗುಮೇಕ | ಶ್ರದ್ಧಿ ನಿಶ್ಚಯತ್ವಾಂಮಾತ್ರ ದುವಯಿಗೆ ನೇಮುಂ (ಪಾ)

ದುವಯಿಗೆ ಲಕ್ಷ್ಮಿಂ—

\*ಸುರಗರುಡ ಬಿ |

ಜರ ರವಿ ವಿದ್ಯಾಧರ ಪನ್ನಗರಾಜ 1ವಂದಿತಂ ||

ಪರಮವದಂ |

2ಪರಿರಕ್ಷಣೆಗೆಯ್ಲಿನಿಂತಿದಂ ನಿನಮಿತಜನಮುಂ

||೧೧||

ಗದ್ಯಂ

ಇದು ಸಕಲಸುರಾಸುರೇಂದ್ರ ಮಣಿಪುಕುಟಿ ಫೂಟಿತ ಶ್ರೀಮತ್ತೇರಮೇಶ್ವರ ಚಾರು ಚರಣಾರವಿಂದ ಮರಂದ ಮಧುಕರಾಯಮಾಡಿ

ವಿಬುಧಜನಮನಃ ಪದ್ಧಿನೀರಾಜಹಂಸ


ಶ್ರೀಮತ್ತೇವಿರಾಜಹಂಸ

ವಿರಚಿತಮಪ್ಯ

ಭಂದೋಽಬುಧಿಂಲೋಽ

ಶ್ರೀಕಂಡಾದಿ ಮಾತ್ರಾವೃತ್ತ (ಜಾತಿ) ಪ್ರಕರಣಂ

— ಚತುಭಾಾಧಿಕಾರಂ —



\*ಸುರಖರವಿಗೆರುಡವಿಷ್ಠಾ । ಧರ ಪನ್ನಗ ರಾಜಿವಂದಿತಂ ||

ಪರಮಜದಂ ನಿನಮಿತ ಜನಮುಂ ೨ಪರಿರಕ್ಷಣೆಗೆಯ್ಲಿನಿಂತಿದಂ || (ಜಾ)

ಈ ಪಾಠದಲ್ಲಿ ದುವಯಿಯಲ್ಲಿ ೒೧೯ ವಾದದಲ್ಲಿರಬೇಕಾದ ಅಲ ಮಾತ್ರೀಗಳನ್ನು ಏರಡು ಅ ಹೂಡಿ ಹದಿನಾಲ್ಕು— ಹೆಡಿನಾಲ್ಕು ಮಾತ್ರೀಗಳಿಗೆಂಬೊಂದು ಪಾದವಾಗುವಂತೆ ಪ್ರಾಸಾಕ ರದ್ದೆನಿಂದ ನೀರಂಗಾಗಿಸಿರುತ್ತದರಿಂದ ನಾಲ್ಕು ವಾದಗೆಳಿಗಿನೆ, ಅದರೆ “ದುವಯಿ” “ದ್ವಿಕದಿ” ಎಂದೂ, ಆದು ಮಾತ್ರೀ ವೇದದಲ್ಲಿರಬೇಕೇಕೆಂದೂ ಹೇಳಿರುತ್ತದರಿಂದ ಅಲು ಮಾತ್ರೀಗೆ ಮೆಡಲು ಸಿಲ್ಲಿಸಿ ಬಟ್ಟಾಕ ಕ್ರಾಸಾಕ್ಷರವನ್ನು ಸಲ್ಲಿಸಿ ಮುಂದೆ ಕೆಂದದ ಏರಡನೀಯ ಪಾದದಪ್ರಮಾಳಿದ ಮಾತ್ರೀಗಳುಳ್ಳಾಗಿವನ್ನು ಸೇರಿಸಿ ಇವೆರಡನ್ನೂ ಒಂದು ಪಾದವಾಗಿ ಗ್ರಹಿಸುತ್ತಾಡು ಸೂಕ್ತಸಾಗಿದೆ, ಹೀಗೆಯೇ ಉತ್ತರಾಧಿಕಾರಿಗಿವನ್ನೂ ಗ್ರಹಿಸಬೇಕು.

(1) ನಂತಿತಂ, (2) ಪರಿಶ್ಕಾರಂಗೆಯ್ಲಿ.

† ಭಗವದ್ವಾಸಿ ವಿಷ್ವಾಭ ವಾದಾರವಿಂದ ದ್ವಿಂದ್ರ್ಯ ಮರಂದ ಮತ್ತೆ ಮಧುಕರಾಯಮಾಡಿ ಸುಕವಿ ಜನ ಸಂಸ್ಥಾ ಯವಾಸ.....ನಾಗವಮುರ ವಿರಚಿತಮಪ್ಯ.....ಚತುಭಂಡಾದಿ ಮಾತ್ರಾವೃತ್ತ (ಜಾತಿ) ಪ್ರಕರಣಂ (ಜಾ),

ಇದು ಪರಮೇಶ್ವರ ಚರಣಾರವಿಂದ ಮಧುಕರಾಯಮಾಡಿ ವಿಬುಧ .. ....ರಾಜಹಂಸ ವಿರಚಿತ,.....ಕಂಡಾದಿ ಮಾತ್ರಾ(ಜಾತಿ)ಧಿಕಾರಂ ಸಮಾಪ್ತಂ,

ಇದು ಸಮಸ ಸುರಾಸುರೇಂದ್ರ ಮನಿಂದ್ರ ಮಣಿಪುಕುಟಿ ಫೂಟಿತ ಶ್ರೀಮತ್ತೇಗಪದೆಹ್ವತ್ತರ ಮೇಶ್ವರ ಪಾದಾರವಿಂದ ದ್ವಿಂದ್ರ್ಯ.....ನಾಗವಮುರ ವಿರಚಿತಮಪ್ಯ ಭಂದೋಽಬುರಾಶಿಯೇ ಆ ನೇಗಳ್ತ ಕಂದಾದಿ ಮಾತ್ರಾವೃತ್ತತ್ವಾ(ಜಾತಿ)ಧಿಕಾರಂ ಚತುಭಾಾಧಾರಾಸಂ,

ಈ ಸ್ವಂಧ ಜಾತಾದಿ ವಿವರಣಂ ನಾನು.

## ಪ ० ಜೆ ಮಾ ಧಿ ಕಾ ರ ०

ಕರ್ತಾರ್ಪಿ ವಿಷಯ ಜಾತಿವೃತ್ತ ಪ್ರಕರಣ

\*ಕ೦|| ಶ್ರೀಗೋ ಸುಖವಿಂದನಮಲ್ಲಿ|

ಶ್ರೀಗನುಪವಂಭುವನಭವನ ನಿಧಿಕಶ್ರೀಸಾ|

ಖಾಗಾರೆ ಜಗದ್ವಂದಿಕ|

ನಿಗಾ ಶ್ರೀನಾಗವಮರ್ಗನುಪವನ ಸುಖಮಂ

||೧||

ಅರ್ಥವ ಜಾತಾನೆ ಸಂ|

ಪುಂಜ್ಯತೆಯಿಂ ಈಕಕಲ ವಿಷಯ ಭಾಷಾದಿಗಳಂ |

ನಿಂಬುಯಮಾಗಜ್ಞಾಪಿದೇ ನಿಂ|

ಕರ್ತಾರ್ಪಿಕ ವಿಷಯ ಜಾತಿಯಂ ಕೇಳ್ಳ ವೇಷ್ಟ್ಯೆಂ

||೨||

ವರೆಡೆಂ ಮುಕ್ಕಿಂ ನಾಲ್ಕುಂ|

ಗುರುವಿಂ ಕ್ರಿಸ್ತರಿಸಲಂಬನಿಧಿ (ಉ) ಗಜ (ಆ) ಧರಣೀ|

ಶ್ವರ (ರು) ಗಣಮೋಗಿಗುವಂವರ್ಕಂ|

ಸರಸಿಜಬ್ಬವ ವಿಷ್ಣು ರುದ್ರ ಸಂಜ್ಞೆಗಳಕ್ಕುಂ

||೩||

೬|| ಅವಜ್ಞೋಳಿ ಬ್ರಹ್ಮಗಳ (ಉ) ಮಂತಂಡೊಡಿ—

ಲಕ್ಷ್ಯೆಂ— ಪ್ರಸ್ತಾರಕ್ರಮಂ—

(೧) ಬ್ರಹ್ಮಂ ಉ ಉ

(೨) ದ್ಯುಹಿಂ ಉ ಉ

(೩) ಧಾಕ್ತಿ ಉ —

(೪) ಸುರಪ ಉ —

—ಇವು ನಾಲ್ಕುಂ ಬ್ರಹ್ಮಗಳಂಗಳ—

(1) ನಿಧಿಕ೦, (2) ನಿಗಾ ಶ್ರೀನಾಗವಮರ್ಗ (ಹಾ) ನಿಗಾ ಶ್ರೀನಾಕಿಗನೋಳಗನುಪಮ, (3) ಸರ್ವ ವಿಷಯ, (4) ನಾಲ್ಕುಂ ಕರ್ತಾರ್ಪಿಕ ಭಾವಯಂದನಮಂ ಕೇಳ್ಳ ವೇಷ್ಟ್ಯೆಂ, (5) ಪ್ರಸ್ತಾರಮಾಗಿಯುಂ ಜಗ್ಗಿ (ಹಾ) ಗುರು ವಿಶ್ವಸ್ಥಾನಮಾಗಿ ಯಂಗ(ಉ) ಗಜ(ಆ) ಧರಣೀ | ಶ್ವರ(ರು) ಪರಂಸಂಕ್ಷೇಯಮಂತ್ರಂ ಸರಸಿ..... ಜ್ಞಾಗಳಂದಂ (ಸಾ), (6) ಬ್ರಹ್ಮಗಳ ನಾಲ್ಕು ಕ್ಕೆ ವಿವರಂ, (7) ಗಣಮಂತಂಡೊಡಿ.

\* ಈ ಪದ್ಯಾನ್ತ ಏರಿಯ ಶ್ರವಣಲ್ಲಿ ಮಾತ್ರವಿದೆ, ಉದಿದ ಕೆಲವು ಶ್ರವಣಲ್ಲಿ “ಅರ್ಣವಜಾಂತಾನಸೆ” ಎಂಬ ಪದ್ಯಾದಿಂದಲೇ ಈ ಅಧಿಕಾರದ ಅರಂಭವಿದೆ, ಮತ್ತು ಕೆಲವು ಶ್ರವಣಲ್ಲಿ “ಫಟ್ಟದಿಯ ಉತ್ಸಂಪದ ವೇಷ್ಟ್ಯೆಂ” ಎಂದು ಆರಂಭವಿದೆ.

+ ಈ ಗಣಗಳ ಲಕ್ಷ್ಯಗಳು ಲಿಖಿತ ಶ್ರವಣಲ್ಲಿ ಭಿನ್ನಭಿನ್ನವಾಗಿವೆ—

ಹಂದು ಶ್ರವಣಲ್ಲಿ—ಎಂತುಂ— ನೆಗರಂ— ನಾಕಿ— ಧರಿಗೆ,

ಮಹೇಂದ್ರಾಂಡಣಲ್ಲಿ—ಎಂತುಂ— ನೆಗರ್ಲುಂ— ನಾಕಿ— ಧರಿಗೆ,

ಪುಕ್ತ್ರಾಂಡಣಲ್ಲಿ—ಬ್ರಹ್ಮಂ— ಸುರರಂ— ಧಾಕ್ತಿ— ಅಜನ್ನೆ,

ಸುಕ್ಷ್ಮಾಂಡಣಲ್ಲಿ—ಯಂತುಂ— ನೆಗರ್ಲುಂ— ನಾರಿ— ಧರಿಗೆ (ಇದಿಗ ಬ್ರಹ್ಮಗಳ) ಎಂದಿದ,

ವ|| ವಿನ್ಮಾಗಣಮವೆಂತೆಂದೂಡೆ—

ಲಕ್ಷ್ಯಂ—	ಪ್ರಸ್ತಾರಕ್ರಮಂ—
(೧) ಗೋವಿನ್ದಂ	೦ ೦ ೦
(೨) ಜಲಜಾಕ್ಷಂ <sup>1</sup>	— — ೦ ೦
(೩) ಮಾಧವಂ <sup>2</sup>	೦ — ೦
(೪) ಸೃಂಗಿತತ್ವಂ <sup>3</sup>	— — — ೦
(೫) ಕಂಸಾರಿ	೦ ೦ —
(೬) ಸರಕಾರಿ	— — ೦ —
(೭) ಶ್ರೀಸತ್ತಿ	೦ — —
(೮) ಮುರಿರು	— — — —
— ಇವೆಂಟುಂ ವಿನ್ಮಾಗಣಂಗಳ್ಳ—	

ವ|| ರುದ್ರಗಣಮವೆಂತೆಂದೂಡೆ—

ಲಕ್ಷ್ಯಂ—	ಪ್ರಸ್ತಾರಕ್ರಮಂ—
(೧) ಗಂಗಾಧೀಶಂ <sup>4</sup>	೦ ೦ ೦ ೦
(೨) ಗಿರಿಜಾನಾಥಂ <sup>5</sup>	— — ೦ ೦ ೦
(೩) ನೀಲಕಂಠಂ	೦ — ೦ ೦
(೪) ವೃಷಭಲಕ್ಷ್ಯಂ	— — — ೦ ೦
(೫) ಕಾಮೂಲ್ಯಕಂ	೦ ೦ — ೦
(೬) ಪ್ರವಾಧಾರಿಷಂ	— — ೦ — ೦
(೭) ಶೂಲಧರಂ	೦ — — ೦
(೮) ಪುರಮಾಧನಂ	— — — — ೦
(೯) ಕಂದಪಾರಿ	೦ ೦ ೦ —
(೧೦) ಮದನಧ್ಯಂಸಿ	— — ೦ ೦ —
(೧೧) ಚಂದ್ರವರ್ಣಾಳಿ	೦ — ೦ —
(೧೨) ಭೂಜಗಧಾರಿ	— — — ೦ —
(೧೩) ಭೂತಾಗ್ನಿಣಿ	೦ ೦ — —
(೧೪) ತ್ರಿಜಗದ್ಗರು	— — ೦ — —
(೧೫) ಕಾಮರಿಪು	೦ — — —
(೧೬) ಮದನರಿಪು	— — — — —
— ಇವು ಪದಿಸ್ತಾಣುಂ ರುದ್ರಗಣಂಗಳ್ಳ—	

(1) ಹೈದರ್ಯೇಶಂ (೨) ನಯದಾಳ್ಳಂ (೩) ಮನಾಳ್ಳಂ (೪), (೨) ಸಾಹಿಗಂ, (೩) ಸರಹಿಗಂ, (೪) ಗಂಗಾಧರಂ, (೫) ಗಿರಿಜಾಕಾಂತಂ.

ವ|| ೧ಜಂತೀ ಗಣಂಗಳ ಪ್ರತಿಪ್ರವ ಪ್ರಸ್ತಾರ ಸೂತ್ರಂ—

ಚಂ|| ಕರ್ತೃರವಾರ್ಥಿಯಾಗಿ ಗುರು ವಾದಿಯ ತದ್ವರ್ತಿನಿಂದಿಂಥಿಸ್ತೇನೂ |

ಗರೆ ಲಫುಂಯುಗ್ಗೆಮಂ ಕ್ರಮದೆ ಮಹಂತಿ ಸಮಂ ಕಡೆಪಟ್ಟಿ ಬಿಂದ್ವನೋಳಿ |

ಬರೆ ಲಫುಂವೈಂದೆ ಸಿಂತೆ ಲಫುಂ ಮಹಂತಿ ಸಮಂ ನೋದಲಿಂ ತಗುಟ್ಟಿ ಶಂ ||

ಕರುಹದಕ್ಕೆಕ್ಕಣ್ಣೆ ಗಣಮನುನಿಂತಿದು ಸರ್ವಲಫುಂಕ್ರಮಪ್ಪಿನಂ || ೨ ||\*

ವ|| ಈ ಗಣಂಗಳಿಂದಾದ ಅಯ್ಯು ಆಕ್ಕರಂಗಳ ಲಕ್ಷಣಮಂ ವೇಟಪ್ಪಿಂ—

(೧) ಹಿಂಯಕ್ಕರನ್ವತ್ತಂ—

ಮೊ<sup>1</sup>ದೊ<sup>2</sup> ಇಜಗ್ಗೊ<sup>3</sup> ಕುಂದದೆ<sup>4</sup> ಬಕ್ಕತ್ತು<sup>5</sup> ಮುಯ್ಯು<sup>6</sup>ಗಿ ಇಂಗಳಿ ವಿಷ್ಪು<sup>7</sup>ವಕ್ಕುಂ |

ತು<sup>1</sup>ತುದಿಯೊ<sup>2</sup> ಹೀಡಿಯೆಂಬ ತಾಳಮೊ<sup>3</sup> ಹೀಲ್ಲಿಯು<sup>4</sup> ರಕಂದರ್ವ<sup>5</sup> ರಪು<sup>6</sup>ಗಣಂ ನೀಲಿಸಿ ನಿಲ್ತಿ ||

ಸದದೊ<sup>1</sup> ಹೀಡಿಯೆಂಬ ಸಸಂಖ್ಯೆಯೊ<sup>2</sup> ಇಂತಾಯಿ<sup>3</sup> ಇ<sup>4</sup> ಜಗಣಂ ಸಮವಾಯ<sup>5</sup> ಪುವೈಷ್ಪಿಡಕ್ಕುಂ |

ಸದಮು<sup>1</sup> ಹೀ<sup>2</sup>ಂದುನಿ<sup>3</sup> ಭಾನನೇ<sup>4</sup> ನಾಕಿಗ ನಿಷ್ಟದಿ<sup>5</sup> ನಿಂತಿದು ಪಿರಿಯಕ್ಕರಂ || ೩ ||

(೨) ದೊರೆಯಕ್ಕರನ್ವತ್ತಂ—

ಸರಸಿಕ್ಕೊ<sup>1</sup> ದರಗಣ ನೆರೆಡ ಜನುನುಲ್ಲಿ<sup>2</sup> ನೀರೆದಿಕೆ<sup>3</sup> ಮುತ್ತಂ |

ಸರಸಿಕ್ಕೊ<sup>1</sup> ದರಗಣ<sup>2</sup> ಮುನೆರ ಜನಕ್ಕೆ<sup>3</sup> 10ಗಣಮುನೂ ಇಕ್ಕುಂ ||

ಸರಸಿಜ ಲೋಳನೇ<sup>1</sup> ದೊರೆವೆತ್ತು<sup>2</sup>ಗಳದಿಂ ದೊರೆವೆತ್ತು<sup>3</sup> ಪೆಸರಂ |

ದೊರೆಯಾಗಿ ಸಂದುದು ದೊರೆಯು ಕ್ಕರಮಿದ ನಱ್ಱವುದೀ ತೆಱದಿಂ || ೪ ||

(1) ಯಿಗಳಸೂತ್ರಂ (ಪಾ) ಈ ಗಣಂಗಳ ಪ್ರತಿಪ್ರವ ಸೂತ್ರಂ, (೨) ಯಾಗೆ ಗುರುವಾ ಗುರು ನಿಂದ ಮಧ್ಯೋವಿಭಾಗಮಾರ್ಗ (ಪಾ) ಗುರುವಾದಿಯ ತದ್ವರ್ತಿನಿಂದಜಸ್ತಿಸೂ (ಪಾ) ಯಾಗೆ ಗುರುವಾಗಿ, (೩) ಮಾತ್ರಮದೆ, (೪) ನಿಂದ ಮುಂತೆ ಬರೆ ಸಿಂತೆ ಸಮರ, (೫) ಕಂದರ್ವ ತರಗಣಂ ಕುಂದದೆ ಬಸುಂ (ಪಾ) ಮುತ್ತಯ್ಯಾಗಳಂ ನೆಲಿಸಿನಲ್ಲಿ (ಪಾ), (೬) ಸಂಖ್ಯೆ ಗಣದೊಳಾ ನಾಳ್ಳ ಅಂತಿಳಜ (ಪಾ), (೭) ಮುತ್ತುದಕ್ಕುಂ, (೮) ನಿಭಾನನೇ ಕರ್ತೃರವಿನಿಷ್ಟದಿನಂದು ಪಿರಿಯಕ್ಕರಂ (ಪಾ) ಕ್ರಮವಿನಿಷ್ಟದಿ ನಿಂತಿದು ಪಿ, (೯) ವೆರಡಜಸು, (೧೦) ಗಳವೆ ಮುಂತಿಕ್ಕುಂ.

\* ಕೆಲವು ಪ್ರತಿಗಳಲ್ಲಿ ಇಲ್ಲಿ “ಪಟ್ಟಿದಿಯ ಲಕ್ಷಣವುಂ ವೇಟಪ್ಪಿಂ” ಮಂದರಧರಗಳಂ ಎಂಬ ಪದ್ಯವಾದಬಂಧ “ಆಕ್ಕರಕೆಯ ಲಕ್ಷಣವುಂ ವೇಟಪ್ಪಿಂ” ಮೂರರಿತುಬೊಮ್ಮುಂ ಎಂಬ ಪದ್ಯಪ್ಪಿಂ; ತ್ರಿಕುದಿಯ ಲಕ್ಷಣ ಲಕ್ಷಣ, ಅರುಗುರುಹಿ ಉತ್ತಮಪ್ಪತ್ತಗಳು ಇತ್ತು ಗೆರೆಯ ಲಕ್ಷಣವೊಡನೆ ಈ ಪ್ರಕರಣವು ಸಮಾಪ್ತವಾಗುವುದು. ಮತ್ತೆ ಕೆಲವಳಿಲ್ಲಿ ತ್ರಿಕುದಿಯ ಬಳಿಕ ಆಕ್ಕರವ್ಯತ್ತಗಳು ಹೇಳಲ್ಪಡಿಸಿವೆ.

ತು<sup>1</sup>ತುದಿಯೊ<sup>2</sup> ಹೀಂಬಾ<sup>3</sup> ಜೊಳೆಲ್ಲಿ<sup>4</sup> ಯು<sup>5</sup> ಕಂದರ್ವ ಪರಪುಗ ಜಂತಾಂ ನೆಲಿಸಿಸಿಲೆ

ಈ ಪಾದದಲ್ಲಿ ಲಕ್ಷಣವು ಸರಿಹೊಗುವುದು, ಮೇಲೆ ಕೊಟ್ಟಿರುವ ಲಕ್ಷಣದಲ್ಲಿ ಕೆಂಬುದು ವಿಷು ಗಳವಾಗಿದೆ, ಬ್ರಹ್ಮಗಳವಾಗಿಲ್ಲ.

(೧) ಸಮಂಬಳಕ್ಕರಂ— १

ಜಳಜ ಸಂಭವ ಗಣಮಂಕ್ಯೆ ನೋದಲ್ಲಿಳಿ ನಡುವೆನುಹಣು |  
 ಜಳರು ಹೋದರ ಗಣಮಂಕ್ಯೆ १ಕಾಮಾಂತ ಕಗಣಂ ಬಹುಂ ||  
 ತಿಳಕದಂತಿರೆ ತಲೈಯಾಳಿ ಬಂಡಿಕೆ ನಾಮಾಂತ ವಾಮಾಂತ |  
 ವಳಯ ಪಾಂಗಯ್ಯೆ ಗಣಮಂಕ್ಯೆ ನಡುವಣ ಕ್ಷರಕೆ ಸಶೀ ಇ ||

(೨) ಎಡೆಯಕ್ಕರಂ—

ವನೆಜ ಸಂಭವ ३ಗಣಮಂಕ್ಯೆ ನೋದಲ್ಲಿಳಿತ್ತಲ್ಲ |  
 ವನರು ಹೋದರ ಗಣಯಾಗ ಇಮುದಕ್ಯೆ ರು ||  
 ४ದ್ರುಸದ ಉಂತ್ಯುಮೊಳಿ ವಂಡಿಕೆ ನಾಲ್ಕೆ ಗಣ |  
 ವನಿತೆ ಕವನಿತೆ ಕೇಳಿಡೆ ಯಂಕ್ಯೆ ರಕ್ಕೆನಸುಂ || ೨ ||

(೩) ಕೊಯಕ್ಕರಂ—

• ಪ್ರೋಡೆಯ ಲ ರವರಿವರ್ಣ ಪ್ರೋಡಲ್ಲಿಳಿಳಿಕೆ |  
 ಜಡೆಯಕಂ ಕರನೊವರ್ಣ ತುದಿಯೊಳಿಕೆ ||  
 ಮಂಡದಿ ಕೇಳಾ ७ಮೂಲಿಗಣ ಮೆಸೆದಿಕೆ |  
 ಗಡ ಕಾಯ ಯಂಕ್ಯೆ ರಕ್ಕಿದೆ ಲಕ್ಷಣಂ || ೩ ||  
 (ಇಂತು ಅಕ್ಷರನ್ವಯಂತ್ಯಾ ಬಗಯಧ್ವನಿ)  
 ಕಿಂಬಂದೆನೊಸ್ಟಿಂದ ಬಂಡಿದಕ್ಕು ಮಂ |  
 ತಿಂದಿವಂಬು ಗಡ ಕೇಳದೀ ಕ್ರಿಷ್ಣರಂ |  
 ९ರಂದಾದ ಗಣದ ನೆರವಿಯೊಳಾ || ೪ ||

(1) ಬಳಿಕ ಕಾಮಾರಿಗಣಂ ತಿಳಕದಂತ, (2) ಕಾಮಾರಿ ಗಣಾವಳಯ ಪಾಂಗಯ್ಯೆಯು ಯುಗ (ಪಾ) ಪಾಂಗಯ್ಯೆ, (3) ಯುಗನುಕ್ಯೆ (ಪಾ), (4) ದ್ರುಸಂತ್ಯುಮೊಳಂ ಬಂದು ನಾಲ್ಕುಗಣಮಿನಕೆ (ಪಾ) ದ್ರು ಸಂತಕಂತಮೊಳಂ ಬಂದು ನಾಲ್ಕುದೇಗಣ। (ನಾ) ದ್ರುಸದರಂತಮೊಳಾ ಬಂಡಿಕೆ ನಾಲ್ಕು ಗಣ (ಪಾ) ದ್ರುಸಂತಕದರಂತಮೊಳಿ ಬಂದು ನಾಲ್ಕು ಗಣ (ಪಾ), (5) ಮಂಬಿತು ಮೆಸೆವ ಕಡೆಯಕ್ಕೆ ರಕ್ಕಿ ನಸುಂ (ಪಾ) ಬಂಡಿಕೆ ನಾಲ್ಕೆ ಗಣ ಮುನಿತು ಮೆಸೆವಡೆಯಕ್ಕೆ ರಕ್ಕಿದುವೆ ಸಂತ್ರಂ (ಪಾ), (6) ಕಡೆಯಡೆ ಹರಿಯಾಗಂ ಮೊದ, (7) ಮೂಳಾಡೆ ಗಣಮಾಸೆವರೆ, (8) ಪ್ರೋಂದು ಪ್ರೋಸ್ಟಿಂದ ಬಂಡಿದಕ್ಕು ಮಿಂ। ತೆಂದೆ ವಂಬುಗಡ (ಇವು ಕೆಲಾನಿಧಿ ಮುದ್ರಣದಲ್ಲಿ ಈ ಶ್ರಿಸದಿಯನ್ನು ಬೇರೆಕ್ಕಿ... ಕೇಳದೀ ಎಂಬ ಭಾಗದರಿಗೆ ಟಿಪ್ಪಣಿಸಲ್ಪಿ “ಇಮ ಮಂಧ್ಯೇ ಸುಧ್ಯೇ ಪಾತನಾದ ಚಂದ ಭಾಗವಂದು ಕೊಳ್ಳುತ್ತದೆ” ಎಂದು ಬಿರದು ಮುಂದೆ ಗ್ರಂಥವಾಕವೆಂದು ಚಂಕ್ಯುಗಳನ್ನು ಟಿಪ್ಪಿ ಬಳಿಕ ಈ “ಶ್ರಿಕೃಷ್ಣರಂದಾದ” ಎಂಬೀ ಭಾಗವನ್ನು ಕೊಟ್ಟಿದ, (9) ಹಿಂತೆ ಹೇಳಿ ಗಳಿದ ನೆರವಿಯೊಳಾ (ಪಾ).

\* (ಬಂದು ಶ್ರುತಿಯಲ್ಲಿ ಈ ಪಣ್ಯವಾದ ಬಳಿಕ ಗ್ರಂಥಾಕ) ..... ಈ ಶ್ರಿಕೃಷ್ಣರಂದಾದ ಗಣದ ನೆರವಿಯೊಳಿ “ಶ್ರಿಸದಿಯ ಲಕ್ಷಣಮಂ ಹೇಳಿಯ್ಯೆ” ಎಂದಿದೆ,

ನ|| ಶ್ರೀಪದಿಯಲಕ್ಷ್ಮಣಮುಂ ಸೇಪ್ಪೆಂ—

ಶಿಸದಿವ್ಯತ್ತಂ—

\* ಚಿಸರುಹೊ<sup>1</sup> ದೃ<sup>2</sup>ವಗಣಂ ರಸದಶ ಸ್ಥಾನದೊಳ್ಳಾ |  
1 ಚಿಸರುಹ ನೇತ್ತೆ<sup>5</sup> ಗಣವೇ<sup>6</sup> ಬಕುರುಲೂ ದುವು |  
9 ಬಿಸರುಹ ನೇತ್ತೇ<sup>10</sup> ತ್ರಿಪದಿಗೆ<sup>11</sup>

||೭೦||

ಖತ್ತನ್ಯತ್ತಂ—

ಭುಜಗಪಕ್ಷ ಇಗತಿಶಿವಿವ್ಯಾಜಪದಗಣದೊಳ್ಳಾ |  
ಗಜ ರಸ ದಕ್ಷೋಳ ಪುಲವೆಡಿಯೋಳಗಢೋ |  
ಹೈಜ ಗಣಮಾದೊಡದು ಜಿತ್ತೆಂ

||೭೧||

ಖತ್ತಲಾವ್ಯತ್ತಂ—

ತುದಿಯೋಳಿತ್ತರ ಗೌಣಮೋದವಿರೆ ಪದವೆಲ್ಲಂ |  
ಮದಗಜಗಮನೇ ಪ್ರೋಱಗಣಚಿತ್ತೇಂದಂ |  
ದದೊಳಿದೋಡದೆ ಜಿತ್ತೆಲತೆಯಕ್ಕೂಂ

||೭೨||

(1) ಬಿಸರುಹನೇತ್ತೇ ಗಣಮೆ (ಪಾ) ಬಿಸರುನೇತ್ತೇ ಗಣನೆ (ಪಾ), (2) ಯುಗ (೩) ಧನಮುಧ್ಯ ಪಾದಗುರುಹಿ (ಗಣಮೂ)ನೊ | ಇಜ್ಞಿದು ರಸದೊಳಂ ಹೆಂಪದೆಗೆ ಳೂ ಳಢ್ಳೋ | ಕ್ಷುಜಗಣಮಾದೊಡದು ತ್ತೇ (ಪಾ) ಗತಿಶಿಲಿ ಬ್ರಹ್ಮಪಾದಗಣ (ವಿನೋಳರೆ) ವಿನೋಳಗಿರೆ ರಸ ದಕ್ಷಪುರೋಳ ಹೆಂಗಣಢ್ಳೋ (ಕ್ಷುಜ ಮಾದೊಡ ಗಣ (ವಚತ್ತಿಕೆ) ಮದು ಜಿತ್ತುಂ || (ಪಾ), ಭುಜ (೫) ಭುಜ (೬) ಧನಮುಧ್ಯ (೭) ಪಾದಗುರುಹಿನೊ | ಇಜ್ಞಿದು ರಸದೊಳಿ ಹೆಂಪದೆಗೆಳ್ಳೋ ಳಢ್ಳೋ ಜಿತ್ತುಂ ಅಂದು ಸಂಪ್ರಿಯಳನ್ನೂ ಒಂದು ಪ್ರತಿಯಲ್ಲಿ ಗುರುತಿಸಿದೆ, ಇದರಂದ ಭುಜಪಕ್ಷ ಎಂದರೆ (ಎರಡು ಎರಡು) ನಾಲ್ಕು, ಯುಗ (ನಾಲ್ಕು), ಧನಮುಧ್ಯ ಇಂದು ಶ್ರೀಪದಿಯ ಮೂಲಕು ಪಾದಗಳ ಗಣಸಂಖ್ಯೆಯನ್ನು ಕೇಳಿದಂತಾಗುವುದು, ಇದು ಶ್ರೀಪದಿಯ ಲಕ್ಷ್ಮಿ ಜವೇ ಆಗಿದೆ. ಯುಗಳ ಧೂಪು ಧ್ವನಿ ಪಾದಗಿರಿದೊಳಿಜಾನಿದಂ ರಸದೊಳಂ ರಸದೊಳ್ಳಾ | ನಿಷ ಹೆರವೆಡೆಗೆಳ್ಳೋ ಧೂಳಿಕ್ಷಿಜಗಣಮುಧಾದೊಡದು ವಿಚತ್ತುಂ ಕರ್ತವೀ || (ಪಾ) ತೆವಿಪ್ರಜ ಪಾದಗಳ ನೋಳಗಿರೆ ರಸದಕ್ಷಪುರೋಳ ಹೆಂಗಣಧ್ವನಿತ್ತಜಗಣ ಮಾದೊಡದು ಜಿತ್ತುಂ (ಪಾ), (3) ತುದಿಯೋಳಿತ್ತರ ಗಣಂ ನೋಡಲರೆ | ಪದಮೆಲ್ಲಂ ಮದಗಜಗಮನೆ ಹೆಂಗಣ ಜಿತ್ತುಲಕೆಯಂ | ದದೊಳಿದೋಡದೆ ಜಿತ್ತುಲತೆಯಕ್ಕೂಂ || ತುದಿಯೋಳಿತ್ತರಗಣಂ ನೋಡಲರೆ ಪದಮೆಲ್ಲಂ | ಮದಗಜಗಮನೆ ಹೆಂಗಣ ಜಿತ್ತೆಯಂ | ಗದೊಳಿದೋಡದೆ ಜಿತ್ತುಲತೆಯಕ್ಕೂಂ, ಇಂ ನೋಡಲೆಂದರೆ, (4) ದಂಡದ ನಿರೋಧದು ವಿಚತ್ತಮನ್ವಿಕ್ಕೂಂ (ಪಾ) ಉತ್ತೀಯಂಗದೊಳಿಂ.

\* ಲಕ್ಷ್ಮಿದಂತ ಶ್ರೀಪದಿಯ ಮೊದಲ ಪಾದದಲ್ಲಿ ಉವಿಷು ಗಣಪೂ, ಎರಡನೆಯ ಪಾದದಲ್ಲಿ ಅದಿಯಲ್ಲಿ ವಿಷು ಗಣ (ಮೆದರಂದ ನೇಯಿದು), ಬಳಿಕ ಬ್ರಹ್ಮಗಣ (ಆರನೆಯಿದು) ಬಳಿಕರದು ವಿಷುಗಣ ಮುರಾರನೆಯ ಪಾದದಲ್ಲಿ ಮೆದಲನೆಯಿದು (ಅದಿಯಂದ ನೇಯಿದು) ವಿಷುಗಣ ಬಳಿಕ ಬ್ರಹ್ಮಗಣ (ಅದಿಯಂದ ಜತ್ತನೆಯಿದು) ಬಳಿಕೆಂದು ವಿಷುಗಣ – ಬಟ್ಟಿ ಗಾಗಿಗಳಿಂದೆಚ್ಚು, ಮೆದಲನೆಯ ಪಾದ ಮೊದಲು, ಎರಡನೆಯ ಪಾದ ಅದಕ್ಕಂತ ಜಿಕ್ಕುದು, ಮೂಲನೆಯಿದು ಐಪ್ಪಿ ಕ್ಷುಂತಳು ಜಿಕ್ಕುದು (ಒಂದು ಗಣವೇ ಕಡಿಮೆಯಾಗಿದೆ) – (ಉತ್ತಿ ಪಾದಗಳಲ್ಲಿ ಬಂದೊಂದು ಬ್ರಹ್ಮಗಣ ವಿರುವುದಂದ ಈ ಪಾದಗಳು ಜಿಕ್ಕುವಾಗಿರುತ್ತವು).

ವ|| ಏಳಿಯ ಲಕ್ಷಣಮಂ ಹೇಳಿಸ್ತೀಂ—

\*ಪಂಚವತ್ತಂ—

१ಭುಜಗಪತ್ನೆ ಪುರಗಣ |  
ನೃಜದೊಂಬಾಣಿಂಬಾಳಕ್ಕು |  
ಮಜಗಣೇಯಿ ಗಿಭಗತೀ

||೮೩||

ವ|| ಚೌಪದಿಯ ಲಕ್ಷಣಮಂ ಹೇಳಿಸ್ತೀಂ—

ಚೌಪದಿಸ್ತತ್ತಂ—

ಮಂದನನ ಕಂಡಿಯ ಮುಂ |  
ದುದರಿನೆ ಶಂಕರನೀರೋ ||  
ಒಟ್ಟುದವರೆ ಸಂದುದು ನೋ |  
ದಿದೆ ಸತಿ ಚೌಪದಿಗೇ

||೮೪||

ವ|| ಥಂಡೋವತಂಸಕ್ಕೆ ಲಕ್ಷಣಮಂ ಹೇಳಿಸ್ತೀಂ—

ಥಂಡೋವ ತಂಸಸ್ತತ್ತಂ—

ಮಂದರ— ಧರಗ— ಇ ಮೇನೆ— ದಿರೆ ವೋ— ದಲೊಳಿ |  
५ಬಂದಿರೆ— ಯುಂ ५ನಾ— ಲೈಡೆ ಬಿ— ಸರುಹ— ಜನ್ಮಂ ||  
ಸಂದುದು ಲಕ್ಷ— ಇ ಮಂ— ನಿಯೋಳೀ— ತೆಱದಿಂ |  
ಥಂಡೋವ— ತಂಸ— ಕ್ಕೆಸಿದು— ದು ಗಜ— ಗಮನೀ

||೮೫||

ವ|| ಅಕ್ಕರ ರಕೆಯ ಲಕ್ಷಣಮಂ ಹೇಳಿಸ್ತೀಂ—

ಮುರರಿಪು— ಬೋವ್ವುಂ— ಮುರರಿಪು— ಬೋವ್ವುಂ— ಮುರರಿಪು— ಶೂಲಧರಂ |

६ ಸರಿಸದೆ— ನಿಲ್ಲುಂ— ಖರಗಣ— ಮಂಕ್ಕುಂ— ಸುರಚಿತ— ಮಾತ್ರೆಗಳುಂ ||

७ ನಿರುಪವಂ— ದಿಂದಂ— ವರಿವಿತ— ಮಹ್ಮಂ— ತಿರೆ ನಿಯತಿ— ಮುಕು ನಿಯತಂ |

ಬರೆ ಕರ— ಇಂದ್ರೀ— ಧರೆಯೊಳಿ— ದೀಕ್ತಂ— ಕರಮೇನೆ— ವಕ್ಕರಕೇ

||೮೬||

(1) ಅಜನ್ನಲಿ ಹರಗಣ | ವ್ರಜ ಮುಖಾಕೂಡೆ | ಗಜಗತಿ ಯೇಳಿಸಿಸುಗುಂ || (ಪಾ) ಅಜಸಕ್ಕ ಮರಿ ವ್ರಜದೋಽಭಾಷಣೋಳಿಷ್ಪುರ್ಮಂ ಜಗನ್ನಾಕೇಳಿಗೆಭವತೀ || (2) ಉಂಘಾಷೋಳಿಷ್ಪುರ್ | ದಗಗ(ಪಾ) ಶೋಪ್ರು ಗಜಗಣೇಳಿ ಭವತೀ || (ಪಾ) ಽಭಾಷಣೋಳಿಷ್ಪುರ್ದಜಗಣಿಸಿ ಭವತಿ, (3) ಈದಿದಿರ..... ಮೋಂಡು (ಪಾ), (4) ಬಂದಿರೆ ನಾ ಇಕೆ ಬಿಸರುಹಜನ್ನಂ | ಸಂದುದು ಲಕ್ಷಣ ವಿಾಂತಿಂದಿಂದಂ | ಥಂಡೋವತಂಸಕೆ ಮಂದಗಜಗವನ್ನೇ (ಪಾ) ..... ದಿಕ್ಕೆ ವೇಂದಲೊಳಿ | ಬಂದಿಕುರ್ಂ ನಾಲ್ಕು ದಿಸರುಹ ಜನ್ನಂ | ..... ಸಕ್ಕೆ, (5) ನಾಲ್ಕೆದೆವೊಳಿ ಬಿಸರಭವಂ | ..... ವಿಳಿಯೋಳಿಂಯಂ | ..... ಸಮಿದು ಗಜಗಮನೆ, (6) ಸಿರಂಬಾಳ ನಿಲ್ಲುಂ (ಪಾ), (7) ನಿರುಪಮ ಥಂದಂ, (8) ಯತಿರು ನಿರುಪಮ (ಪಾ) ಯತಿರುಹ ಯತ್ತಂ (ಪಾ) ಯತಿರು ಯತ್ತಂ (ಪಾ) ಯತಿರು ತರಣೋಳ (ಪಾ) ಯತಿರು ತರಣೋಳ (ಪಾ)

\* ಕೆಲವು ಪ್ರತಿಗಳಲ್ಲಿ ಇದುದ ಬಳಿಕ— ಷಟ್ವಿದಿ, ಅಕ್ಕರ ರಕೆ, ಥಂಡೋವತಂಸ, ಗೀತಿಕೆ, ಉತ್ಪಾದ, ಉತ್ಪಾದವಂಡಕ ಈ ನೃತ್ಯೋಽನ್ನ ಹೇಳಿ ಅಫ್ಫಾಸಾಯ ಪರಸಂಭಾಸಿಯಾಗಿದೆ, ಷಟ್ವಿದಿಗಳನ್ನ ಪರಿಶಿಷ್ಟದಲ್ಲಿ ಕೊಟ್ಟಿದೆ.

ನ|| ಮಂದಸವತಿಯ ಲಕ್ಷಣಮಂ ಹೇಳಿಪ್ಪಿಂ—

ಮಂದಸವತಿಪ್ಪತ್ತಂ—

\*ಮಂದಸನ — ತಂದೆಯ — 1ಗಳಂಮಂಪ್ರ — ವಿಷಯಾದೊ — ಉರೆಗುರು — 2ಮುಂ |

ದೊದವಿರೆ — ಪದದೊಳ — ಮಂದಣಪ್ಪೆ — ಲಪ್ಪುದು — 3ಹರಪದ — ಮುಂ ||

ವಿದಿತಮು — ವೇಂಪ್ಪೆ 4ಚ — ತುಪ್ಪೆಯ — ದತ್ತಲ — ಬುಜವದ — ನೇ |

ಮಂದಸಹ — ರಹತ್ಯಯ — ದಿಂ ಹರಿ — ಪಡೆಪಡೆ — ಮಂದಸವ — ಶೀ

||೮||

ನ|| ಗೀತಿಕೆಯ ಲಕ್ಷಣಮಂ ಹೇಳಿಪ್ಪಿಂ—

ಗೀತಿಕೆಪ್ಪತ್ತಂ—

ಎರಡುಳ್ಳಿಳಾಳಾಳಿಂಬಿ ಸೆಂಬೈಯೋಳಾ |

ಬರೆ ಪದ್ಧಭವನುಂಧಾದುಪ್ರ ಮಂಜ್ಞವ ತೆಱದಿಂ ||

ತದಿರೆ ಮುಂದಣ ಪದಂ ಮುಂಸ್ತಿನಂ |

ಶಿರೆ ಕರಂ ಗೀತಿಕೆ ಯಿಂತಕ್ಕುಂ ಸವೀ |

||೯||

ನ|| ಖಾತನಾಹಕ್ಕೆ ಲಕ್ಷಣಮಂ ಹೇಳಿಪ್ಪಿಂ—

ಖಾತನಾಹಪ್ಪತ್ತಂ—

<sup>1</sup> ಭೂಹಿ — <sup>2</sup> ತಾಥ್ರ — <sup>3</sup> ಪೆನ್ನಿಸು — <sup>4</sup> ಜನ — <sup>5</sup> ಗಣಮ — <sup>6</sup> ನೆಯ್ದ್ದಿ — <sup>7</sup> ಸಪ್ತ — ಸಂ |

<sup>1</sup> ದೊಳೆ — <sup>2</sup> ಮತ್ತ — <sup>3</sup> ಲೊಂದೆ — <sup>4</sup> ಗುರು ಬೀ — <sup>5</sup> ಡಂಗ — <sup>6</sup> ನಾಳ್ಳಿ ನೆಲೆ ಲ — ಯಾ ||

<sup>1</sup> ಗ್ರಾಹಿ — <sup>2</sup> ಯಾಗಿ — <sup>3</sup> ಮಧುರ — <sup>4</sup> ವಚನ — <sup>5</sup> ರಚನ — <sup>6</sup> ನೆತ್ತು — <sup>7</sup> ಬಂದೊ — ಧು |

<sup>1</sup> ತಾನ್ಯಹ — <sup>2</sup> ಮೆಂಬಿ — <sup>3</sup> ನೆಸರೊ — <sup>4</sup> ಹೆನ್ನೆಪ್ಪು — <sup>5</sup> ದಬ್ಬು ಪತ್ತೆ — <sup>6</sup> ಲೊಂಚೆ — <sup>7</sup> ನೇ |

(1) ಗಣಮಂ, (2) ಪ್ರೇಂದಿದ (ಪಾ) ಪ್ರೇಂದಿಂಗನೆ ವಿರೆಪದದೊಳಿಮರಪ್ಪೆ ಲಕ್ಷಣ ಖಾತನಾಹಮಂ ವಿದಿತ ಜಂಪ್ರ ಜಕುಪ್ಪೆಯಾದಿಂದತ್ತಿಭುಮಂ | ಮಂದಸಹತ್ರಾತೆಯಕ್ಕುಂ ಹಂರಿಕಡೆ ಫಿದುರೆಸ ಪ್ಪೋಶ || (3) ಗುರುಕರ ಪರಪಾಂ | ವಿದಿತಮು ವಿದಿತಮು ಜಂಪ್ರ ಜಕುಪ್ಪೆಯ ದತ್ತಂ, (4) ಜಕುಪ್ಪೆಯಾದಿಂದಂಬುಜಾಪನಂ | ಮಂದಸಹತ್ರಾತೆಯಾದಿಂ ಹರಿಹಡೆ ಪಡೆದಮಂದಸವತಿ (ಪಾ) ಪರಕಡೆ ಪಡೆದ ಮಂದಸವತಿ (ಪಾ) ಜಕುಪ್ಪೆಯಾದಿಂ ದಂಬುಜಾಪನಂ | ಮಂದಸಹತ್ರಾತೆಯಾದಿಂ ಪರಿ..... (5) ಶ್ರಿಕರ್ಯಂ ಹರಿ, (6) ಅಂತಿಪ..... | ಬರೆ | ಬ್ರಹ್ಮಸುಭಾವೆಗೊಳಿಂ ವಿಷ್ಪು ಮುಂದಿರೆ ಮುಂತಜಿವದಂ ಮುಂಸ್ತಿನಂತಾರು | ತರ ಗೀತಿಕೆಯಿಂತಕ್ಕು ಸವೀ || (ಪಾ), (7) ಮಾಗ್ಗೆ ಕಡೆಗೆ ಗುರು.

\* ಶ್ರಿವದ ಗಣಿಯಾರುಂಗಳ ಗಣಕ ಖಾಯೆನಲ್ಲೈಡ ಗಣಕಯಾಪ್ತಿದಿ | ಪ್ರ್ಯಾತೆರಡಕ್ಕೆ ಮಾತ್ರೆಗ ಇಕ್ಕುಂ ಗುಣವತ್ತ ಮಂದಸವತಿಗೆಂದುಂ || (ಪಾ) ಗಣಿಯಾರುಂಗಳ ಗಣಸಲಲ್ಲಿನವೇಡ - ಗಣಸಲಪ್ಪತ್ತೆರಹು ಮಾತ್ರೆಯಕ್ಕುಂ | ಗಣಯಾತೆ ಮಂದಸವತಿಗೆಂದುಂ (ಪಾ) ಮಂದಸನ ತಂದಯ ಗಣಮಂಸಾಲ್ಲುಂ ಬಂದಿರೆ ಮುಂ | ದೊಡ್ಡಿದ ಸರಸಿಜ ಸಂಭರಣ ಪಾದಾಂತಮೊಳಂ | ವಿದಿತಮುಹೆಂಪ್ರ ಜಕುಪ್ಪೆಯಾದಿಂದತ್ತಿಭುಮಂ | ಮಂದಸಹತ್ರಾತೆಯಾದಿಂ ಹರಿಯಜಂ ಕಾಮವತಿ

† ದಿರೆ ಬಲ್ಲಾಸ್ವೇರದುಂ ಮುಂಸ್ತಿನಂತೆ | ಕರಮನೆದೊಪ್ಪುವ ಗೀತಿಗಣಂ || (ಪಾ) ದಿರೆ ಬಟ್ಟಾಕ್ಕರ ಸಗಣಮಂ ಮುಂಸ್ತಿನಂತೆ | ಕರಮನೆದೊಪ್ಪುವ ಗೀತಿಕೆಗೆ ಕೇಳಗಣಮಕ್ಕುಂ ||

ವ|| ಉತ್ಸುಹ ದಂಡಕಕ್ಕೆ ಕಂದದೊಳ್ಳ ಲಕ್ಷ್ಯಣವುಂ ಹೇಳ್ಣಿಂ—  
ಉತ್ಸಾಹದಂಡಕವ್ಯತ್ತಂ—

ಮೃದುಮಧುರವೆನಿಸುವೈತ್ಯಾ|  
ಹದಂಡಕಂ ಧರಿಗೆ ನಾಕಿಯೆಂಬಜಗಟದಿಂ ||  
ಪುದಿಬಲೆ ಕಡೆಯಗರು ಚೆ |  
ಲೋಗ್ರಾಹವಿರೆ ಲಕ್ಷ್ಯಣನಿಯುತ್ತವೆನೆ ಪೇಸವರ್ಚಿಗುಂ

|೭೦||\*

ವ|| ಷಟ್ಪದಿಯ ಲಕ್ಷ್ಯಣವುಂ ಹೇಳ್ಣಿಂ—  
ಷಟ್ಪದೀವ್ಯತ್ತಂ—

ತಮಂದರ ಧರಗಟ |  
೧ಮೋಂದಿರೆ ಕಡೆಯೊಳ್ಳ |  
ಕುಂದದೆ ನೆಲಸುಗೆ ಮದನಹರಂ ||

(1) ಬಂದಿಕಾರಂತ್ಯದೊಳ್ಳ (ಬಾ) ಬಂದಿರಾರಂತ್ಯದೊಳ್ಳ.

\* ಕೆಲವು ಶ್ರುತಿಗಳಲ್ಲಿ ಇಲ್ಲಿಗೇ ಅಧಿಕಾರವು ಮುಗಿದಿದೆ.

† ಈ ಸ್ಥಳದಲ್ಲಿ ಉಳಿದ ಜ ಷಟ್ಪದಿಗಳ ಲಕ್ಷ್ಯಣಗಳನ್ನು ಲಕ್ಷ್ಯಣದಿನ ತಿಳಿಸುವ ಜಲವು ಷಟ್ಪ  
ಗಳಿವೆ, ಇವು ಗ್ರಂಥಕ್ರೂರಿನಲ್ಲಿವಾಡುವರಿಂದ ದಿ ಷಟ್ಪಜಯಲ್ಲಿ ಕೂಟಿದೆ, ಇವು ಅನ್ಯಶಕ್ತಿಗಳ  
ಗಳಾದರೂ ಶ್ರುತಿಗಳಲ್ಲಿ ಅಲ್ಲಾಗಿರುತ್ತ ಕಡೆಯಬೇಕಾದುದ್ದಾಂದ ಇಲ್ಲಿ ಕೂಟಿದೆ, ಅಲ್ಲಿದೆ ಈ ಸ್ಥಳ  
ದ್ವಿರುವ ಹಾರಾಂತರಗಳನ್ನು ಬಂತಿಷಟ್ಪದ್ದಲ್ಲಿ ಕೂಟಿದೆ—

ಖಂದಿದ ಹೀತಂ ಷಟ್ಪದಿಗಳೂ :  
ಉಂದೇತಿಂದೆನೆರಡು ಪಾದಮುಂ ಮುಂಜ್ಞ ಮುಂದೆ ||  
ಕೈರ್ಬಂದರೆ ಬಕ್ಷಂ ತಾದಿಯಂ |

ಶ್ಲಿಂದುಧರಂ ಬಂದೆಂಡಿಕಾಗಿ ಷಟ್ಪದಿಯತೀಂ  
ಕೈರ್ಬಂದ ಮಾತ್ರೀಯ ಷಟ್ಪದಿ |

ಗಾಳಿಂಬಂದಿ ಯೆರಡಿಯೆಲಂದೇ ನಿಯಮುಂ ||  
ಮುಂಬಂಕೋಂದೆ ತದಧಾಂ |

ಬೇಳುಂಡಂ ಕಡೆಯೆ ರೈಲ್ಲಿ ನಿಂತಿನಕ್ಕುಂ ||  
ಶರಕುಸುಮ ಭೋಗಭಾವಿನಿ |

ಪರಿವರ್ತಿಂ ವಾರಧರ್ಚಗಳೆಂದಾಂತಿತಂ ||

ಕರಿದಾರನಿ ಮನುರಾಜರ್ |

ಬರೆ ವಿಂತಕಿಮಾತ್ರೀಯಿಂದ ಷಟ್ಪದಿ ನಡೆಗಂಂ ||  
ಮೊದಲಿರಿದು ಪದದ ಲೆಕ್ಕಿದೂ |

ಉಂದಿನಿದ ಪಣಂ ಸಮಾನ ಮೂಳನಿಯ ಪದ ||

ಕ್ಷಾದರಧರ್ಮಮನಸ್ಸಿದಗಿಡು |

ತ್ತಾದಂತೊಳ್ಳ ಗುರುವೈಂದಸಿರಿಸೆ ಷಟ್ಪದಿಯಕ್ಕುಂ ||

|| ೧ ||

|| ೨ ||

|| ೩ ||

|| ೪ ||

\*ಇಂದು ನಿಭಾನೆನೆ |  
ಮುಂದಣ १ತೆಣನೀ |  
ಯಂದವೆಯಾಗಲೆ ಷಟ್ಪದಿ ಕೇಳಾ

|| ೩ ||

(1) ಪರಣೀಯಂದಹೊಳಿರೆ ತರಷಟ್ಪದಿಯೆ.

\*ತರಷಟ್ಪದಿ—  
ನೇರೆವೆರಡಿ ಯು |  
ಕೃರದರಡಿಯೋಳಾ |  
ಕರಿಲಘಂಗಳ್ಳಾ ಮೂರಾಳನೆಯಾ |  
ಚರಣಿ ಮನುವಿಂ |  
ತಂಂಪಶ್ಚ ಲಘುವು |  
ತರಷಟ್ಪದಿ ಗಂಬುಜವದನೇ ||

|| ೫ ||

ಕುಸುಮ ಷಟ್ಪದಿ—  
ಒಸೆಯೆ ಮೂದಲೆರಡು ನೂ |  
ಲೈ ಸೆಯ್ಯಾನೆಯು ಪರದೆ |  
ದಕದತ ಸುಮಾತ್ರೆ ಮೂರಾಳನೆಯೋಳು |  
ಮುಸುಬ ಪದಿನೇಂ ಲಘು |  
ರಸದಿ ನೆಸ್ತೆತ್ವಾಲ್ಯಾ |  
ಕುಸುಮಷಟ್ಪದಿ ಗಿಂತು ಕಮಲನಯನೇ

|| ೬ ||

ಭೋಗ ಷಟ್ಪದಿ—  
ಪೂರ್ವವೆಂದಲಿನೆರಡು ಪರದೆ |  
ಬಂಜ ಚರಣ ದರಡುವದೆಗೆ |  
ಕಳಿಗಳಕ್ಕಾಸಂಪ್ರೇ ಯಾಳು ಮೂರಾಳ(ಒ)ಂಫ್ರಿಗೆ |  
ತಿಂಡಿ ಲರ್ಫತಿಕ್ರಾತಿಂತು |  
ಕಳಿಗಳೊಂಬತೆಂಟಿಂದೆ |  
ಕೊಳೆತ್ವಿದಾಗಲೊಡನೆ ಲಲನೆ ಭೋಗಷಟ್ಪದೀ

|| ೭ ||

ಭಾಮಿನಿ ಷಟ್ಪದಿ—  
ಮೂದಲೆರಡು ನಾಲ್ಕುಯೈನಿಸ ಸತ್ತಾ |  
ಪದೆದೆ ಮನಸಂಹಾತ್ಯ (ತ) ಕ ಮಾತ್ರೆಯು |  
ಹುದಿಯ ಮೂರಾಳನೆ ಹೈಯಾಳಿಕ್ರಾತಮೂರಾಳು ಮಾತ್ರೆಗಳು |  
ಒದವಿದೀಪರಿ ಯಾಳು ಪಾದಕೆ |  
ಪುದಿದೆ ಮಾತ್ರೆಯು ನೂರಾಳಿರಡು ಕೇಳಿ |  
ಇದುವೆ ಭಾಮಿನಿಯೆಂದೆನಿಹ ಷಟ್ಪದಿಯ ಲಕ್ಷ್ಯಿತವು

|| ೮ ||

ಪರಿವರ್ಥಿನಿ ಷಟ್ಪದಿ—  
ಪಾದಗಳಿರಡಿಕ್ಕೂತ್ತರದರಡುಂ |  
ಪಾದದೆ ಹೈಂಡತ ಹೈಂಡತ ಮಾತ್ರೆಯು |  
ಭೇದಿಸಿ ಮೂರಾಳನೆ ಯಾಳನೆ ಯಾಡಿಯೋಳಾ ಲಘುವಿಕ್ರಾತ್ಯಾಳು ||

ಗದ್ಯಂ

ಇದು ಸಕಲಸುರಾಸುರೀಂದ್ರ ಮನೀಮನಕುಟಿ ಫೂಟಿಕ ತೃತೀಮತ್ವ ರಮೇಶ್ವರ

ಚಾರು ಚರಣಾರವಿಂದ ಮರಂದ ಮಧುಕರಾಯಮಾಡಿ

ವಿಬುಧೆಜನಮನನಃ ಪದ್ಮಿನೀರಾಜಯಂಸ

ಶ್ರೀಮತ್ತಿವಿರಾಜಹಂಸ

ವಿರಚಿತಮನ್ವ

ಭಂದೋಂಬಂಧಿಂಯೋಳ್

ಕಾರ್ಣಾಟಿ ವಿಷಯಜಾತಿಪುರ್ತಿ ಶ್ರುತಿರಣಂ

— ಪಂಚಮಾಧಿ ಕಾರಂ —



**(1) ಶ್ರುತಿದ್ವಾದಿ ಲಕ್ಷಣಂ ಪಂಚಮ ಪ್ರಕರಣಂ.**

ಸಾದರಭಿಂತಾಳಿಯೋಳ್ ಗುಣೀಯಾನೇ ।

ತೋಧಿ ಲಭ್ಯ ಸೂರಂ ಪದಿನಾಳಿಲೆ ।

ಕಾದಲೆ ಕೇಳಿಂತಿದು ನಿಶ್ಚಯ ಪರಿವರ್ತನಿ ಜಟ್ಟಿದಿಗೆ

॥ ೧ ॥

ಲೀಲಿಯಿಂ ವಾಧ್ಯ ಕಡ ವಟ್ಟಿದಿಯ ಮೊದಲ ಪದ ।

ದೋಳಿಗೆಯು ಖುರ್ಬ ಅತ್ಯಾರ್ಥಿಯಂದೆಸೆದಿಕುಂ ।

ಮೂಲಲಿತ ಮೇನ್ಧಿ ಮುರುಳಾಳೆ ಹೇಯ ಪಾದಗಳ್ ಮೂರಕ್ತಿರಂ ಮೂಕ್ತಿಯಂ ।

ಮೇಲಿನ ವಿರಾಜಿಸುಗುಹಿಂತಾಳು ವಾದಂಗ ।

ಇಲಿಸಲ್ಲಿ ಮೂಕ್ತಿಗಳ್ ಸೂರಂಸಲ್ಲಿತ್ತಾಂ ।

ಮೇಲೆ ನಾಳ್ಕೆ ಸೆದಪ್ಪು ಭಂದೋಂಬಂಧಾರಿಯೋಳ್ ನೀಂ ಕೇಳ್ತುದಿಂದುವರನೇ

॥ ೨ ॥

ತೃಭುಗವಧ್ವಾನಿಂದ್ ಭ ಪ್ರದಾರವಿಂದ ದ್ವೈಂದ್ರ ಮುಕರಂದ ಮತ್ತ ಮಧುಕರಾಯಮಾಡಿ ಸುಕವಿ ಜನ ಸಂಸೂರ್ಯನಾನ . .... ನಾಗನಮ್ರ ವಿರಚಿತಮನ್ವ..... ಪಂಚಮಂ ಕಾರ್ಣಾಟಿ ವಿಷಯಜಾತಿಪುರ್ತಿ ಶ್ರುತಿರಣಂ ( ಪಾ ),

ಇದು ಪರಮೇಶ್ವರ ಜ್ಞಾನರಾರಬಿಂದ ದ್ವೈಂದ್ರ ಮುಕರಂದಮತ್ತ ಮಧುಕರಾಯಮಾಡಿ ವಿಬುಧ ... ..ರಾಜಕೆಂಸ ವಿರಚಿತ ..... ಕಾರ್ಣಾಟಿ ವಿಷಯಜಾತಿಪುರ್ತಾಧಾರಂ ಸಮಾಜಂ ,

ಇದು ಸಮಸ್ತಸುರಾಸುರೀಂದ್ರ ಮುನಿಂದ್ರ ಮಜಮಂಕುಟಿ ಫೂಟಿಕ ಶ್ರೀಮತ್ತಿವಿರಾಜಹಂಸಕ್ಕರ ಮೇರ್ಪರ ಪ್ರಾದಾರವಿಂದ ದ್ವೈಂದ್ರ... .ನಾಗನಮ್ರ ವಿರಚಿತಮನ್ವ ಭಂದೋಂಬಂಧಾರಾಕಿಯೋಳ್ ಸೆಗಳ್ಲಿ ಕಾರ್ಣಾಟಿ ವಿಷಯಜಾತಿಪುರ್ತಾಧಾರಂ ಪಂಚಮಾಧಾರಂ.

## ಷ ಷಾಂ ಧಿ ಕಾರೆ

### ಷಟ್ಪತ್ಯಯ ವಿವರಣ ಪ್ರಕರಣ

\*ಕೆಂ|| ಜಯಿದೇವಾದ್ಯರ ಭಂಡೋ ||  
 ಸ್ವಯ ಪ್ರಯೋಗತರ ಮಾದುವಂ ಹೇಳಿಂ ಇನಿ||  
 ಇಯಮಾಗಿರಲಿಂ ಷಟ್ಪಿ||  
 ತ್ಯಯಮಂ ಶಿಚೆಲ್ಲಾಗೆ ಹೇಳಿಂ ನಂಬುಜವದನೇ|| ೧೦||‡

(ಮೂದಲ ಶತಯಂ)

ನ|| ಪ್ರಸ್ತಾರ ನೀಂತಕ್ಕುಂ—  
 ಕುಕೆಂ|| ಗುರುಗಳ ನಿಟ್ಟಿವಣಾದಿಯ |  
 ಗುರುವಿಂದ ಕೆಳಗೆ ಲಾಘಂವನಿತು ಮುಂತೆ ಸಮಂ||  
 ಕಗುರು ಪೂರಣೆ ಹಿಂತೆ ನೀರಂ |  
 ತರ ಲಘುಗಳನೇಯು ವನ್ನೆಗೂ ಮೃಗನಯನೇ|| ೧೧||

(1) ದೇವಾಕ್ಷರಧವಳ ಪ್ರಯೋಗ (ಪಾ) ದೇವಾಕ್ಷರದ ಸಿದ್ದಯ !.....ರಮಾದುವಲ್ಲಮಂ (ಖ)  
 ದೇವಾದ್ಯಜ್ಞಂಡೋ (ಪಾ) ದೇವಾಕ್ಷರದ ಸಿದ್ದ | ದಯಕಾರಣ ಪ್ರಯೋಗಕರ (ಪಾ) ಬಯಸಿದ ದೇವ  
 ಕ್ಷರದ ಪ್ರಯೋಗಕರ ಮಾದುವಲ್ಲಮಂ, (2) ಸಿಂಹಯಮಾಗ್ರಿಂ (ಪಾ) ಸಿಂಹಯಮಾದುದೆ ಕೇಳಾ(ಪಾ),  
 (3) ಚೆನಾಗಿ ಭಾವಿಸಂಬುಜ, (4) ಫೂವಂಬರ, (5) ಗುರುಮಾರೆತ ಸಿಂತೆ ಸಮಂಬರ, (6) ನರಂಕರ  
 ಉಳ್ಳ.

\* ಈ ಅಥಕಾರದ ಅದಿಯಲ್ಲಿ ಶ್ರೀಕಾರವಿರುವಕೆಂದೆಹಿಂದಿ (ಹನ್ತು ಲಿಲಿತ ಪ್ರತಿಗಳಲ್ಲಿ ಕೈಟ್ಟಿ  
 ಹೊಗಿರಬಹುದು).

ಮ|| ರಾ|| ಕಟ್ಟಿಲ್ಲ ಸಾಹೇಬರು “ಬಯಸಿದ ದೇವಾಕ್ಷರದ ಪ್ರಯೋಗ” ಎಂಬ ಕಾರಣನಿಟ್ಟಿ  
 ಕೊಂಡು ಅದಕ್ಕೆ ಸಂಬಂಧಿತವಲ್ಲದ ಅರ್ಥವನ್ನು ತಲ್ಲಿಸಿರುವರು. “Nagavarma knows  
 only one kind of true Canarese Metres : The Devakshara feet  
 metres” ಎಂದು ಬರಿದಿರುವರು.

—K. I. P. XVI.

ತ ಪ್ರಸ್ತಾರೋ ನಷ್ಟ ಉದ್ದಿಸ್ತೆ ಪಕ್ಕದ್ವಾಷಿದಲಗಕ್ಕೆಯಾ |  
 ಸಂಪೂರ್ಣಮಧ್ಯಯೋಗಜ್ಞ ಪದೇತೆ ಪ್ರತ್ಯಯಾಃ ಸ್ತುತಾಃ ||  
 ಎಂಬ ಈ ಸಂಸ್ಕಾರಕ್ಷೇತ್ರ (ಪ್ರತ್ಯಯಗಳ ಹೆಸರುಕ್ಷಮ) ಕೆಲವು ಪ್ರತಿಗಳಲ್ಲಿನೇ.

ಈ ಈ ಪ್ರಸ್ತಾರದ ವಿವರಣನ್ನು ಸಂಜ್ಞ್ಯ ಪ್ರಕರಣ (೧೬-೧೦) ಪದ್ಯಗಳಲ್ಲಿ ಹೇಳಿದ (ಎಂಟ್ಟಿ ಅಕ್ಷರ  
 ಗಳಿಗೆ ಗುರುಲಭ್ಯ ಸ್ವರೂಪವನ್ನು ತಿಳಿಸುವೆ - ಕನ್ನು, ಎಂಬ - ಕೂರ್ಕೆ ಒಂದು ಗಳನಾದುದರಿಂದ  
 ಗಳಿಗಳು ಎಂಟೀ ಎಂದು ಸಿಂಹರನಾಗಿ, ತಿಳಿಸುವೆದಕ್ಕೂ ಪ್ರಸ್ತಾರಸ್ವರೂಪವನ್ನು ಅಲ್ಲಿ ಹೇಳಿದ).

ಮೂಲನೆಯ ಮತ್ತು ನಾಲ್ಕನೆಯ ಗಣಗಳ ಪ್ರಸ್ತಾರ ಕ್ರಮ—

I ಉನೆಯ ಭಂದಸ್ಸು—	II ಇನೆಯ ಭಂದಸ್ಸು—	III ಇನೆಯ ಭಂದಸ್ಸು—
1. U <sup>1</sup> U	1. U <sup>1</sup> U U	1. U <sup>1</sup> U U U
2. - U <sup>2</sup>	2. - U <sup>2</sup> U	2. - U <sup>2</sup> U U
3. U <sup>3</sup> -	3. U <sup>3</sup> - U	3. U <sup>3</sup> - U U
4. - -	4. - - U <sup>4</sup>	4. - - U <sup>4</sup> U
	5. U <sup>5</sup> U -	5. U <sup>5</sup> U - U
	6. - U <sup>6</sup> -	6. - U <sup>6</sup> - U
	7. U <sup>7</sup> - -	7. U <sup>7</sup> - - U
	8. - - -	8. - - - U <sup>8</sup>
		9. U <sup>9</sup> R U -
		10. - U <sup>10</sup> U -
		11. U <sup>11</sup> U U -
		12. -- U <sup>12</sup> U
		13. U <sup>13</sup> U - -
		14. - U <sup>14</sup> - U
		15. U <sup>15</sup> - - U
		16. - - - -

ಇದರ ವಿವರಣಂ—

I ಹೊದಲ ಸಾಲಿನಲ್ಲಿ ಆ ಭಂದಸ್ಸನ ಆಕ್ಷರಗಳನ್ನು (ಇದು ಎರಡನೆಯ ಭಂದಸ್ಸಾದುದರಿಂದ ಅ) ಗುರುಗಳು, ಇವುಗಳಲ್ಲಿ ಹೊದಲನೆಯುದು (U<sup>1</sup>) ಅದಿಗುರು, ಅದರ ಕೆಳಗೆ ಎರಡನೆಯ ಸಾಲಿನ ಅದಿಯಲ್ಲಿ ಲಫುವನನ್ನು ಬರೆವುದು (ಮುಂತ ಸಮುಂ) ಅದುದರಿಂದ ಮೇಲಿನಂತೆ ಆ ಸಾಲಿನಲ್ಲಿ ಎರಡನೆಯುದು ಗುರು, ಇನ್ನು ಮೂರನೆಯ ಸಾಲಿನಲ್ಲಿ, ಎರಡನೆಯ ಸಾಲಿನಿರುವುದು U<sup>2</sup> ಆ ಸಾಲಿನ ಅದಿಗುರು (ಪಕೆಂದರೆ ಅದರ ಹಿಂದೆ ಇರುವುದು ಲಫು) ಏನ ಕೆಳಗೆ ಲಫು. (ಸೀಂತಿಗುರು) ಅದರ ಹಿಂದೆ ಗುರುವನ್ನೇ( U<sup>3</sup>) ಇಡುವುದು. ಈಗ ನಾಲ್ಕನೆಯ ಸಾಲಿನಲ್ಲಿ ಮೂರನೆಯ ಸಾಲಿನ (U<sup>4</sup>) ಅದಿಗುರುವಿನ ಕೆಳಗೆ ಲಫು (ಮುಂತ ಸಮುಂ) ಮುಂದೆ ಮೇಲಿಂದ ಸಾಲಿನಲ್ಲಿ ಇರುವ ಲಫುವನನ್ನೇ ಬರೆಯಬೇಕು. ಈ ಸಾಲಿನಲ್ಲಿ ಏರಡೂ ಲಫುಗಳಾದುವು ಈಗ ಸಾಲ್ಕನೆಯ ಸಾಲು ಸರ್ವ ಲಫುವಾದುದರಿಂದ ಮುಂದೆ ಪ್ರಸ್ತಾರವಿಲ್ಲ. ಹಿಂಗಿಯಿ II ಮತ್ತು IIIನೆಯ, (ಇ ಮತ್ತು ಇನೆಯ ಭಂದಸ್ಸನ) ಪ್ರಸ್ತಾರಗಳನ್ನು ನೋಡಿಕೊಳ್ಳುವುದು.

(ఎరజనేయ శ్రుత్యయిం)

మా॥ నష్టమింతక్కుం—

ఖుమొదలొళే భందదియెడియే లేక్కదే కేట్టుదు వృత్తమేందు హే |

ట్టుదు బగేవందొడాగెళ్లివటంకేమనద్దిసి బిట్టినిట్టు కేఱో ||

చ్ఛుదు సమభాగమాయదొడి రూపయుతాధ్యదే బిట్టు నిట్టు కికో |

చ్ఛుదు గడ సూత్రమితాతెఱదే కాణ్చుదు నష్టమనంబుజాననే || 2 ||

అందాకేరణం—

ఖనేయ భందద గంనేయ వృత్తము కేట్టుదే, ఆదర గురు లఫు స్తురూపవేసు? ఎంబుదు ప్రత్యే - ఇదక్కే నష్టమేందు హేసరు.

లుక్కరే— ఇల్లి భందస్సు ఎష్టు నేయదోఎ ఆప్టు గురులఫ్టుక్కరే గెలిరబేచేందు తిలియబేఁక్కు ఖనేయ భందస్సుగిరువుదరింద ఈ వృత్తపాదదల్లి నాల్చు గురు లఫ్టుక్కరేగిరబేఁక్కు, వేలాదలు భందస్సేష్టు నేయదోఎ ఆ సంఖీయన్న ఆధిసువుదు, ఇల్లి గంనేయ భందస్సుదుదరింద (గంచ్చ=ఇ) ఇల్లి గం ఎంబుదు సమభాగి భాగ వాదుదరింద ఆ వృత్తద మోదలక్కరము లఫువాగిరబేఁక్కు, ఆదుదరింద (-) లఫు వన్ను దూకచేఁక్కు, బళక లభ్య వు ఈ ఇదు సమనాగి భాగవాగువుదిల్ల, గన్న సేరిసి ఆధిసువుదు (ఇ+ఒ=ఇచ్చ=ఇ ఈగ ఆ లఫువిన పక్కదల్లి గురువన్న ఇదు వుదు(- ప) ఈగ లభ్య ఇ ఆదూ సమతాగి భాగవాగువుదిల్ల, ఆదుదరింద గన్న ఆదక్కే కొడిషుదు (ఇ+ఒ=ఇచ్చ=ఇ) బళక ఆధిసి గురువన్న హిందణ లఫు గురుగిచ పక్కదల్లిదువుదు (- ప ప) ఈగ లభ్య ఇ ఇదు అ రింద సమనాగి భాగవాగువుదు (ఇచ్చ=ఒ) ఆదుదరింద హిందణ మూరక్కరగళ పక్కదల్లి లఫు వన్నిఉపుదు (- ప ప -). ఇల్లి నాల్చుక్కరగళు బందిరువుదరిందలూ వుండే కార్యవిల్ల. ఈగ నాల్చునేయ భందస్సున గంనేయ వృత్తద గురు లఫ్టుక్కరగళు ఈ బగేయల్లిరువువు (- ప ప -).

[ఇదన్న ప్రస్తారదింద సరనోఽబహుదు — (గ) ఉ ఉ ఉ ఉ (అ) — ఉ ఉ ఉ  
 (ఇ) ఉ — ఉ ఉ (ఇ) — — ఉ ఉ (ఇ) ఉ ఉ — ఉ (ఇ) — ఉ — ఉ (ఇ) ఉ — — ఉ  
 (ల) — — — ఉ (ఇ) ఉ ఉ ఉ — (గం) — ఉ ఉ — ]

(1) శుదియద భందమాయదద లేక్కవేట్టుదేసిట్టులేక్కనుం | తదు..... నేం నిట్టు..... కాణ్చుదే..... ... (పా) మోదలొళ భందమాయదే (పా) భందదియె,  
 (2) వరంకను (పా), (3) కెఁట్టదు గడ (పా).

(ಕೃತೀಯ ಶ್ರವ್ಯಯಂ)

ನಿ|| ಉದ್ದಿಷ್ಟಮಿಂತಕ್ಕುಂ—

ಮ|| ಬಗೆದಾವೈತ್ತಪದಾಂತನೆಯ್ಯು ವಿನೆಗಂ 1ಸಂಖ್ಯಾಂಕಮುದ್ ಸೂಕ್ತದಿಂ |

ದ್ವಿಗುಣಂಗೆಯ್ಯು ಲಘುಪ್ರಚಂಗಕ್ಕಿಡಿಯೋಳ್ ನಿಂದಂಕಮುಂ ಕೂಡಿ ಮೇ||

ಫ್ಲಿಗೆ ಮತ್ತೊಂದನೇ 2ಕೂಡು ಬಿಣ್ಣನೆಡಿಯೋಳ್ ನಿಂದಂಕಮುಂ ಕೂಡಿರೂ |

ನೆಗಯ್ಯು ದಿಷ್ಟಪ್ರಾಧಾನ ಮಾತ್ರಿತೆಯಿದಂ ನೀಂ ಕಲ್ಪುದಭ್ರಾನೆನೇ ||೨||

ಇದಱ ಕ್ರಮವಿವರಣಂ— ಗಳನೆಯ ಭಂದಸ್ಸನಲ್ಲಿ ಕೆಳಗೆ ಕೊಟ್ಟಿರುವ ಷ್ವತ್ಸಾ ದಂತ ಪ್ರಸ್ತಾರ ಕ್ರಮದಲ್ಲಿ ಎಷ್ಟನೆಯದು? ಇದ್ದೈಪ್ರತ್ಯೇ—

1	2	4	8	16	32	64	128	256	512	1024
U	U	U	U	U	—	U	U	U	U	

ಭೂ ಮಿ ತೈಯೇ ಮ ದ್ವ್ಯಾ ದ್ವ್ಯಾ ರು ದ್ವ್ಯಾ ದ್ವ್ಯಾ ಯು ಗ ಳ್

ಉತ್ತರ.—

ತಿಳಿಯಬೇಕಾದ ಷ್ವತ್ಸಾದ ಕ್ರಮದ ಕೊನೆಯವರಿಗೂ (ಬಗೆದಾವೈತ್ತಪದಾಂತನೆಯ್ಯು ವಿನೆಗಂ) ಇರುವ ಗುರು ಲಘುಗಳ ಮೇಲೆ ೧-೨, ಮೊದಲಾದ ಅಂಕಗಳನ್ನು (ಸಂಖ್ಯಾಂಕಮಂ ಸೂಕ್ತದಿಂ ದ್ವಿಗುಣಂಗೆಯ್ಯು) ಸೂಕ್ತವಾಗಿ ಏರಡಿರಿದರಪ್ಪು ಮಾಡಿಕಾಕುವುದು, ಬಳಿಕ ಎಲ್ಲಾ ಲಘುಪ್ರಚಂಗಕ್ಕಿಡಿಯೋಳ್ ಮೇಲಿರುವ ಅಂಕಗಳನ್ನೂ ಕೂಡುವುದು, ಬಳಿಕ (ಲಘುಪ್ರಚಂಗಕ್ಕಿಡಿಯೋಳ್ ನಿಂದಂಕಮುಂ ಕೂಡಿ) ಮೇಲ್ಲಿಗೆ ಆ ಸಂಖ್ಯೆಗೆ ಮತ್ತೊಂದನ್ನು ಕೂಡುವುದು, ಇದೇ ಆ ಷ್ವತ್ಸಾದ ಪ್ರಸ್ತಾರ ಕ್ರಮದಲ್ಲಿ ಬರುವ ಸಂಖ್ಯೆಯು, ಆದರೆ (ಬಿಣ್ಣನೆಡಿಯೋಳ್ ನಿಂದಂಕಮುಂ ಕೂಡಿರೂ) ಗುರುವಿನ ಮೇಲಿರುವ ಅಂಕಗಳನ್ನು ಕೂಡಕೂಡುವುದು, ಇದೇ ಉದ್ದಿಷ್ಟವು— ಪ್ರಕ್ಕತೀರ್ಥಾದಾರರಣದಲ್ಲಿ ಲಘುವಿನ ಮೇಲಿರುವ ಸಂಖ್ಯೆಗಳು ಇತ್ತಾತ್ತಾತ್ತ=ಅಲಲ (ಲಘುವಿನ ಮೇಲಿರುವ ಅಂಕಗಳು+ಮತ್ತೊಂದು) ಅಲ+ಒ=ಅಲನೆಯ ಷ್ವತ್ಸಾವಿದು.\*

(1) ಸಂಖ್ಯಾತಮಂ ಸೂಕ್ತದಿಂ (ಪಾ) ಸಂಖ್ಯಾತಮಂ ಸೂತ್ರದಿಂ (ಪಾ), (2) ಚಂದ.....  
ದಂಕಮಂ ಬಿಟ್ಟುಕೇಳಾ (ಪಾ), (3) ತಂಸಮಕ್ಕುಂ ಪದ್ಧತಿಕ್ಕೆಷ್ಟೆಲ್ಲಾ(ಪಾ),

*	U	U	U	U	U	—	U	U		
1	2	3	4	5	6	7	8	9	10	11

ಇದನ್ನು ಸಂಖ್ಯಾ ಸೂತ್ರದಿಂದ ಸರಿಸಿದುವುದು, ಅತ್ಯಷ್ಟದ ಸಂಖ್ಯೆ ಅಲ, ಇದು ಸಂಯುಕ್ತಿ ಅಥವಾಗುಣವಿಲ್ಲ, ಅದುದರಿಂದ ೧ನ್ನು ಸೇರಿಸಿ ಭಾಗಿಸಿಸುವುದು ಅಲ+ಒ=ಅಲ್ಲ+ಒ=ಇಳ, ಅಗ ಇದಕ್ಕಾಗಿ ಬಂದು (1) ಗುರುವನ್ನಿಡುವುದು. ಲಭ್ಯವು ಇಳ ಇದೂ ಸಂಖ್ಯಾಗಿ ಭಾಗವಾಗಿಸುವಿಲ್ಲ.

( ಜೆತುಫ್ರೆ ಪ್ರತ್ಯೇಯಂ)

१८॥ एकदम्भूः दि लग्नैर्ये यी० केतु०

ಜ||<sup>2</sup>ಅನುಗತವೋಂದಣಿಕೆಯನ್ನೇ ಭಂದದ ಲೀಕ್ ದೊಡ್ಲೊಧ್ ಮಿಟ್ ಮೇ |

ଲୁଣେ ବଟ୍ଟା କେନ୍ଦ୍ରିୟ ପ୍ରତିକାଳୀନ ଦେଖିବାରେ ମୁହଁ ମୁହଁ ମୁହଁ ମୁହଁ ॥

ನೀನ ತೆಱಿನಂತದೆಂತ ತೆಲ್ಲಿವ್ರದಪ್ಪು ದು ಕತ್ತಲ್ಲಿಮವೇಯಿ ವನ್ನೆಗಂ |

ವನೆಜದಳಾಕ್ಷಿ ನೀನೆಂಬಾವು? ದೇಕೆಯುಗತ್ತಿಲಗ ಕ್ರಮಂಗಳಂ || ೪ ||\*

(1) ଏହା କୁଟୀତିଲାଗକୁ ମୁଁ ମୁଣ୍ଡକୁ ବିନ୍ଦୁ, (2) ଅନୁମାକ, (3) ଜୀବଚିପ୍ରିୟ, (4) ଇନ୍ଦ୍ରିୟରେ (କା) ଶିଳ୍ପିବର, (5) କରଦିଷ୍ଟିଦୂର୍ବ୍ୟ (କା) କରଦିଷ୍ଟିଦୂର୍ବ୍ୟରେ, (6) କଂତ୍ରମ, (7) ଦେଖଯାଇଲାଗର ଲକ୍ଷ୍ୟିଗତିରେ.

\* నెప్పు క్రత్తయనన్న విచరిసువ ఈ ఎరదు పద్మగళు కేలవు ప్రకించలి ఈ పద్మద్వాంసి త్రిశ్శులు

ಇಲ್ಲಿ ಅನುತ್ತರಭಂದೆ (ಡೀ) ಮಾಸನೆಯ ಪ್ರತ್ಯೇಕಿಗಳನ್ನು ಒಬ್ಬ ಲೇಖೆ ಮಾಡಿ.

• తనితెయదధికసల్పి లభు తద్విషముక్క రదోందనోందిసి ||

ದರಿಸಿತ್ತೇಯ ಬಿಣ್ಣವಂ ಗುರುವಿನೊಳ್ಳಿರದೆತ್ತೆ (ಸಮಂತದು) ನಷ್ಟಮಾ !

ಯ್ಯೆನಿಸಿದ ವ್ಯತ್ಯಮಾತೆಯೇ ಬಹುದ್ದು ತಪ್ಪಿದಿದಂಬುಜಾನನೇ!

పుదియడ భూండ మిాయేడెయో(ఓప్పుఫు) కెట్టుదిదెంబ వృత్తమం!

ಹದೆ ಬಗೆ ಬಂದೊಡಾಗಳವರು ಕ್ಕೆ ರಮುಂತವನ್ನಧೀಸಿಟ್ಟು, ಸಂ

ಮುದ್ದೊಳೆ ಸೇರಿಸಾ ಗಡಿದ ಲೈಕ್ ದೊಳಾಗಳೆ ಯೋಪ್ಪವಿಟ್ಟು ಮಾ!

ಯ್ಯಾದು ಗೊಸೂತ್ರಮಿಂ(ನಿ೧)ತೆಱವೆ ಬಪ್ಪುದು ತಪ್ಪದಿದೆಂಬುಜಾನೆನೇ ||




\* ಈ ಪದ್ಯಗಳಾದ ಬಯಿಕೆ ಈ ಕಂಡವು ಎರಡು ಪ್ರತಿಗಳಲ್ಲಿವೆ—

ಮಿಶ್ರತಂ ಭ್ರಂದೆಹೀಕೈರ ಸಮು । ದಳ ವಿಷಯ ಖರ್ಚುಪಮಾಗಿ ತದಿ<sup>ನಿತ್ಯ</sup>ಗುಣಂ ಆ ॥

ಯೋಂದ ರೂಪದಲ್ಲಿ ಸೇನೆಗೆ ಇಂತಹ ಗಾಫಿ ಮತ್ತು ಸಂಖ್ಯೆ ಪಟ್ಟಣಮಿಂತುಂ ॥



ಈ ಪ್ರತ್ಯೇಯನು ಯಾವುದಾದರೊಂದು ಭಂಡಸ್ಸಿನಲ್ಲಿ ಒಂದು ಲಫುಂವಿರುವ ವೃತ್ತ ವೆನ್ನು? ಎರಡು ಲಫುಂವಿರುವ ವೃತ್ತವೆನ್ನು? ಎಂಬ ಒಂದು ಎರಡು ವೆಂದಲಾದ ಲಫುಂಗಳಿರುವ ವೃತ್ತಗಳ ಲೆಕ್ಕಾವನ್ನು ತಿಳಿಸುತ್ತೇದೆ, ಇನೆಯ ಚಿತ್ರವು ಅನೆಯ ಭಂಡಸ್ಸಿನ ಏಕಾದಿ ಲಫುಂಗಳನ್ನೂ, ಅನೆಯದು ಮುಂಜನೆಯಭಂಡಸ್ಸಿನ ಏಕಾದಿ ಲಫುಂಗಳನ್ನೂ, ಇನೆಯದು ನಾಲ್ಕುನೆಯ ಭಂಡಸ್ಸಿನ ಏಕಾದಿ ಲಫುಂಗಳನ್ನೂ ತಿಳಿಸುವುದು:

— ಅತ್ಯುಕ್ತಾಂ ಭಂಡಸ್ಸಿ ಅನೆಯದು —





(೧)

— ಮುಂಜನೆ ಭಂಡಸ್ಸಿ ಇನೆಯದು —



(೨)

— ಪ್ರತಿಷ್ಠಾಂ ಭಂಡಸ್ಸಿ ಉನೆಯದು — (೩)



[ ಈ ಪ್ರಶ್ನೆಯವನ್ನು ರಚಿಸುವ ಕ್ರಮ—

ಯಾವ ಭಂದಸ್ಸಿನಲ್ಲಿ ಒಂದು ವರಡು ಮೊದಲಾದ ಲಫುಗಳಿರುವ ವ್ಯಕ್ತಗಳೇಷ್ಟು ಮೆಂಬುದು ತಿಳಿಯಬೇಕೋ ಆ ಭಂದಸ್ಸಿನ ಅಕ್ಷರಗಳ ಸಂಖ್ಯೆಗಿಂತ ಒಂದು ಸಂಖ್ಯೆ ಹೆಚ್ಚಿರುವಂತೆ ಮನೆಗಳನ್ನು ಮಾಡಿಕೊಳ್ಳಬೇಕು, ಮತ್ತೆ ಮುಂದೆ ಮುಂದೆ ಮೇಲಿಂದ ಒಂದೊಂದು ಮನೆಯನ್ನು ಕಡಿಮೆ ಮಾಡಿಕೊಳ್ಳಬೇಕು, ಮೊದಲಿನ (ಮೇಲಿಂದ ಕೆಳಕ್ಕೆ) ಸಾಲಿನಲ್ಲಿ ಬರಿಯ ಗ ಎಂಬ ಸಂಖ್ಯೆಯನ್ನೇ ಹಾಕಬೇಕು, ಹಾಗೆಯೇ ಕೆಳಗಳ ಸಾಲಿನಲ್ಲಿ ಗ ಎಂಬ ಸಂಖ್ಯೆಯನ್ನೇ ಹಾಕಬೇಕು, ಬಳಿಕ I. ಎರಡನೆ ಸಾಲಿನಲ್ಲಿರುವ ಗನ್ನು ಆದರ ಪಕ್ಕದ ಸಾಲಿನ ಮೇಲ್ಹಳೆ ಒಂದರೊಡನೆ ಕೂಡಿ ಆದರ ಮೇಲಿಂದ ಸಾಲಿನಲ್ಲಿ (ಎರಡನೆಯ ಕಡೆ) ಹಾಕಬೇಕು, II. ಹಾಗೆಯೇ ಕೂಡಿದ ಅಂಕೆಯನ್ನು ಆದರ ಪಕ್ಕದ ಸಾಲಿನ ಮೇಲ್ಹಳೆಯಿರುವ ಅಂಕೆಯೊಡನೆ ಸೇರಿಸಿ ಆದರ ಮೇಲ್ಹಳೆಯಲ್ಲಿ ಹಾಕಬೇಕು, ಹೀಗೆಯೇ ಮುಂದೆ ಮುಂದೆ ಭಂದಸ್ಸಿಗನುಗುಣವಾಗಿ ಹೆಚ್ಚಿದ ಮನೆಗಳನ್ನು ಸೇರಿಸಿ ಹಾಕಬೇಕು, ಕೊನೆಯ ಸಾಲಿನ ಅಂಕೆಗಳೆಲ್ಲವನ್ನೂ ತೆಗೆದುಕೊಂಡರೆ ಆ ಭಂದಸ್ಸಿನ ಏಕದ್ವಾರದಿಲಾಗಿ ಲಗಗಳು (ಲಗ=ಲಫು+ಗುರು) ಬಳಿಯುವುವು.

ಇಲ್ಲಿ ಮೂರು ಭಂದಸ್ಸಿಗಳ ಏಕದ್ವಾರದಿಲಗ ಕ್ರಿಯೆಯನ್ನು ಮಾಡಿ ತೋರಿಸಿದೆ—

ಮೊದಲ ಮೂರು ಚಿಕ್ಕಗಳು—ತನೆಯ ಭಂದಸ್ಸಿಗೆ (ಅತ್ಯುಕ್ತ) ನೇರಿದುವು, ಇದರಲ್ಲಿ ವ್ಯಕ್ತ ಸಂಖ್ಯೆಯು ಅ (ಎರಡಕ್ಕೂದ ವ್ಯಕ್ತ) ಆದುದರಿಂದ ಮೊದಲನೆಯ ಸಾಲಿನಲ್ಲಿ ಮೂರು ಮನೆಗಳನ್ನು (ಮೇಲಿಂದ ಕೆಳಗೆ) ಬರೆದಿದೆ, ಎರಡನೆಯ ಸಾಲಿನಲ್ಲಿ ಮೇಲಿನಿಂದ ಒಂದು ಮನೆ ಕಡಿಮೆ ಮಾಡಿದೆ, (ಎರಡು ಮನೆಯದೆ) ಮೂರನೆಯದರಲ್ಲಿ ಮೇಲಿನಿಂದ ಒಂದು ಕಡಿಮೆ ಮಾಡಿ ಒಂದು ಮನೆ ಮಾಡಿದೆ, (I ನ್ನು ನೋಡಿ) ಮತ್ತೆ ಕೆಳಗಳ ಸಾಲಿನಲ್ಲಿ ಎರಡನೆಯ ಮನೆಯಲ್ಲಿರುವ ಒಂದನ್ನು ಮೊದಲಿನ ಸಾಲಿನ ಎರಡನೆಯ ಮನೆಯಲ್ಲಿರುವ (ಕೆಳಗಿನಿಂದ) ಗರೊಡನೆಕೂಡಿ ಒಂದ ಅನ್ನು ಎರಡನೆಯ ಸಾಲಿನ ಎರಡನೆಯ (ಕೆಳಗಿನಿಂದ) ಮನೆಯಲ್ಲಿ ಬರೆದಿದೆ, (II) ಈಗ ಕೊನೆಯ ಸಾಲಿನಲ್ಲಿರುವ ಅಂಕೆಗಳು ಗ. ೨. ಗ ಈ ಸಂಖ್ಯೆಗಳು ಈ ಭಂದಸ್ಸಿನಲ್ಲಿ ಸರ್ವಲಫುವಾದ ವ್ಯಕ್ತವೇಂದು, ಗ ಒಂದು ಲಫುವಿರುವ ವ್ಯಕ್ತಗಳಿರುತ್ತು ಅ ಸರ್ವಗುರುವಾದ ವ್ಯಕ್ತವೇಂದು ಎಂದು ತಿಳಿಸುವುದು.

ಎರಡನೆಯ ಮೂರು ಚಿಕ್ಕಗಳು—ಮೂರನೆಯ (ಮಧ್ಯ) ಭಂದಸ್ಸಿನ ಅಕ್ಷರಗಳು ಮೂರಾದುದರಿಂದ ಒಂದು ಹೆಚ್ಚಾಗ ಎಂದರೆ ಉ ಮನೆಗಳನ್ನು ಮೊದಲನೆಯ ಸಾಲಿನಲ್ಲಿ (ಒಂದೊಂದು ಕಡಿಮೆಯಾಗುವುದರಿಂದ) ಇ ಮನೆಗಳನ್ನು ಅನೆಯ ಸಾಲಿನಲ್ಲಿ, ಅ ಮನೆಗಳನ್ನು ಇನೆಯ ಸಾಲಿನಲ್ಲಿ, ಒಂದು ಮನೆಯನ್ನು ನಾಲ್ಕುನೆಯ ಸಾಲಿನಲ್ಲಿ, ಮಾಡಿಹೇ (I) ಈಗ ಕೆಳಗಳ ಅನೆ ಮನೆಯ ಸಾಲಿನ ಒಂದನ್ನು ಮೊದಲನೆಯ ಸಾಲಿನ (ಕೆಳಗಿನಿಂದ) ಅನೆಯ ಮನೆಯಲ್ಲಿರುವ ಗ ಗರೊಡನೆ ಸೇರಿಸಿ ಒಂದ ಅನ್ನು ಎರಡನೆಯ ಸಾಲಿನ ಅನೆಯ ಮನೆಯಲ್ಲಿ (ಕೆಳಗಿನಿಂದ) ಬರೆದಿದೆ, ಬಳಿಕ ಈ ಅನ್ನು ಮೊದಲನೆಯ ಸಾಲಿನ ಇನೆ ಮನೆಯಲ್ಲಿರುವ ಗರೊಡನೆ ಸೇರಿಸಿ ಬ್ರಹ್ಮ ಇನ್ನು ಅರಮೇಲಿಂದ ಮನೆಯಲ್ಲಿ ಬರೆದಿದೆ, (II) ಬಳಿಕ

ಮೂರನೆಯ ಸಾಲಿನ ಕೆಳಗಳ ಗನ್ನು ಅನೆಯ ಸಾಲಿನ ಅನೆಯ ಮನೆಯಲ್ಲಿರುವ ಅರೊಡನೆ ಸೇರಿಸಿ ಬಂದ ಇನ್ನು ಅದರ ಹೇಳ್ಳಿ ದೇ ಎರಡನೆ (ಕೆಳಗಿನಿಂದ) ಇನೆಯ ಮನೆಯಲ್ಲಿ ಬರೆದಿದೆ. ಈ ಕೊನೆಯ ಸಾಲಿನ ಅಂಕೆಗಳು .೨. ೩. ೫. ೯ ಈ ಭಂದಸ್ಸಿನಲ್ಲಿ ಸರ್ವಲಫ್ಷುವ್ಯತ್ತಿ, ಒಂದುಲಫ್ಷುವ್ಯತ್ತಿ ಇ, ಎರಡು ಲಫ್ಷುವ್ಯತ್ತಿ ಇ ಸರ್ವಗುರು, ಈ ಮೂರನೆಯ ವೃತ್ತವು ಗಣಗಳೆಂಟಿನ್ನು ತೋರಿಸುವುದರಿಂದ ಗಣಗಳಲ್ಲಿ ಸರ್ವಲಫ್ಷು ನಗಳ ವೈಂದು, ಆದಿ - ಮಧ್ಯ ಅವಸಾನಗಳಲ್ಲಿ ಲಫ್ಷುಖಾಳ್ವು ಏಂದರೆ ಒಂದೊಂದು ಲಫ್ಷುವ್ಯತ್ತಿವು, ಯ. ರ. ತ. ಗಳು ಇ, ಹಾಗೆಯೇ ಅಲಫ್ಷುವಿರಕಕ್ಕುವು ಭ.ಜ.ಸ ಗಳಗಳು ಇ, ಸರ್ವಗುರು ಮಗಳ ವೈಂದು, ಹೀಗೆಯೇ ಕೊನೆಯ ಚಿಕ್ಕಪು ನಾಲ್ಕನೆಯು (ಸ್ತ್ರಿಷಾಂತ) ಭಂದಸ್ಸಿನ ಏಕದ್ವಾತ್ಯದಿಲಗ ಗಳನ್ನು ತಿಳಿಸುವುದು. ಈ ಭಂದಸ್ಸಿನಲ್ಲಿ ಸರ್ವಲಫ್ಷು ಗ, ಗ ಲಫ್ಷು ಇ, ಅ ಲಫ್ಷು ಇ, ಇ ಲಫ್ಷು ಇ, ಸರ್ವಗುರು ಗ.]

(ಪಂಚಮ ಪ್ರಕ್ರಿಯಂ)

ವ|| ಸಂಖ್ಯಾನೆಮಿಂತಕ್ಕು १—

\*ಚಂ|| ದೊರೆಕೊಳೆ ವೃತ್ತಿ ಸಂಖ್ಯೆಗಳ २ನೋಳಿಯಿನಿಟ್ ವರ್ಣಾದಿ ಮುನ್ನಿನು |

ತಿರೆ ಬಲ್ಯಾ ಕಕ್ಕೆರಿಯಗಳೊಳಗೆ ತರದಧ್ರಿಸಿ ವಹ್ನಿವಾಧಿಯಂ ||

ಶರದೊಳೆ ಕೂಡಿಕೊಂಡು ೪ಗಳಿಯಂ ಕ್ರಮದಿಂದಮೇ ಸೂತ್ರದಿಕಪ್ಪದೊಳಾ |

ವಿರಚಿಸು ವರ್ಣಂ ವೃತ್ತಿ ಲಫ್ಷುವಾತ್ತಿಗಳಿಲ್ಲವುನಂಬುಜಾನನೇ || ೩ ||

(1) ಸಂಖ್ಯಾನಮಂ ಹೇಳಿಸಿ, (2) ನೋಳಿಯಾಳಿಯಿದರೂ, (3) ಗಳಿಳಿಕವಂ ನಿರಿಧಿಸಿ (ಪಾ) ಇವಂ ಯಾರದಧ್ರಿಸಿ (ಪಾ) ಅಮನಂತಹೊಳಧ್ರಿಸಿ, (4) ಗಡಿಯಂ, (5) ಸ್ವದಿಂ, (6) ವೃತ್ತಿವರ್ಣ ಗತಿನಾತ್ರೀಗ (ಪಾ).

\* ಈ ಪದ್ಯಕ್ಕೆ ತುದೆ ವಾಗಿಲ್ಲದಿರುವುದುಂದ ಸಮಂಜಸವಾದ ಅಥವನ್ನು ಕೂಡುವೆಡಿಲ್ಲ, ಅದರೆ ಇದರ ಅಪಾರತತೆ ತೋರುವುದಾಧಿಕವು - ಮಾತ್ರ ವೃತ್ತಿಗಳ ಸಹಜನ್ನು ತಿಳಿಸುವಂತೆ ತೋರುವುದು, ವೃತ್ತಿರತ್ವಾ ಶರದೆಲ್ಲಿ ಕೆಳಿರುವ “ಸಂಖ್ಯಾನ”ದ ಲಕ್ಷಣಾತ್ಮಕ ಈ ಪ್ರಕ್ರಿಯೆಯಾದಿಯಿಂದ ಬರುತ್ತದೆಲ್ಲ, ವೃತ್ತಿರತ್ವಾ ಶರದೆಲ್ಲಿ ಸಂಖ್ಯಾನದ ಲಕ್ಷಣವನ್ನು ಹೀಗೆ ಹೇಳಿದೆ— ಸಂಖ್ಯಾನವೆಂಬುದು ಆಯಾ ಭಂದಸ್ಸಿನಲ್ಲಿ ಬಟ್ಟಿ ಎಷ್ಟು ವೃತ್ತಿಗಳಾಗುವುದು, ಎಂಬ ಸಂಖ್ಯೆಯಾಗಿರುವುದು, ಇದನ್ನು ಆಯಾ ವೃತ್ತಿಗಳ ಏಕದ್ವಾತ್ಯದಲಗತ್ಯಿಯೆಗಳ ಅಂಕಗರ್ಲಿಲ್ಲವನ್ನೂ ಸೇರಿಸುವುದರಿಂದ ಆಥವಾ ಉದ್ದಿಷ್ಟದೆಲ್ಲ ರುವ ಅಂಕಗಳನ್ನು ಲಳಿ ಕೂಡಿ ಅದಕ್ಕೆ ಒಂದನ್ನು ಸೇರಿಸುವುದರಿಂದ ಕಡೆಯಬಹುದು ಎಂದು ಹೇಳಿದ್ದೇ

ಲಗಕ್ಕಿಯಾಂಕಸಂದೋಹಕೇ ಭವೇತ್ತಂಪಾತ್ರ ವಿಮುಕ್ತಿರೇ ||

ಉದ್ದಿಷ್ಟಾಂಕಸಮಾಹಾರಃ ಸ್ವಿಕೋವಾ ಜನಯೇದಿಮಾಪ್ತಃ ||

ಎಂಬುದು ವೃತ್ತಿ ರೆತ್ನಾ ಶರದ ಸೂತ್ರ.

ನಾಲ್ಕನೆಯ ಉಂದಸ್ಸಿನ ಸಂಖ್ಯಾನ “ಹನು” ಎಂದು ಪ್ರತ್ಯೇ—

, ಅದರ ಅಗಕ್ಕಿಯಾಂಕಗಳು ಗ ಇ ಇ ಇ ಇ ಇಪ್ಪಗಳ ಸಂಕಲನದಿಂದ ಗ ಇ ಇ ಇ ಇ ಇ ಇ ಅಗನುವುದು. ಇದೇ ಆ ಉಂದಸ್ಸಿನಲ್ಲಿರುವ ಬಟ್ಟಿ ವೃತ್ತಿಗಳ ಸಂಖ್ಯೆಯಾಗಿರುವುದು, ಆಥವಾ ಅದೇ ಉಂದಸ್ಸಿನ ಉದ್ದಿಷ್ಟಾಂಕಗಳು+೧—

I 2 4 8 = ೧ + ೨ + ೪ + ೮ = ೨೬ + ೧ = ೨೭

U U U

(ಪಟ್ಟ ಕೃತ್ಯಾರ್ಥ)

ನ|| ಅಧ್ಯಾತೋಗಮಿಂತಕ್ಕುಂ—

ಕಂ|| ದ್ವಿಗುಣಿಸಿ (ಸು) ವೃತ್ತಮನದಱಹಿಳಾ |

1ಬಗೊಂದಂ ಕೆಳದೊಡಕ್ಕುಮಂಗುಲಿಗಳವಂ ||

2ಮಿಗಿಲಾಗಲಧ್ವಾಯೋಗಂ |

3ನೇಗಲ್ಲಪದೇಶದೊಳಪರಮಿತಂ ಪ್ರಸ್ತಾರಂ+ |

|| ೬ ||

[ ಅಧ್ಯಾತೋಗವೆಂಬುದು, ಆಯಾ ಭಂದಸ್ಸಿನ ಪ್ರಸ್ತಾರವನ್ನು ಹಾಕಲು ಎಷ್ಟು ಉದ್ದೇಗಲದ ಸ್ಥಳವು ಚೇಕೆಂಬುದನ್ನು ತಿಳಿಸುವ ವಿಧಾನ. ಆಯಾ ಭಂದಸ್ಸಿನ ವೃತ್ತ ಸಂಖ್ಯೆಗಳನ್ನು ದ್ವಿಗುಣಿಸಿ (ಎರಡರಪ್ಪು ಮಾಡಿ) ಅದರಲ್ಲಿ ಒಂದನ್ನು ಕೆಳಿದರೆ ಬರುವ ಸಂಖ್ಯೆಯಪ್ಪು ಅಂಗಲಗಳು ಆಯಾ ವೃತ್ತಗಳ ಪ್ರಸ್ತಾರಕ್ಕೆ ಸಾಕಾದಪ್ಪು ಸ್ಥಳವಾಗುವುದು, ಮೂಳನೆಯು ಭಂದಸ್ಸಿನ ಅಧ್ಯಾತೋಗವೆಂತು? ಮೂರನೆಯು ಭಂದಸ್ಸಿನಲ್ಲಿ ವೃತ್ತ ಸೆಂಬ್ರೀ ಲ, ಅದರ ದ್ವಿಗುಣ (ಲ+ಅ=ಒ) ೯೯-೧ (ಇದರಲ್ಲಿ ಒಂದನ್ನು ಕೆಳಿವುದು) =೧೫ ಇದು ಆ ಭಂದಸ್ಸಿನ ಅಧ್ಯಾತು, ಎಂದರೆ ಹೆಡನ್ನೆದಂಗುಲದಪ್ಪು ಸ್ಥಳದಲ್ಲಿ ಆ ಭಂದಸ್ಸಿನ ವೃತ್ತವು ಹರಡಿಕೊಳ್ಳು (ಪ್ರಸರಿಸು) ವುದು ಎಂದು ಭಾವವು ]

ತಮೆ|| ಜಿತಬಾಣಂ ಹೆಡಯಂತಧೀಕ್ಕೆತಮಯಾರಂ ತಾರ್ಮಿಕಾರಾತಿರುಂ |

ತತಿಪರಾಫ್ಯಂ ಶಿಶಿರಾಂತರ್ಯದಂತೆ ಸುರಪಬ್ರೈರ್ಂಚ್ಯಂಡ ಕೋದಂಡದಂ ||

ತೆ ತಿರೋಭೂತಗುಣಃ ಧ್ಯಾನಭ್ಯಂಭವನಂತಾವಿಭರವದ್ದಂಡಿ ಭಾ |

ರತ್ಫಂಡಂತಾತ್ಥಧನಂಜಯ್ಯೈ ಕವಿಭರಂ ವಾಗ್ನಂಫದೋಳಾ ನಾಕಿಗಂ |

|| ೭ ||

- (1) ತೆಗೆದೊಡದಂ (ಪಾ) ತೆಗೆದೊಂದಂ, (2) ಗಣನೆಂ (ಪಾ) ಗಳನುಂ (ಪಾ) ಗಳಿಕಂ, (3) ಮಿಗಿಲಾಗಲ್ಲಧ್ವಾಯೋಗಂ (ಪಾ) ಮಿಗಿಲಾರದಧ್ವಾಯೋಗದೆ ಮಿಗಿಲಾರಸಧ್ವಾಯೋಗಂ, (4) ನೆಗಣ್ಯಪ (ಪ) ಯೋಗದೊಳಿ (ಪಾ) ನೆಗಣ್ಯಾದದೆಯೋಳಿಗೆ, (5) ಯಾಂತಿರಲ್ ಶ್ರಿಯಮಯುರಂ, (6) ಕಾವ್ಯರಿಯಂತತ ನುಗ್ಂಂ ಶಿಶಿರಾಂತದಂತೆ ದಿಪಿಜೀಂದೋಧ್ಯಂಡ

ತೆ ಪದ್ಧತಿ II ನಾಗವರ್ಮ ಕೃತವಾದೆ— ವಸ್ತುಕೋಶದಲ್ಲಿಯಾ ಇದೆ, ಇಲ್ಲಿ ಭಾಂತಿಯಂದ ಸೇರಿದೆ.

† ಅಧ್ಯಾತೋಗವನ್ನು ಹೇಳಿದ ಬಣಾಕ ಈ ಮೂರಂದೆ ಕೊಟ್ಟಿರುವ ಕೆಲವು ಪದ್ಧಗಳು ಹಲವು ಪ್ರತಿಗಳಲ್ಲಿವೆ.

ವ|| ಮಾತ್ರಾ ಪಿಂ(ಸೀ)ಡಮಿಂತಕ್ಕು—

ಕಂ|| ನೇಗಟ್ಟೆಕ್ಕರಂಗಳಂ ಮಾ|

ತ್ತಿಗ್ಗೆಣ್ಣಾ ಕೆಕ್ಕದಿಕ್ಕೆ ನಿಂದುವೆಲ್ಲಂ ಗುರು ಮೇ||

ಲ್ಲಗೆ ಗುರುಗಳನ್ಕುರದಿಂ|

ತಿಗೆ ಮಿಕ್ಕಪು ಲಘುಗಳಕ್ಕು ಮಲಘುನಿತೆಂಬೆ

|| ೮ ||

ಶ್ರೀಪದಿ-ಸಲೆ ಈಗರುಲಘುಗಳಂ ಕಲಸಿದಕ್ಕುರ(ದ)ಪಿಂಡಂ|

ನೇಲಹಿಡ ಗುರುವಂ ದ್ವಿಗುಣೆಸಿ ಲಘು ಕೂಡಿ|

ನಿಲೆ ಮಾತ್ರಾಪಿಂಡಂ ಮೃಗನೇತ್ರೀ

|| ೯ ||

ಚಂ|| ಇನಿತು ಪದಪರಾಣ (ವ) ದು ಈಕೆಂಬ್ರಿದು ಕಂದಮದೆಂತು ಬಕ್ಕಮಿಂ|

ಬಿನೋಳಿನೆ ಬಕ್ಕಾವೆತ್ತು ಗು(ಗ) ಇಸಂಪ್ರಯಿನೊಂದನೆ ಕೂಡಿ ಲಭ್ಯಾದಿಂ||

ಜನನುತ ಕ್ತಿಂಷ್ಠದಿಂದ ಮುಂಡಿಗಳ ಮೆಂದದನಿಂಬ್ರಿಕೊಂಡು ಮು|

ಸ್ವಿನೆ ತಿಱದಿಂದಮೆತ್ತು ವದಿನಾಲ್ಲು ಗಳಂಗಳುಮೆಯ್ಯಾವನ್ನೆಗಂ|| ೧೦ ||

ಮು|| ಸ್ವಿನೆ ಕಾಣಲ್ಲಿಂದ್ರಿಯಿದೀ ಕಂದದ ಪರಾಮಿತವುಂ ಹೇಯಿನೆಲೆಕ್ಕುಂದು ಚೀಗಂ|

ವದಿನಾಳುಂತಾಳದೊಳ್ಳಾ ಪುಟ್ಟುವ ಗಳತತಿಯಂ ತನ್ನೊಂದೊಂದಣಾಹಾ||

ದದಿನುಚ್ಚಲ್ಲುಲ್ಲಿ ಕಂಡಾಗಳಿದ ಕೆಗಿ ನಿಂದಾಗಳಾವ್ಯಾತ್ರಮಂ ತ|

ಪ್ರದೇ ಉಬಕ್ಕಂದಿಷ್ಟು ಮಿಂತಿತೆಣನನುಂಪುದಂಭೋಽಜವತ್ಪುಯತಾಷ್ಟೀ\*|| ೧೧ ||

(1) ಓಳಳಕಳದಕ್ಕೆ ನಿಂದುಹೇ ಗುರುವೆಲ್ಲಂ|| ಮಿಗೆ...ಕ್ಕು ಮಂಬಾಜವದನೇ (ವಾ) ನಿಂದುಹೇ ಗುರುಗಳಕ್ಕುರದಿಂ| ಅಗೆ ಮಿಕ್ಕಪುಲಘುಗಳು ಮಿಕ್ಕಪುಲಘು (ವ), (2) ಗುರುಲಘುಗಳಂ... ರ ಪಿಂಡಂ| (3) ದುದವೆನೊಡೆ ಭಂದ, (4) ಮುಂಕು ಗುಳಸಂಪ್ರಯೋಳಿಂದದೇ... ಶೇಷದಿಂ| (ವಾ) ವತ್ತುಗಳಂ, (5) ಲಭ್ಯಾದಿಂ ಮುಂಡಿಯಾಗಳ, (6) ವದಿನಾಳುಗಳಂಗಳು ಮೆಯ್ಯಾಬಿಂದನೆ|| (7) ದವಲೀಲೆಯಿಂದೊಂದು ಚೀಗಂ, (8) ಕೊಂದೊಂದಿದೂ| ಕ್ಷಾದದಿ ಬೆಜ್ಜುತ್ತಿ (9) ಬಕ್ಕಂ ದೃಷ್ಟಿದಿಷ್ಟು ತಕ್ಕುಮದೆ ವಿದಾಂತಾಭೋಽಜವತ್ಪುಯತಾಷ್ಟೀ.

\* ಕಂ|| ಪದನಾಳು10ಕೆಲ್ಲಿನೇತ್ತಿಯೆ|

ವೋದಲಿಂ ಬರೆದಿಂಬ್ರಿ ಮುಳಳುಸೂಲಿತ್ತಿ ಮನೋಽ|

ಮುದದಿಂ ಗಳಮಂ ನೇರಿಸಿದೆ|

11 ಪದದೊಳೆ ನಿಂ ಹೇಯ್ಯಾದ (ದೆ) ಒಟಿ ಕಲ್ಲಾ ಸಬಲೇ||

|| ೧ ||

ಶ್ರುತಿಕ ನೆರನಾಥೆ ಶಡೆಯಿದೆ|

ರಣದೊಳ್ಳಾ ಕರಸುಣ್ಣಿ ಬಂದರೆಂ ಸಂಗರದೊಳ್ಳಾ||

ಫ್ರೋಣಿರ ಹೆಸಗುಂಂದಿ ಮಣಿಯಿದೆ|

ರಣದೊಳ್ಳಾ ಹೆರಿಯಂತೆ ನಿಂದರೆಂ ಸಂಗರದೊಳ್ಳಾ|| ೧೨ ||

(10) ಕಲ್ಲಾಗೋಽಿಯನದಿರದ ಬಗೆದಿ (ವಾ) ಕಲ್ಲಾನೋರಿಯೆ, (11) ಪದಷಿಂದಂ ಹೇಣ್ಡುದಂ.

\*ಚಂ||ದಿವಸಕೆರಾಂಬು ದೇವ 1ಮರುದಂಬರ ಭೂಮಿಶಾಂಕ ವಹ್ನಿಯೆಂ |

ಬಿವು ದೊರೆಕೊಂಡು ಶಿಬಂದ ಗಣಮೆಂಟಿಷ್ಟೀಳಂ ಸೆಗ್ಲೈ ಕ್ರಿಂದಿಯಂ ||

(1) ಶುರ, (2) ವಿಜಣ.....ಪ್ರಥಮ ಬಂದೊಡಮೂಕ್ತಿನಾದಿಯಾ.

\*ಕಂದೆ|| ಗುಣಕ ಪ್ರಯುಂಗ ತ್ವರಿತದೋರದೇ |

ಮಣಿ(ದ) ವರಾ ಪರದೆಯ್ಯಿ ಸಂದರಂ ನೀಂ ಗೆಲಿಡ್ಯೆ ||

ಸೆಣಿ ಬರೆ ಕಂಡು ತಡೆಯಂದ |

ಪ್ರೇಣದ್ರುಂ 1ಮಲೆಕರನೆ ಕೊಂಡು ಗೆಲ್ ತುಂಗಯುತ || ೧ ||

ವ|| ಅಲ್ಲಿಯೆ ಮರಜಬಂಧಂ, ಗೌಮುಹಿತಂ ಸರವತೋಭರ್ಯಂ, ಅಯ್ಯಿಕ್ಕರಂ (ಸ್ವಿಧ)  
ಶ್ರಿಸದಂ (ದಿ) ಜತುಷ್ವದ (ಂತ್ರಿಸದಿ) ಮೇಣಿ ಮೊದಲಾದ ಅಯ್ಯಿ ಸಾವಿರದೆಂಟಿನೊಂಬು ಪ್ರಕ್ರಿಯಾತಿಯಂ, ನಾನಾ ಭಂದಂಗಳಿವಳಂ ಪ್ರಸ್ತಿದಪ್ಪಿ ಪ್ರ—

ಕಂ|| ಜಲಭಾವಿನಿಶಾಕರ ಸುರ |

ನಿಲಯಿಗಳಂ ಶ್ರುಜರಮಾಗಿ ತುಭಮುಣಿದ ನಭೆ ||

ಸ್ಥಳ ದರ್ಶನರವಿ ಮರುತ್ತಂ |

ಕುಲಗಣಮುಂ ಶ್ರುಜರಮಾಗಿ ಬರೆ ಕರಮತುಭಂ ||೫||

ಒಂದೆರಡು ಪ್ರತಿಗಳಲ್ಲಿ ಈ ಮುಂದಣ ಕೆಲವು ಸದ್ಗುರು ಹೆಚ್ಚಾನೆ, ಇವೆಲ್ಲಿಲೂ ಚಿಂಚಿಣ್ಣೆ ಬಂಧನದ ಪದ್ಯಗಳಾಗಿವೆ (ಇತ್ಯಾಗಲಲ್ಲಿ ಹೆಚ್ಚಾಗುವುದು ಪ್ರಯೋಗಗಳನೆ) ಹಸ್ತಲಿನಿಕ ಪ್ರತಿಗಳ ಸ್ವರೂಪವನ್ನು ತಳಿಸುವುದಕ್ಕಾಗಿ ಇಲ್ಲಿ ಕೊಟ್ಟಿದೆ—

ಕಂ|| ಸ್ವರಗಳು ಪ್ರಲೀಂಗಂ ತಾಂ |

ಸಿರುತಂ ಪಂಡಿತಂಜನಂಗಳವು ಸ್ತೀ ಲಂಗಂ ||

ಗುರುಕುಚಿ ಬಿಂದುವಿಸಗೋಂಡೀ |

ತ್ವರವೆಂದಷ್ಟಂಜನಂ ನಘುಂಸಕಲಿಂಗಂ || ೧೦ ||

ಕಂ|| ಸ್ವರ್ಪಸ್ವರ ವಿಶ್ರಿತಾಲಂ |

ಪ್ರತುರಂ ತಪಸಗಳವೆರಡು ನ್ಯಾಪಕುಲಜಣಿತಂ ||

ಸಚಕಿತಕ್ಕುಸರ ವ್ಯಶ್ಯಂ |

ಉಚಿತವಜನೆ ಉಂಡುಮಾಣಿ ತೂದ್ರಾಸ್ತರಗಳು || ೧೧ ||

(1) ನೆರೆದ ನೆರೆದರನೆಕೊಂಡು (ಹಾ).

ಈ ಒಂದು ಪ್ರತಿಯಲ್ಲಿ ಈ ಪದ್ಯವಾದನ್ಮೇಲೆ “ಧರೆಯಂ ಶ್ರೀ” “ಅತೀವಾದದ್ವೀಕುನಿ”  
“ಪನ್ನೆರಂ” “ಗುರುವ್ಯಾಂದಾಗಿರಲಂದು” ಈ ಪದ್ಯಗಳನೆ, ಕೊನೆಯಲ್ಲಿ “ಅಂತು ನಾನಾ ಭಂದ  
ಸ್ವಿನ ವ್ಯತ್ತಂ ರಂಡು ರಂಡು ಪ್ರತಿಕ್ಕಂ ಮುಂಗಳ ಮಹಾಶ್ರೀಶ್ರೀಶ್ರೀ, ಅದರ ಮುಂದೆ ಇರಿಸಿಯ ಒಲೆ ಗರಿಕ  
ಬಿಳಿಕ ಇಂನೆ ಪದ್ಯದ ಕೊನೆಯಂದ ೪೦ ಪದ್ಯಗಳವರೆಗೆ ಭಂದಸ್ಯಿನ ವಿಷಯವಿದೆ, ಬಿಳಿಕ ನಾಗವನ್ಮಂ  
ಸಮಾಪ್ತಂ - ಮಂಗಳ ಮಹಾಶ್ರೀಶ್ರೀ ಎಂದು ಬರದು “ತಪ್ಯಂ ಬರೆದಾಗಂ” ಎಂಬ ಶಂದಹಿಡಿತವೇ  
ಗ್ರಂಥ ಪರಿಸವಾಪ್ತಿಯಾಗಿದೆ.

ಗವನೆಣಿಸಿಟ್ಟು ಲೈಕ್‌1 ಮತ್ತಿಡಿಂತುಟ್ಟ ತಪ್ಪದೇ ನಾಗವಮರ್ಚಿ |

ಭುವನನೊಂಬಂಟಿಲ್ಲ ಮತ್ತಿಂತು ಮ್ಹೋಕರಮಾಗಿ ಮಾಡಿದೆ ||೧೩||

ಮು || ಅಳನಂ ಪಾಲು ಯುವುವುಂ ಪ್ರಿದು ಗೊಳಿಸಿ ಕೊಂಡಿಭೂಮಿಯಂ ಭೂಮಿಹರಾ |

ನೇಷಿಯಾಗ್ಗೆಂದುಮಿಂಬಾಳಾತೆಳಂ ಬೀಳಿಯುತಿಕೋರ್ಕ್ಕಾಲಿಮತ್ತು ತ್ವಾಯುಂ ||

ಬಿಂಗುಂ ಪಿಂಗುಗಿ ನಾಗವಮರ್ಚಿವಿತಾಮಾತ್ರಾತ್ಕೃತ್ವಮಿಂಬಾ ಭಂದದೊಳಾ |

ನಿಂಬಾಗೊಳ್ಳುಂ ಕವಿರಾಜಹಂಸನೆ ಮತ್ತಂ ಪರ್ವಿಕ್ಕ್ರೀ ಭೂಜಕ್ರದೊಳಾ ||೧೪||

(1) ಮಂಬಾಯಾಗ್ಗೆ ತಪ್ಪದು, (2) ಉಂಟಿಕ್ಕಲ್ಲನೂವಂತಿರೆ ಹೇಳುಪನಂಬುಜಾನನೇ || (3) ಇದಕ್ಕೂ ಶಾಲ, (4) ಮುಕ್ಕುಳ್ಳಾಯಂ, (5) ಧಿಂ ಕಾವ್ಯದೊಳಾ ನಂಬಿಗೆಂದ್ದು, (6) ನಿಂಬಾ.

\*ವಿಷಮವ್ಯಾತ ವಾಕುವಂದಿಷ್ಟಿ:

ಸಂಮುಖ ಕವಿಗಳ್ಲಿ ಲವಂಬೂ ಮನುಜರು ||

ಬುಂಬಿಯ ಬಹುದೊಂಬಗೆ ನಿ |

ಟ್ಟುಸಿಮೋರೆ ವಿಷಮೇಕೆ ಖದ್ದನೇಕೆ ನಯೋಕ್ತೀ |

ನೆಹಂಡರ್ ಬೆಂಡರ್ ವೆಹಂಡದಿ |

ಕಂದಿರ್ದರ್ ತೂಱನೊಂದಿದಿದಿಯ್ತತ್ತು ||

ಮೆಹಂದಿದರ್ಭರ್ತುಂ ಕಳಿ |

ಗುಂದಿ ತರರೆಂದುಸಿಮೋರೆ ತುಭ ನಾಂದ್ಯದ ಪದದೊಳಾ |

||೧೫||

||೧೬||

—(ಮುಂದೆ ಗ್ರಂಥವಿಲ್ಲ)—

ತ್ತ ಇಲ್ಲಿ ಈ ಎರಡು ಪದ್ಯಗಳು ಒಂದು ಪ್ರತಿಯಲ್ಲಿ ಹೆಚ್ಚಿಗಿನೆ (ಇವು ಭಂದಸ್ಸಿಗೆ ಸಂಬಂಧಿಸಿದಂತೆ ಹೋರುವದಲ್ಲಿ)—

ಮು || ಸಿರಿ ಬಾಳಾನಲ ಜಂದ್ರದಿಗ್ಗಿಜ ಖರಾಂಭೋಽರಾತಿಯುಗ್ಗಂಳಂ |

ಬರಿದಟ್ಟಿಲ್ಲ ತೆಗೆದಾಗಳಿಂದಿಗ್ಗಿ ಗುಳಿರಾತ್ಯಾದಿದ್ದುಯಂ ಪ್ರವು ಭೂ ||

ಶರಮೆಂಬೀ ಕ್ರಮದಿಂದಪ್ರೇರೀ ಜೀಯೋಕೆ ಕೆಲ್ಲಾ ಪಣ್ಣಿತ್ತುಮಂ ತಪ್ಪದಿಂ |

ದಿರದೊಂಬಲ್ಲ ಸಲೆ ಗೊಧಲೇಷಿನಮಿದುಂ ಪಂಕೆಜಪ ತ್ರೇತ್ಯಾಂಜೀ ||

ಉ || ಪನ್ನೆರಡಾದಿಯಾಗಿ ಸರಿತಾಣಮನನಂದೆರಡ್ದುರಂ ಬರಂ |

ಸನ್ನು ತದಿಟ್ಟು ಮತ್ತಿಭವನಿಂ ವಿಷಮಾಂಕಮು ಸಿಂದುನೇಕೆಮು ||

ಪನ್ನೆವರಂ ಬಿಂತ್ಯಾಕ್ಕೆ ವಿಷಮಗ್ರಹದಿಂದಿರದೊಂದನೇಂದನೆ |

ಯನ್ನು ನ್ನೆರಪತ್ತೆ ಸಿಂತಳವು ತೀರಿನೆಗಂ ಬರಿದೊಂದು ಬಾಲಕ ||

ಇದಾದೆ ಬಳಿಕ ಅಶ್ವಸಾಂತ್ಯಗಂಡ್ವಿದೆ, ಮತ್ತೆ ಅಲ್ಲಿಂದೆ ಮುಂದೆ “ ಬಂದುವಿಸಗ್ಗೆ ”

“ ಗುರುವೋಂದಂ ಲಘುವೋಂದಂ ” ಮೊದಲಾದ ಇ ಪದ್ಯಗಳಿಂದಿರಿಸಿದೆ, ಮುಂದೆ ಗ್ರಂಥಕ್ಕೆ ಇಷ್ಟಕ್ಕಿಷ್ಟ ಕಾಗೆಯೇ ಸಿಂತಿದೆ

ಉ|| ಮಂದರಶ್ಮಿಲದಂತೆ ದಿವಿಜಾವಗೆಯಂತೆ ಹಯೋಽಧಿಯಂತೆ ಪೇ|  
 ಪಿಂ ದೋರವೆತ್ತು ದೇವಕುಲದಂತೆ ದಿಶಾಗಜರಾಜಿಯಂತೆ ಸೂ||  
 ಯೇಽಂದುಗಳಂತೆ ತಾರಗಿಗಳಂತೆ ಸನಾತನವೇದದಂತೆ ನಿ|  
 ಶ್ರೀಂದುಮವಿಷ್ಠಿತಾಪ್ಸರವಿಂತಿದು ಕೂಡಿ ಸವಂಸ್ತ ಧಾತ್ರಿಯೋಳಾ \* || ೮ ||

## ಗದ್ಯಂ

ಇದು ಸಕಲಸುರಾಸುರೇಂದ್ರ ಮಣಿಮಹಕುಟಿ ಫಲಿತ ತ್ರೀಮುತ್ತರಮೇಶ್ವರ  
 ಚಾರು ಚರಣಾರವಿಂದ ಮರಂದ ಮಧುಕರಾಯನಾಣ  
 ವಿಬಾಧಿಜನವನುನಃ ಪದ್ಮಾನೀರಾಜಹಂಸ  
 ತ್ರೀಮುತ್ತುವಿರಾಜಹಂಸ  
 ವಿರಚಿತಮಪ್ಪ  
 ಭಂದೋಽಬುಧಿಯೋಳಾ  
 ಪಟ್ಟಿತ್ಯಯವರಣಪ್ರಕರಣಂ  
 — ಷ ಷಾಂ ಧಿ ಕಾ ರಂ —  
 — ಭಂದೋಽಬುಧಿ ಸಂಪೂರ್ಣಾಣಂ —  
 ಮಂಗಳ ಮಹಾ ಶ್ರೀ ಶ್ರೀ ಶ್ರೀ.

\*ಈ ಪದ್ಭಾಷಾವಾಽಖಾಣೋಽಜನದಲ್ಲಿ (ಎರಡನೆಯ ನಾಗವರು ಕ್ವಾತ ಗಂಭೀರ) ದೆ.

† ಭಗವಂದಭಾನಿಽಭಿ ಪಾದಾರವಿಂದ ದ್ವಂದ್ವ ಮರಂದ ಮತ್ತ ಮಧುಕರಾಯನಾಣ  
 ಸುಕ್ಷಮಿ ಜನ ಸಂಸ್ಕೃತಯನಾನ... ..... ನಾಗವರು ವಿರಚಿತಮಪ್ಪ..... ಷಷ್ಟಂ  
 ಪಟ್ಟಿತ್ಯಯ ವಿವರಣ ಪ್ರಕರಣ (ಪಾ),

ಇದು ಪರಮೇಶ್ವರ ಜಾರ್ಯಾಂಕಣಾರವಿಂದ ದ್ವಂದ್ವ ಮರಂದಮತ್ತ ಮಧುಕರಾಯನಾಣ  
 ವಿಬಾಧ... ...ರಾಜಹಂಸ ವಿರಚಿತ..... ಪಟ್ಟಿತ್ಯಯ ಷಷ್ಟಾಧಿಕಾರಂ ಸಮಾಪ್ತಂ,

ಇದು ಸಮಸ್ತಸುರಾಸುರೇಂದ್ರ ಮುನಿಽಂದ್ರ ಮಣಿಮಹಕುಟಿ ಫಲಿತ ತ್ರೀಮುತ್ತರಮೇಶ್ವರ  
 ಮೇಶ್ವರ ಪಾದಾರವಿಂದ ದ್ವಂದ್ವ..... ನಾಗವರು ವಿರಚಿತಮಪ್ಪ ಭಂದೋಽಬುಧಾಂತೋಳಾ  
 ನಗಲ್ಲಿ ಪಟ್ಟಿತ್ಯಯ ವಿವರಾಧಿಕಾರಂ ಷಷ್ಟಾಧಾಸಂ.

(ಒಂದು ಪ್ರತಿಯ ಕೊನೆಯಲ್ಲಿ ಈ ಹೆಚ್ಚು ಪಡ್ಡಗಳು ದೊರಕುವುವು)

ಅಟ್ಟಿತ್ತು ಯಂಗಳ ಲಕ್ಷಣ ಸೂತ್ರಂ—

ಕಂ|| ನೀನಱ್ಣಾ ಭಂದೋಽಬುಧಿಯೋಳಾ|

ಮಾನಿನಿ ವಟ್ಟಿತ್ಯಯಂಗಳಂ ಪ್ರತ್ಯೇಕಂ||

ಸಾನಂದದಿಂದೆ ಹೇಣಪ್ಪೀಂ|

ಭೂನುತ್ತ ಸುಜನೋಫುಮೆಲ್ಲಮುಳುವಂದದೊಳಂ

||೧||

ಪ್ರತ್ಯೇಕ ಪ್ರಸ್ತಾರ ಲಕ್ಷಣಂ—

\*ಬರೆದ ಭಂದದ ಲಫುಗಳಂತಮಂ ಬರೆ ಮೊದಲ್ ಬರೆ ನುಂದೆ ಗುರುಗಳಂ ಲಫುವಿಂದೆ ಮುಂದೆ ಶವ |

ಗುರುವೀನಿಷ್ಟಿಯೋಳಾ ಲಫುವನಿಂದು ಮುಂತೆ ತತ್ವಮಂ ಭರೆ ಹಿಂತೆ ಗುರುವೀಂದನೀ||

ಬರೆದುಱಾದೆದೆ(ಗೆ)ಯ ಲಫುವಿನಿಂದೆ ಶೂರವಸಲ್ಲಿ ಯಿರ ದಾಖಿಲೆಯ್ಯಾಪುನಿತುಂ |

ಗುರುಗಳಂ ಬರೆದು ಸರಸಿಜಾಪ್ಪೀ ಹಿಂತೆ ಲಫುವ ಬರೆ ಮೊದಲ ಲಫು ತರೆವಂತ್ಯವಡೆವಂನ್ನೆನಂ || ೨ ||

ನಷ್ಟದ ಲಕ್ಷಣಂ—

ಉ|| ಚೇರಿ ಲಫುಪ್ರಜಂಗಳೊಳಿಷ್ಟದ ವೃತ್ತದ ಸಂಖ್ಯೆ ತೋರಿಸಿನಂ |

ನೀರೆ ಲಗಕ್ರಿಯಂಗಳನೇಮಾಡಿಸಮೂಹದ ಕೂಟಸಂಖ್ಯೆಯೋಳಾ ||

ತೋರಿಸಿದ ನಷ್ಟದಿಂದೆನಿವ ಲಕ್ಷಣವಿಷ್ಟದ ನಷ್ಟಮೆಂಬುದಂ |

ಸಾರದೆ ಕೇಳ್ಳಲಾಕ್ಷಣಿಕಸಂತತಿಗಳನ್ನವದಿಂತು ನಂಬು ಗ(ದ?)ಾ || ೩ ||

ಉದ್ದಿಷ್ಟದ ಲಕ್ಷಣಂ—

ತಾ|| ಆರೆಂನಂ ಚಿನಗೊಂಡ ಭಂದದ ಲಫುವಾತ್ಮತಂಗಳಾಧಿಷ್ಟದಾ |

ಧಾರಂ ಮಾಡಿಯನಿತ್ತ ಸಂಖ್ಯೆಗೆನೇವಾ ಭಂದಾಂಕದೊಳಾ ಪುಟ್ಟಿದಾ ||

ನಾರ್ಥಂ ಹೋರಿಸಲಗಕ್ಕಿಯೋವುಜದ ವೃತ್ತಂಗಳ್ ಸಮಾನಂ ಬರಲ್ |

ನೀರೇಜಾನನೆ ನೀರೇದೆ ವೇಳ್ಳಾ ತ್ವರಿತದಿಂ ಪ್ರತ್ಯೇಕದುದ್ದಿಷ್ಟಮಂ || ೪ ||

\* ಈ ಪಡ್ಡವು ತುಂಬಾ ಅಶುದ್ಧವಾಗಿದೆ, ಒಂದು ಪ್ರತಿಯಲ್ಲಿ ವಾತ್ರ ದೊರಕುತ್ತದರಿಂದ ಈದ್ದು ಮಾಡಲಂತಹ್ಯಾವಾಗಿದೆ, ಇದು ಆಕ್ಷರವ್ಯತ್ಯಾವಿರಿಬಹುದು, ಹಾಗಿದ್ದರೆ ಇದು ತುಂಬಾ ಪ್ರಾಚೀನವಾದ ಪಡ್ಡವು, ಹೀಗೆಯೇ ಇದರ ಸುಂಬಂ ಇ ಸದ್ಗಾಳ್ ಅಶುದ್ಧವಾಗಿವೆ

ಸಂಪೂರ್ಣಕ್ಷೇ—

ಕಂ|| ವೃತ್ತಂಗಳ ಸಂಖ್ಯೆಯ ನಿರ |  
 ದೊತ್ತಲ್ಲಾ ಲಫುಗಳಿಂದ ಯಂತವು ಲಫುಗಳ್ |  
 ಮತ್ತೆನ್ನದುಳಿದ ಬಿಣ್ಣಿನ |  
 ಮೊತ್ತಂಗಕ್ಕೊಳ್ಳಿಯ ಬಿಣ್ಣಿಗಳ್ ಕಮಲಮಬಿ || ೩ ||

ಉಗ್ರಯೋ—

ಮಾ||ಸ್|| ಚಿಸಗೊಂಡಾ ಭಂದದೊಂದಂಕಮೆ ತಶಿ ಲಫುವೃತ್ತಂಗಳಿಂಟಿ (ಕ್ಸು) ಮತ್ತು |  
 (ಕ್ಸಿ) ಶತಿಯಾ ಭಂದಾಂಕದಿಂದೆ ಕಲಿದುನಾವೃತ್ತಿ ದಿಂದೊತ್ತಿನಿಂ ಬಾ ||  
 ಗಿಸ ಬಕುಂ ನೇತ್ರದಿಂ ಕದ್ದಪ್ರಯಲಫುಂಗಳ ವೃತ್ತಂಗಳೀಯಂದದಿಂ ಭಾ |  
 ಗಸುತುಂ ಹೇಗೆಲ್ಲೆ ಬಕುಂ ಶತಿಲಗವೊದಲಾದಷ್ಟು ಸಂಖ್ಯಂ ಮೃಗಾಕ್ಷೀ || ೪ ||

ಅಧ್ಯಯೋಗಕ್ಷೇ—

ಕಂ|| ಎನಿತೆನಿತುವೃತ್ತಮುಂಟಿವ |  
 ರನಿತನಿತಂ ದ್ವಿಗುಣಿಸುತ್ತುವೊಂದಂ ಕಳಿಯ |  
 ಲ್ಲಿತಂಗಳಿಂಗಳಕ್ಕುಂ |  
 ವನಜಾನನೆ ಯಧ್ವಯೋಗದಾ ಪ್ರತ್ಯಯೆದೊಳ್ಳ || ೫ ||

ಉದ್ದಿಷ್ಟ ಖಲಂ—

\*ಕಂ|| ಒತ್ತಿರದಱಾಂದೆ ಲಫುವಂ |  
 ಮತ್ತಿರದಱಾನೊಕ್ತು ಲಫುವನುರೆ ಕಳಿಯಲ್ಲ ತ ||  
 ತ್ವತ್ತಮನಸಿತೆಂಬಾದಂ ಮಿಗೆ |  
 ಮತ್ತಿರಿಪಗಮನೇ ಕೇಳುಪ್ಪದ್ದಿಷ್ಟಷ್ಟಳಂ || ೬ ||

ಉದ್ದಿಷ್ಟದ ಲಕ್ಷಣ—

ಕಂ|| ಚಿಸಗೊಂಡುದನಧಿಮು ನೀಂ |  
 ವಿಸಮದೊರ್ಕಮನೆ ಕೆಡಿ ಕಳಿಯಸುಗುವೋಂ ||  
 ಚಿಸಿದರೆ ಮಾಲಾವೃತ್ತುಂ |  
 ವೆಸರಂಬರೆ ನಷ್ಟವೃತ್ತಮಂ ವೇಳಬಲೇ |  
 —ಇಲ್ಲಿಗೆ ಗ್ರಂಥಾ ವಿರಾಮಹೊಂದಿದೆ—



\*ಇವರಿಂದ ಉದ್ದಿಷ್ಟದ ಲಕ್ಷಣಗಳೇ, ಚೇರೊಂದು ಗ್ರಂಥಮವಂದು ತೋರುತ್ತದು.

# ର ପେରି ତିଣ୍ଡୁ

## I ନେଇଁ ଅଧିକାରଦଲ୍ଲି

(ଏହିନେଇଁ ପଢୁନାଦମେଳେ ଓ ଅତୁଥ ପଢୁନିବେ)

କୁଲକିଲକୁନ୍ତିସିରୁମୁଂ |

କଲିଯୁଗଦୋଳା ହେଂଗି... ... ମେଯୁଂଗଂ ||

ଶୁଷ୍ଟିଲୁ..... ଲୁଜ୍ଜୁପୁଶଲଂ ନି ||

ମର୍ଦ୍ଦିଧମର୍ଦ୍ଦି ଶୁଷ୍ଟି ନାଗପମର୍ଦ୍ଦିକେଇଂଦ୍ରଂ || ୧ ||

(ଏହି ପୁଣିଦଲ୍ଲି ଇହନେଇଁ ପଢୁନାଦମେଳେ ଓ ପଢୁଗଛିବେ)

କଂ|| କରଂ ପାରତିଯୋଳା ତାଂ|

ଲେସାଗିରେ ଭୁଂଦଦିନଦମୁଂ ନୈଷି ହେଲାନ୍ତି ||

ଗାନମୁଯଦୋଳା ପିଂଗଳ |

ଲେସାଗିରଲଙ୍ଘାଦୁମହମିନୀଯୋଳା ପରପୁଣ୍ଡଦମୁଂ || ୨ ||

ଧରେ ୧ଫୁଲକଷ୍ଟି ଯାଦୁଦୁ |

ଧରଣୀଯମେଲିଦର୍ଦ୍ଦ ମରନେ ଲେଞ୍ଜୁଛିକେ ଗତା ||

ପରିବିଦିଯିଂଦୟୁ ଦିରଲା |

ମରୁତ୍ସମତଂ ଗୋପନୀଦୁତୁମିଦର୍ଦ୍ଦ ଗୋରୀ |

ଦେଇବଂ ଦେଇଗି ହେଲ୍ଲାଦ |

୨ନାପୁଦ ପିଂଗଳନେ କେଳାନ୍ତି ମୁଷିଯଗର୍ଦ୍ଦ ହେଇ ||

ଆନ୍ତି ବିଧିବ ନିନ୍ଗି ହେଲ୍ଲାହେ |

ଭାବିନି କେଳା କେଳଦି ଭୁଂଦମୁଂ କୃମଦିନଦଂ

ଶ୍ରୀନୂରମାରି ନୁକ୍ତିପୁଦଂ |

ବିନ୍ଦୁରଦିଂ ସୁଜନରୀନିବ ବିଦ୍ଵାଂସରୋଳଂ ||

ପ୍ରସ୍ତୁତ ସଭାଵଦୋଳଗାଂ |

ବିନ୍ଦୁରଦିଂଦ଱ାଯେ ହେଲ୍ଲାନ୍ତିନେବୁଜପଦନେଇ

, || ୩ ||

—ଇତୁ ଅନ୍ୟଗ୍ରଂଥଦିଂଦ ବଂଦୁ ସେରିଦୁଷୁ—

(ಇನೇ ಪುಟದಲ್ಲಿ ೫ - ಇಂದ್ರ ನಡುವೆ ಇರುವ ಪದ್ಯ)

ಕೆಂ|| ಇಂತು ಗುರುಲಫುಂಪನಣಿ ನಿಂ |

ನಂತು ಕ್ರಮಕ್ರಮದೆ ವೈತ್ತಿವೈತ್ತಿಂಗಳುಮಂ ||

ತಂತು ಪರಿಪರಿಯೋಳಣಿದಾ |

ದಂತವನ್ನಂತಂಗಳಕ್ಕು ಮಂಬುಜವದನೇ || ೪ ||

(ಒಂನೇ ಪುಟದಲ್ಲಿ ೫ ನೇಯ ಪದ್ಯವಾದಬಳಿಕ ಈ ಪದ್ಯಗಳಿಗೆ ಎಲ್ಲಿವೂ ಇಂದ್ರ  
ಅನುವಾದಗಳು)

\*ಕೆಂ|| ಅದಿಯ ಮಧ್ಯಾಂತದೆ ಗುರು |

ವಾದೊಡೆ ಶತಿ ಸೂರ್ಯ ವಾರಯು ಗುರುವಿರೆ ಧರೆ ಮಿ ||

ತಾದಿಯ ಮಧ್ಯಾಂತದೆ ಲಫುಂ |

ವಾದೊಡೆ ಜಲವಹ್ನಿ ಗಗನ ಲಫುವಿರೆ ನಾಕೆಂ || ೫ ||

ಗುರು ಲಫುಂ ಮಂಬಣಿರೆ ಮನಗಣ |

ಗುರು ಲಫುಂ ವೋದಲಲ್ಲಿ ಬರಲು ಭಯಗಣ ಮತ್ತಾ ||

ಗುರು ಲಫುಂ ನಡುವಿರೆ ಜರಗಣ |

ಗುರು ಲಫುಂ ಕಡೆಯಲ್ಲಿ ಬರಲು ಸತೀಗಣನುಕ್ಕಂ || ೬ ||

ಮಗಣಂ ಭೂಮಿಯೆನಿಕ್ಕುಂ |

ಯಗಣಂ ಜಲ ರಗಣಮಗ್ನಿ ಸಗಣಂ ವಾಕೆಂ ||

ತಗಣಾಂಬರ ಜಗಣಕೆಂ |

ಭಗಣಂ ಶತಿ ನಗಣನಾಕಮಂಬುಜವದನೇ || ೭ ||

(ಒಂನೇ ಪುಟದಲ್ಲಿ ೫ - ೫ ನೇಯ ಪದ್ಯದ ನಡುವೆ)

ಮು|| ಜಲದಿಂದಾಯು ಧರಿತ್ತಿಯಿಂ ಮುಹಿಮೆಯುಂ ಪದ್ವಾರಿಯಿಂ ೧ಭೋಽಗಮುಂ |

ಬಲವಂತಾ ಸುರಸದ್ಯದಿಂ ಶರವಿಯೋಳಂ ಸರೋಗಿ ? ಸಾವಹ್ನಿಯಿಂ ||

ತಿಳಿಯಲ್ಲಾ ಶೈವನ್ಯಸಭಂ ಸಮಾರಣವಿನಾಸಾಫಿ ನಚ್ಯತಂ ಗಭರದೋಳಾ |

ನೆಲಸಲಾಷ್ವಮನೆಹಿವ್ವಗೊಂಡನೆಯಿಗುಂ ಸುವ್ಯಲಕ್ಷ್ಯಧರೇ ||

(1) ಯೋಗ್ಯಮುಂ, (2) ತರಣಿಯಿಂ ರೋಗಂ ಸ್ವತಂ ಕಂ ಪಹ್ನಿಯಿಂ | ಸತೀಶಾಷ್ಟಕಮುಮ  
ಭರ್ದಿಂ ಮರುತನಿಂ ಸಾಫಿನಚ್ಯತಂ ಸಾಗ್ರಂತಿವಿನಾ || ನೆಲಿಯಂ ಕಾಜವೆ ಹೇಣ್ಣಿ ಕಾವ್ಯಂ ಗುಣಗಂಸುವ್ಯ ||

\* ಇದು ಈ ಸಂಸ್ಕೃತದ ಪದ್ಯದ ಭಾಷಾಂತರ—

ಅದಿನಮಧ್ಯಾಂತಸಾನೇಷು ಯರತಾ ಯಾಂತಿ ಲಾಘಿವಂ |

ಭಜಸಾ ಗೌರವಂ ಯಾಂತಿ ಮನೋತ್ತಾ ಗುರುಲಾಘಾವಾ || ೧ ||

(ಒಂನೆಯ ಶುಟ್ಟದಲ್ಲಿ ಇಂನೆಯ ಪಡ್ಡದ ಮುಂದೆ ಇರುವ ಪಡ್ಡಗಳು)

ಕೆಂ|| ಭೂಮಿಜಲಮಿಂದು ಸಗ್ಗದೆ |

ಕಾವಿತಫಲದಾಯಿಸ್ತೂ ರವಿಶಿಶಿ ಪವನಂ ||

ಪೈಂಜಾವುಗಳಂ ಸ್ತುಗಲಾಗರು |

ಸಾಮಾನ್ಯಂ ಕಾವ್ಯಗೀತವೆರಡಣ ದೀಸೆಗಂ

|| ೮ ||

ಕವಿತೆಗೆ ಗಣ ವೆಂಟೆಜೆಂಳಳಂ |

ದಿವಿ ಭೂಮಿ ಚೆಂದ್ರ ತೋರುಮಿವು ಶುಭದಂಗಳು ||

ರವಿಶಿಶಿ ಪವನಪೈಂಜಾವುಂ |

ಕವಿತೆಗೆ ಕರಕಷ್ಟನುಲ್ಲಿ ನಾಂದಿಂಫದೊಳ್ಳ

|| ೯ ||

ಗಣಲಕ್ಷ್ಯಳಂ—

ಮಂಗಣಂ ಗುರು ಮೂರಣಾಗರೆ |

ಸೋಗಯಿವ್ಯಾದು ಧವಳವರ್ಣ ಧರೆಯಧಿದ್ವೀಪಂ ||

ಮಿಗೆ ಭೂಸುರಕುಲವುದು ತಾ |

ನಗಣಿಕಯುಕ್ತಮಂತ್ವ ಮುದಣಾನಂಬುಜವದನೇ

|| ೧೦ ||

ಮೂಡಲ ಉಫುನಾಗೆ ಯಾಗಣಂ |

ಮುದದಿಂದಂ ನೀಲವರ್ಣ ಶೂದ್ರಕುಲಂ ತಾ ||

ನಧಿದ್ವೀಪ ಪಾರ್ವಣನೆಸಿಖಾವು |

ದೊಡನಿದ ಸಿದ್ಯಂಕ್ತ ಸಂದಣಾನಂಬುಜವದನೇ

|| ೧೧ ||

ಗುರುವೆರಡಣ ಮಂಧ್ಯದೆ ಉಫು |

ವಿರಲುಂ ತಾಂ ರಗಣ ರಕ್ತವರ್ಣಂ ಶಿಶಿ ೧ಮು ||

ಶ್ರೀರಲಧಿದ್ವೀಪಂ ಸಿತ್ಯಗಳೊ |

ಉರಲದು ತಾಂ ಶೋಕ ತಾಪ ರಂಜಿ ಲಲಿತಾಂಗಿ

|| ೧೨ ||

ಆಂತ್ಯಗುರುವಾಗಿ ಸಗಣ ಮು |

ದೆಂತೆನೆ ತಾಾ ಧೂಮ್ರವರ್ಣ ಮಾರುತ ದ್ವೀಪಂ |

ಮುಂತೆನೆನ ಕುಲಮೆ ಭೂಜಗನು |

ಮುಂತುಂಗಿದೆ ದೇಶವಿಭುಮಂ ಮೃಗನಯನೇ

|| ೧೩ ||

(1) ಯುಂ | ಸ್ವಾರಿತಾಧಿಕ್ಷೇಪ ಸಿಕ್ಕುಕುಲ | ಮುರೆ ತೋರ್ಕಂ ತಾಪರುಜೆಗಳಿಲಿಲಿತಾಂಗಿ ||

(2) ಗಿ ವಿದೇಶಗಮನಮಂಬುಜವದನೇ.

ಕಡೆಯ ಲಫ್ಫುವಾಗೆ ತಗಣಂ |

ಸದೆನೊಡೆ ತಾಂ ಕೃಷ್ಣವರ್ಣ ಪೊಷ್ಟರ ದೈವಂ ||

ಗಡ ಭೂತಕುಲಮುದಾಗಿರೆ |

ಕಿಡುಗುಂ ಸೆಂಹತ್ತು ಸರ್ವಹಾನಿಯ ಮಾಲ್ಯಂ

|| ೨ ||

\* ಮಂಧ್ಯಗುರುವಾಗೆ ಜಗಣಮು |

ದುರ್ಘತ ಬಂಧೂಕವರ್ಣ ಭಾಸ್ಕರ ದೈವಂ ||

ಶುದ್ಧಿ ಕುಲಮುದಾಗೆ ಸ |

ಮುದ್ಧತದಿಂ ಕೆಡುಗು ಕಾಯ್ ಮಂಬ್ಜ ದಳಾಶ್ಮೀ

|| ೩ ||

ಆದಿಗುರಾವಾಗೆ ಭಗಣಂ |

ಭೇದಿಪೊಡಮ ಸ್ವರ್ಪಿಕವರ್ಣ ವೈಶ್ಯಂ ಕುಲದಿಂ ||

ಆದರಿಸೆ ಚಂದ್ರದೈವಂ |

ಮೇದಿನಿಯೊಳಗರ್ಥಸಿದ್ಧಿ ಯಂಬ್ಜ ದಳಾಶ್ಮೀ

|| ೪ ||

ಮಾಲು ಲಫ್ಫುವಾಗೆ ನಗಣಂ |

ತೋಱಲ್ಯಂ ದು ಸ್ವರ್ಣವರ್ಣ ಕೃತಿಯಕುಲ ತಾಂ ||

ಸಾಲುತಿರಲಿಂದ್ರ ದೈವಂ |

ನೂಳಿಪ್ರತ್ಯಭ್ಯ ತನಕ ಸುಖದಿಂ ಬಾಲ್ಯರ್

|| ೫ ||

ಮರುರಸತ ಜಬಗಣಾಳಗೆ |

ನಯಂ ಬುಧಂ ಶಂಕ್ರಾಂತಾನಿಸುತ್ತರವಿತನಯರ್

ಪ್ರಿಯೆ ಕೇಳಾ ಗುರುರವಿಚಂದ್ರರ್ |

ಪ್ರಯುಕ್ತರಾಗಕುರ್ಮಾಮಿಂಗ್ರಹಂಗಳ್ ಕ್ರಮದಿಂ

|| ೬ ||

ಮೂಡಲ್ ನಗಣಮುದಿಕುರ್ಮಂ |

ನೋಡಲ್ ದಕ್ಷಿಣದೆ ಮಗಣಮಿಕುರ್ಮಂ ಸತೆತಂ ||

ಬೀಡಾ ಪಶ್ಚಿಮ ಯಂಗಣಕೆ |

ಗಾಡಿಯೊಳುತ್ತ ರಮೆ ಭಗಣಕಕ್ಕೂಂ ತಾಣಂ

|| ೭ ||

### (1) ಹಾನಿಗಳಕ್ಕೂಂ.

\* ನಡುವೆ ಗುರುವಾಗೆ ಜಗಣಂ | ಬೆಡಿನ ಬಂಧೂಕವರ್ಣ ಭಾಸ್ತರದೈವಂ ||

ಒಡನೆ ಬುಷಿಕುಲಮುದಣಂ | ತಡೆಯದ ಕಾಷ್ಯಹಾನಿಯಕ್ಕೂ ಲಕಾಂಗಿ || (ಪಾ)

(ಕಾ ಪದ್ಧತಿ ಬಂದು ಶ್ರವಿಯಲ್ಲಿಂದ.)

ಕೆಂ || ರಗಣಮದಗ್ನಿಯೋಳಿಕುಂ |  
ಜಗಣಂ ಸೈಮತ್ತುದಲ್ಲಿ ವಾಯುವ್ಯದೊಳಂ ||  
ಸಗಣಮದಿಕುಂ ನಿರುಕೆಂ |  
ತಗಣಮುವಿಂತಾನ್ಯದಲ್ಲಿ ನೇಲಸಿಹಿವಬಲೇ ||||೮೩||

ಇನ್ನಿಂದಂ ಕೇಡಕ್ಕುಂ |  
ವನಜಾರಿತನಯಿನ್ನಿಂದೆ ಕಲಹಮದಕ್ಕುಂ ||  
ಕನೆಕನೇಳಿ ಕಷ್ಟಪುಕ್ಕುಂ ||  
ಶಸಿವಾರದೆ ಮರಣಮಕ್ಕುಮಂಬುಜವದನೇ ||||೮೪||

ಇಂದವಿನ್ನೋಳ್ಳ ಲೇಸಕ್ಕುಂ |  
ಕುಂದದೆ ಸುರಗುರುವಿನಲ್ಲಿ ಧನದಾಗಮಮುಂ ||  
ಇಂದುಮುಖಿ ಶಕ್ತಿವಾರದೆ |  
ಕಂದವ ಪವನ್ಯಾವೇಲಿ ಶಂಖಕರಮಕ್ಕುಂ ||||೮೫||

ಎರಡು ಭೂಜಂ ರವಿಚಂದ್ರ |  
ಗುರುಧಾರೀ ಜಲಪಂಕ್ತಿ ಗಣಗಳಿಗೆ ಭೂಜನಾಲ್ಯುಂ ||  
ಕರವಾಜು ವಾವಾವಾಸಗೆ |  
ಹರಿಗೆಂಟಿ.ಂ ನಾಕಗಳಿಕೆ ದಕಭೂಜಮಕ್ಕುಂ ||||೮೬||

ಅಜಃಧಾರಂತಗಳೆಂಬಿನ್ನು |  
ಸಚಕಟಿಹೆಯೆ.ಂಬಿವಾಳು ವಚ್ಚಾರ್ವೈರಮು ||  
ಪ್ರಜುರಿತ ಗುರುಗಳವಾಡಿನು |  
ವಚನೆಯೋಳಿದೆ ಪದ್ಯವದಕೆ ನಿದೋಽವಕರಂ ||||೮೭||

ಅಜನರಜವಿದು ನೋದಲೇಳಳ್ಳ |  
ವಚನಾಂತ್ಯದೊಳಿದ್ದಿ ಬುತ್ತದಸ್ಯೈಕಾದಶದೊಳಳ ||  
ಸಚಕಟಿ ಹರಿಯನಿನ್ನ ಬಾಹ್ಯಂ |  
ಪ್ರಜುರವಿನೆಂದಱ್ಳಾಪುದಕೇ ಲಕ್ಷಣಮಿವಣಂ ||||೮೮||

ಆಕಾರದಿನಯಾವಕ್ಕುಂ |  
ಜಾಕಾರದೆ ಚಮತ್ತುತ್ತಿಯೆ ಸಂಪದ ಕೆಡುಗುಂ ||  
ನಾಕಾರದಿಂದೆ ಶೂನ್ಯಂ |  
ರಾಕಾರದೆ ರುಜೆಯು ಮರಣ ಜಾಕಾರದೊಳಂ ||||೮೯||

ಮುತ್ತು ಸಹ್ಯ ದಶ್ಯಿಕಾದಶ |  
 ವತ್ತಿ ಕಷ್ಟಂ ಸಚಕಟಾಹ್ಯಯಂಗಳ್ ಪುಗಲು ||  
 ನ್ನು ತಿ ಕೆಡುಗುಮಾಯು ನಾಶಂ |  
 ಶೈತಯೋಳಗಪಶ್ಚಬ್ರಂ ಮಾದುದಂಬುಜವದನೇ | ||೨೦||  
 ಅಕ್ಷರ ಹಿನ್ನಮದಾಗೆ ಧ |  
 ನಕ್ಯಯಮಂ ಮಾಲ್ಯಂ ಮಧಿಕಮಾದೋಡೆ ಸತ್ಯೀ |  
 ಶಿಫ್ಝಯಮಕ್ಷಂ ಪೀಡಿಗೆ |  
 ಲಕ್ಷಣದಿಂ ಹಾನಿಯಕ್ಷಮಂಬುಜವದನೇ | ||೨೧||  
 ಹತವಿಷತಾವಂ ಕೊಽಪಂ |  
 ಚ್ಯಂತ ಶೋಕಾವಕ್ತು ದುಃಖ..... |  
 .....ತಿವಿತನ ಶತ್ಯಂ ತಂದಾರ |  
 ದೃಢ ವಾಕ್ಯದಿಯಾಗಲರಸಿಗೆ ದೊಽಪಂ |  
 ಶ್ರುತಿಕಷ್ಟಮಧ್ಯದುಷ್ಟಂ |  
 ಯತಿಭಂಗ ಮನಧ್ರ ಮನಿಲಲೋಕ ವಿರುಧ್ ಂ ||  
 ಪ್ರತಿಪತ್ತಿಗಾಗದದೆಂತನ |  
 ಲತಿ ನೀರಸ ಕಾವ್ಯಮಿವಯಂ ಕೆಡುಗುಂ | ||೨೩||  
 ಚರಣಂಗಳ್ ನಾಲ್ಕ ಸ್ತೋಳಂ |  
 ಪರಕಿಸೆ ಕರ್ತರಂಗೆ ಕವಿಗೆ ಲೇಖಕನವ್ವಂ ||  
 ಗಿರದಕ್ಷು ಮಸಾಯಂಗಳ್ |  
 ಚರಣಂತ್ಯದೋಳೋದುವಂಗೆ ದುಷ್ಕರಮಕ್ಷುಂ |  
 ನಷ್ಟದೋಳ ಪೇಟಳಾಗದ |  
 ನಿಷ್ಟಂಗಳ್ ತೋರ್ಕು ನಡಿನ ಪ್ರತ್ಯಂಗಳೋಳಂ |  
 ಇಣ್ಣಾಧ್ರಸಿಧಿಯಕ್ಷುಮಂ |  
 ನಿಷ್ಟಂ ಪರಿಹರಿಸಿ ಪ್ರೋಕುಮಂಬುಜವದನೇ | ||೨೪||  
 ಸಲ್ಲಳ ಪದವಿದುವೆಡೆಯೋಳಾ |  
 ಪಲ್ಲವೋಳ ಪದದೋಳಭಯಗಳ ಸಮಸಾಗಲ್ |  
 ಸಲ್ಲಿತ ಕೀರ್ತಿಯಾದಪು |  
 ಪಲ್ಲದೋಡಾ ಕೃತಿಗೆ ಹಾನಿ ತಪ್ಪದೆ ಬಕ್ಕಂ | ||೨೫||

ಒಂದು ಕ್ರತಿಯಲ್ಲಿ ಇತನೆಯ “ಧರೀಯಂತ್ರೀ” ಎಂಬ ಸದ್ಗುಣ ಅನೆಯ ಶಂಕಾಗಿ ಅಧಿಂಜ  
ಮಂಡ ಈ ಪದ್ಯಗಳನ್ನು—

ಕೆಂ|| ಮಂಗಣಂ ಪಾಟಿಲಿ ವಿಪ್ರಂ|  
 ಯಂಗಣಂ ಶೂದ್ರಂ ಸಂಸೀಲವಾರಕ್ತಂ ರಂ ||  
 ಮಿಗೆ ಪಿತ್ತಾಗಣ ಬಾನ್ಯಾಣಂ |  
 ನೆಗಳ್ಲ ನಹಿಕುಲವಾತ ಮೆಸವೆ ಕೃಷ್ಣಂ ಭೀತಂ ||೨೧||  
 ಜಂ ಬಂಧೂಕಾಭಂ ರಿಷ |  
 ಭಂ ಬಾಲ್ಯ ಸ್ವರ್ಪಿಕೆಸೆವವೈಶ್ಯಂ ನಗಣಂ ||  
 ಬಿಂಬಪತ್ರಿಕಂ ಕ್ಷೇತ್ರಿಯ |  
 ವೆಂಬೆ ಕೇಲಸಂ ಶರ್ವಂ ವಿಚಾರಿಸು ಕಾಂತೇ ||೨೨||  
 ಯತಿಯೆಂಬುದು.....||೨೩||  
 ಇಷ್ಟಂತಿ ಯತಿಂ ವಸಿಸ್ತ ಕೌಂಡಿನ್ಯ ಕರ್ಮಿಲಾದಯಃ ||  
 ನೇಷ್ಟಂತಿ ಭರತಕೋಽಹಳ ಮಾಂಡವಾಶ್ವರರೂಃ ಕೇಂಚಿತ್ ||೨೪||  
 ನಿಜಮೇ ಸಿಂಗಂ ದೀಘರ್ವಂ |  
 ಗಜ..... ವ್ಯಂಜನ..... ಮಾ ||  
 ಕ್ರಂಜನೆ ವಿಸರ್ವಂ ದ್ವಿತ್ವ |  
 ವಜಾಯಂತ್ಯ ವಿಚಾರಿಸಲ್ಲ ಪಟ್ಟಾಸಂ ||೨೫||  
 ಸಿಂಗದಿನತಿ ಸಂಪದ ಮಾ |  
 ತಂಗದಿನಧಾರಾ-ಪ್ರಿ ವೃಷಭನಿಂ ಶುಭಕರಮಾ ||  
 ಭಂಗಂ ಶರ್ವಭನಿನಜನಿಂ |  
 ತುಂಗಾರಿಷ್ಯಂ ತುರಂಗದಿಂ ಸಿರಿ ಬಕ್ಕಂ ||೨೬||  
 ನುಕತ್ತಬ್ಧಾ ಲಂಕಾರ .....,||೨೭||  
 .....  
 ೧೨೦ದೊಂದು ಸೌಂದರ್ಯಮಾ |  
 ನೈಂದೊಂದೀಕ್ಷಿ ಸಲೊಡಜೆ ನಾಸಿಕವಡ್ಡಂ ||  
 ಬಂದಂದವನೇಕ್ಷಿಸೆ ವೇಣಿ |  
 ಗಂದೀಕ್ಷಿ ಮಗುಮವಳ ನಿಡಿಯೆಸಳ್ಳಣಿ ಇಂ ||೨೮||

( ಕಟ್ಟಲ್‌ರವರ ಮುದ್ರಣದಲ್ಲಿ ಇಳನೆಯ ಪದ್ಯವಾದ ಒಳಕ ಈ ಕೆಳಗೆ ಈಂಡ  
ಈ ಕೆಲವು ಪದ್ಯಗಳನ್ನು )

\*ನು || ಅಸದಫ್ರೊ ವಿಪರೀತಕಲ್ಪನೆಯಭವ್ಯಂ ದುಷ್ಪರಂ ಗ್ರಾಮ್ಯನೀ ||  
ರಸಮಪ್ರಾಧಿತೆಯಪ್ರತಿತಿವಚನಂ ದುಷ್ಪಂಧಿ ವಿಶ್ಲೇಷ ನ ||  
ಷ್ವಸಮಾಸಂ ನಯನಾಶರೀತಿ ವಿಫಲಂ ದುರ್ಲಕ್ಷಣಂ ಹಾಸ್ಯವಾಗಾ |  
ವಿವರಾಸೋಪ್ಯಮನೋಜಯೆಂಬಿವಿನಿತುಂ ದೋಷಂಗಳಷ್ವಾದಕಂ || ೮ ||

(ಇಲ್ಲಿಂದ ಮುಂದಿರುವ ಪ್ರತಿನಿಧಿತ್ವವನ್ನು ತಿಳಿಸುವ ಈ ಪದ್ಯಗಳನ್ನು ಹಿಂದೆ ಕೂಟಿದೆ, (೪೧-೪೨)  
ಮುಕ್ತಾಂದನ್ನು ಚಿಹ್ನಿಸಿಯಲ್ಲಿ ಕೂಟಿದೆ, (ನಿಜದಿಂ ಬಂದೂಡೆ) ಇವುಗಳ ಉದಾಹರಣೆಗಾಗಿ  
ಕೂಟಿರುವ ಪದ್ಯಗಳನ್ನು ಇಲ್ಲಿ ಕೂಟಿದೆ)

ಕಂ || ಸಕ್ಷಕ್ಷಾಂತಿ ನಿಕಟಿದೆ |  
ಸುಕರರಸಪ್ರಕಟಿಕಾವ್ಯಮೆಂಬವ್ಯತವಯೋ ||  
ಧಿ ಕರಂ ಪೇಚುಂಗುವಂಳಿದೆ |  
ಕುಕವಿಬಾಧಪ್ರಭೃತಿಯಾದಿರೂಳೀಂ ಪೇಚುಂಗುವೋ || ೯ ||  
— ಇದು ಸಿಂಗಪುರಾ.

† ಅರಾರೇಣ್ರಾ ಶಾಸ್ತ್ರ |  
ತ್ರೀರೋಹಣಿಗಿರಿಯನಲ್ಲಿ ನವಕವಿತಾಚಿಂ ||  
ಶಾರತ್ತುಂ ದೈವರಿಗುಮೇ ತೇ |  
ಜೋರೂಪಕ್ಕಪೆಯಿರದಂಗೆ ಧರಣೀತಳಿದೊಳ್ಳಾ || ೧೦ ||  
— ಇದು ಗಣಪತ್ರಾ.

ಆನಂದನಮಂ ವಿಜಿತಮ |  
ಹಾನಂದನಮಂ ನಿಜಾಂತರಾಳಾಶ್ರಿತಲೋ ||  
ಕಾನಂದನಮಂ ತೋಷಿತ |  
ಮಾನಂದನಮಂ ನಿರೀಕ್ಷಿಸಲ್ಲಾ ನಡೆ ಸ್ವಪತ್ತಿ || ೧೧ ||  
— ಇದು ಮಂಜಭಾರಾ.

ಕೆಂ|| ಬಾಯ್ನಿದುತೆಯ್ದಿದ್ದ ಮುಖಾಯಂ|  
 ತಾಯ್ನಿಡಿ ನಡೆನೋಡಿ ಬಾಡಿ ತಾಪಂ ನೊಡಲಿಂ||  
 ದೆಹ್ವಡಿ ನೆಗಟ್ಟಿರೆ ತೆಗೆದೀಂ|  
 ಕೆಯಾವ್ವಡಿದುದಂದುನೋಣ್ಣ ಜಲವುಂ ಬಸಿಯಂ || ೫ ||  
 —ಇದು ಶರಭಾಸು.

ನೀಂ ನಿಶ್ಚಂಕೆಯ ನೀದೇ|  
 ವಾಂ ನಿಶ್ಚರಣಜನರಿಂಗೆ ಶರಣಾಗೀಗಳ್ಳಾ ||  
 ಕೇಳಾ ನಿಶ್ಚಮಯಂ ಪರಿಹರಿ |  
 ಸೀನಿಃಶಾಪ ಪ್ರಸಾದಮಂ ಕರುಣಾತ್ಮಾ || ೬ ||  
 —ಇದು ಅಜಾಸು.

ಮುಲ್ಲಿಗೆವಾಮರದೇಹಿದಳಿ|  
 ರಲ್ಲಿ ಮುಗುಲ್ಲಿಡಱಿ ಮುಗುಳ್ಳಿಸಿದುವೈ ಸಂಘಾತ್ಯ ||  
 ಸಲ್ಲಿತಕಾರಕಾಳಿಯೋ |  
 ಲಲ್ಲಿಯಾಜಾಡಿಗಳಿಂದ ತಮನೇನಿಸಿಕುಂ || ೭ ||  
 —ಇದು ಅಶ್ವಭಾಸು.

(ಇಲ್ಲಿಂದ ಮುಂದೆ ಹ್ಯಾಸಿನ ವಿಷಯವನ್ನು ತಿಳಿಸುವ ಕ್ವಿರಾಜ ಮಾರ್ಗದರ್ಶಿರುವ ಕೆಲವು ಸಂಘರ್ಷ ಕೆಲವು ಶ್ರುತಿಗಳ್ಲೂ, ಕಟ್ಟಿಲಾರವರ ಮುದ್ರಣದಳ್ಳು ಇರುವುದು, ಇವನ್ನು ಹಿಂದಿಯು ಕೆಟ್ಟಿದೆ (ಉಲ ರಿಂದ ಅ), ಇವುಗಳಲ್ಲಿ “ಷಕ್ತಿಪ್ರಪಾದ ಫಲಕರು” ಎಂಬ ಪದ್ದತಿ ಕಟ್ಟಿಲಾರವರ ಮುದ್ರಣದಳ್ಳಿಯೂ, ಕಾವ್ಯಕೆಲಾನಿಂದ ಮುದ್ರಣದಳ್ಳಿಯೂ)

(ಅಜನೆಯ ಪದ್ಯವಾಬಧಿಕ ಈ ಮೂರು ಷಕ್ತಿಗಳು ಕೆಲವು ಶ್ರುತಿಗಳಲ್ಲಿನೆ.  
 ಇವು ಕ್ವಿರಾಜ ಮಾರ್ಗದ ಕೆಂನೆಯಲ್ಲಿನೆ)

ಕೆಂ|| ದ್ವಿಪ್ರಾಸಂ ಸುಭಂಗಂ ದ್ವ್ಯಂ|  
 ದ್ವಿಪ್ರಾಸಂ ಕಾವ್ಯರಚನೆಗುಚಿತಮೇನಿಪ್ಪ ||  
 ಶ್ರೀಪ್ರಾಸಂ ಸಲೆಯಂತಾ |  
 ದಿಪ್ರಾಸಂ ಚೀಣಿ ನಾಲ್ಕು ತೆಱಣಾಗಿಕುಂ || ೮ ||  
 ಅರಸರೋಹಿಲೇ ನೀಂ ಸರಸವ |  
 ಸರಸಿ ಮೆಣಿವೋಲಾಡುತ್ತಿವೇ ನಿಸಗಿದು ಗುಣವೇ ||  
 ಅರಸರ್ ಸರಸವ ಬಲ್ಲರೆ |  
 ಸರಸವನೂಡರಸರಲ್ಲಿದವರೋಳ ಮಗಡೀ || ೯ ||  
 —ಇದು ದ್ವಿಪ್ರಾಸಂ.

ಕೆಂ|| ವಿವುಲರ ವಿತ್ತೆಂ ವಿವುಲಂ |  
 ವಿವುಲ ವಿನುತ ಪಶೂತೀರ್ಥ ವಿವುಲರೊಳೆಗತಿ ವಿವುಲಂ ||  
 ವಿವುಲ ಸ್ವಾಯಂದೇ ವಿವುಲಂ |  
 ವಿವುಲ ರುಚಿವುಯಂ ನಿರಂತರಕ್ಕೆಂ ವಿವುಲಂ || ೨ ||  
 —ಇದು ಆಷ್ಟೆಂಕಪ್ಪಾಗಂ.

(ಆಸೆಯ ಪಡ್ಡವಾದಮೇಲೆ ಈ ಪಡ್ಡಗಳು ಕೆಲವು ಶ್ರುತಿಗಳಲ್ಲಿವೆ)

ಕೆಂ|| ಭಂದವಣಿಸಣಿಯುದನೋಂದಂ |  
 ಮುಂದಿದಾರ್ಥ ತಾಳದಳವನಣಾಯದ ಪಾದುಂ ||  
 ಬಂದುದ ಕೆಡಿವನ ನುಡಿಯುಂ |  
 ಒಂದಕ್ಕೆಂ ಭಾರ್ಥೆ (ಉತ್ತಿ) ಯಿಲ್ಲ ಕೇಳಿಂದುವುಬೀ || ೩ ||  
 ಗಳಿಯಂತೆ ಸೋಗಸಿ ನುಡಿವಕೆ |  
 ಕಳಂಹಂಸೆಗಳಂತೆ ಯಡಿಯನಿಡುವಕೆ ಮತ್ತಾ ||  
 ನಳನಾಷ್ಟೆ ಚಂದ್ರಮುಖದೊ |  
 ಶ್ವೇಳಗಿನ ವಧು ಕೇಳ ಕೆಳದ ನಿನಗಭ್ಯುದಯಂ || ೪ ||

ನೃತ್ಯಸ್ತನಯುಗೆ ಕೇಳಿ |  
 ಪರತ್ತಾಲುಂ ಭಂದದಿಂದೆ ಹೇಣ್ಣಿ ಪೆ ನಿನಗಾಂ ||  
 ಮತ್ತೆ ಜನಹಿತನಿದೆಂಬುದ |  
 ಬಿತ್ತರದೊಳಿ ಕೇಳದ ನಿನಗಭ್ಯುದಯಂ || ೫ ||

ಹೆಂ|| ಮನಸಿಜ ಮಂತ್ರದೇವತೆಯೋ ಯಂತ್ರದ ದೇವತೆಯೋ ಪಿಥಾರಿಯೋ ||  
 ಮನಸುಜರೊಳಾವ ರೂಪವತ್ತಿಯೋ ಗುಣವಂತೆಯೋ ಎಂದು ಹೇಣ್ಣಿಸೆ |  
 ಶ್ವೇಣುಷಯಂದಿದೆ ಶ್ವೇಳಷ್ವೇಣ ಜಾಣ್ಣು ಡಿಯಿಂದಮಿದಾದುದಿಂತುಟಿಂ |  
 ನಿಂಗಿದು ಯುಕ್ತೆಯಸ್ವೇನಗೇಹೇಣ್ಣಿ ಪೆ ಕೇಳಿದನೆಂಬುಜಾನನೇ || ೬ ||  
 ಭಂದಮನನೋಂದಮೋಂದುವನವೋಂದುಗಳಂ ನೇರೆ ಹಾಸ್ಯ ಲೋಕಮೊಳಾ |  
 ಸಂದೆಯಮಿಲ್ಲ ಭಂದಮನನೇ ಪೂರ್ವಪರಂ ನೀರೆಯೋಂದಿದಂದು ನಿ ||  
 ಸ್ವಂದೆಯಮನಷ್ಟು ವೋಂದುವ ಪದಂಗಳಿಗೆಲ್ಲಿ ದೆಯಂ ವಿಚಾರಿಸಿಂ |  
 ಭಂದಮನನೋಂದಿಯೋಂದುವು ಱಾದೋಂದುಗಳಂ ಸರಸಿರುಹಾನನೇ || ೭ ||

## III ನೆಯ ಅಧಿಕಾರದಲ್ಲಿ

ಮಂಡಾಸಿಲಕ್ಷ್ಯ ದಾಖೆರಣಂಗಳ—

- ಆ ವೇಳೆಯೋಳತಿ ಸಂಭುಮವೆಸೆದಿರೆ |  
ಪೂರಲಿ ಪುರವೀಧಿಗಳೊಳ್ಳ ನೆಿಲಿದಿರೆ || ೧ ||
- ಪವಳದ ರನ್ನುದ ಗುಡಿಗಳ ಗುಡಿಗಳ |  
ನವಮೌಕ್ತಿಕರಂದ ದಾಂಗುಡಿಗಳ || ೨ ||
- ಮೆಂಟಿದುವು ಮಿಳಾಗುವು ಮಿಸುನಿಯ ತೋರಣ |  
ಮಂಟಾಕೆಯ ಪುರಜನುದುಕ್ಕುವದೊರಣ || ೩ ||
- ಮಾನೆಯ ಮೇಲಣ ಪಲಯಿ (ಬಿ) ಗೆ ಮಿಳಿದ್ವರೆ |  
ಸಾಸಾವಿಧ ವಾಡ್ವಧ್ವನಿ ಯಂತ್ರಿದ್ವರೆ || ೪ ||
- ಕರೆದುವು ಬಿರುದಿನ ಕಹೆಗಳಾಗಳ |  
ಪರೆದುದು ಪಕ್ಷಹದ ರವಮೆಕ್ಕೆಸೆಯೋಳ್ಳ || ೫ ||
- ಗಿರಿ ಬಂಧುರ ಸಿಂಧುರತತಿ ನಡಿತರೆ |  
ಚರವ್ವಂದದ ಕುಂದದ ಕಳಕಳಮಿರೆ || ೬ ||
- ಪೈಸ ಮೇಳದ ತಾಳದ ಮೃದುನಿನದಂ |  
ಪಸರಿಸ ಗೀತರವಂ ಕಡುಬಿನದಂ || ೭ ||
- ಬಡೆದಿವರ್ವಂದುದು ರಾಜಪ್ರಜಯಂ |  
ಬಿಡೆಂದವಂದುದು ನಾರೀ ನಿಜಯಂ || ೮ ||
- ಶ್ರೀಕರುಣೇಶಾ ಶ್ರುತಿಕತಿದೇಶಾ |  
ಶೋಕನಿಘಣಾ ಶೋಭಿತಹಣಾ || ೯ ||
- ಶ್ರೀಮನಿವಾಸಾ ಪ್ರಕಟಾಭಾಸಾ |  
ಕ್ಷೇಮವಿಸರಣಾಕ್ಷಮಗುಣಭರಣಾ || ೧೦ ||

ಉತ್ತರಿಕಿಗುಡಾಹರಣಂಗಳ—

- ಅಲ್ಲಿ ಮಾಮರದಲ್ಲಿ ಹಂಲ್ಲಿಕಾಲತೆಯಲ್ಲಿ |  
ಯೆಳೆಯಸುಗೆ ಮಾರದಲ್ಲಿ ಜಲರುಹಾಕರದಲ್ಲಿ || ೧ ||
- ಸಂಪಗೆಯ ತರುಗಳೊಳ್ಳ ಸೋಂಪಿಡಿದ ಸುರಯಿಯೋಳ್ಳ |  
ಘಾದರಿಯ ಬನದಲ್ಲಿ ಮಾಧವಿಯ ಲತೆಯಲ್ಲಿ || ೨ ||

ತಿಳಕ ಬಕ್ಕಳಾದಿ ತರುನಿವಹದ್ದಾರವೆಗಳೊಳ್ಳಾ |  
ದಳಫಲ ಕುಸುಮ ವಿಸರ ವಿದಿತ ವಿಟಪಂಗಳೊಳ್ಳಾ || ೨ ||  
ಪೂಗುಯ್ಯಲೀಂದಬಲೀಯರ್ ನೇರಿದು ಬಗೆದಂದು |  
ಬೀಗದಿಂ ಪರಿತಂದು ಪರಿಶೋಷದಿಂ ನಿಂದು || ೩ ||

ಸುಫೇ ದಧಿ ಘೃತಂ ಮಥು ಸದೈಕ್ಕುವರಸಂಗಳಿಂ |  
ಮುಧುರತರ ಭಸಿತ ಮಿಶ್ರಿತ ಸತಜಳಂಗಳಿಂ || ೮ ||  
ಹೀಮವಿಹುಳ ಮಂಳರುಜ ಸುಗಂಧಾನುಲೀಪದಿಂ |  
ಕೆಮಳಿಪುಧವಳ ಕೆಮಾಕ್ಕೆತ ಕಳಾಪದಿಂ || ೯ ||  
ಪರಿಮಳ ಮಿಳಿತ ದಳಿತ ನಳಿನ ಕುಮಂದಂಗಳಿಂ |  
ಸರಸಚಂಪಕವರುಳ ತಿಳಕಕುಸುಮಂಗಳಿಂ || ೧೦ ||  
ದವನನೆಮರುವಕ ಬಿಲ್ಲುವಲ್ಲವನೊತ್ತೇಮದಿಂ |  
ಕೆಮನಷ್ಟುತಸಹಿತ ಗುಗುಂಳ ಧೂಪಧೂಮದಿಂ || ೧೧ ||  
ಪ್ರಚುರ ಶುಚಿ ರುಚಿರ ರುಚಿಮಣಿ ದೀಪಮಾಲೆಯಿಂ |  
ರಚಿತ ರುಚಿ ನಿಖಿತ ಶುಚಿ ಸಾಜ್ಯ ಭೋಜಾಳಯಿಂ || ೧೨ ||  
ನವನಾಳಕೇರಕದಳಿಫಳಪ್ರಸರದಿಂ |  
ವಿವಿಧತರಸರಭಿರಸನೀಪಿಕಾನಿಸರದಿಂ || ೧೩ ||

—ಇತ್ಯಾದಿ.

ಸತ್ಯಧಮುಂ ಸುಶೀಲ ಸರ್ವಜನ ಹರಿಸಾಲ |  
ನಿತ್ಯ ನಿಮುಂಳಚರಿತ ಗುಣಭರಿತ  
ಭೂರಿರವಿಸಂಕಾಶ ಭೂದಿನರಕ್ಕೀತ |  
ಕಾರುಣ್ಯ ವಿಶ್ವಾತ ಕಾಮಿತಪ್ರತಿದಾತ || ೧೪ ||

ಉತ್ಸಾಹಕ್ಕು ದಾಹರಣಿಂ—

ಯಾರು ಏಕೆ ಬಂದಿಯಿನೆ ವಿ— ಚಾರವನ್ನು ಮಾಡುವಂಥು |  
ಪಾರುಪತ್ಯವಿತ್ತವನ್ನು— ತೋಱಿಕೊಟ್ಟು ನುಡಿಯಬೀಕು || ೧೫ ||  
ಮಂಗನಂತೆ ಪಲ್ಲಕಿಸಿದು— ತುಂಗಸಾಸಿಯೆಂದು ಬಣಾದೆ |  
ಹಿಂಗದೆನ್ನು ಕೂಡೆ ನಿತ್ಯ— ಮಾಂಗನನ್ನು ಮೆಣಿಸಲೀಕೆ || ೧೬ ||

ವೋಗನ ಕಂಡರಿಂಗ ಮುಕ್ಕೆಟಿಗಳ ವ್ಯೋಮಲುತೋಳುತ್ತಿವುದು |  
ವಿಗಡತನದ ಹಾತುಗಳನ್ನಿಂದ ಬೋಗಳಬೇಡ ಸಾಕು || ೨ ||

ಅಟ್ಟೆ ಅನ್ನವುಣ್ಣಿ ಬಿಡನು – ಕೊಟ್ಟೆ ಸಾಲ ಕೇಳಬಿಡನು |  
ವೆಟ್ಟೆಯೊಳಕ ತಿಸ್ತು ದೊಡವೆ – ತೊಟ್ಟಿನೆನಲು ಬಿಡನು || ೩ ||

ಆಕ್ಕು ಲಿಲ್ಲಿ ಕರೀಯಾಲಿಲ್ಲಿ – ಮಹಕ್ಕೆ ಜೆನ್ನು ಹಡೆಯಾಲಿಲ್ಲ ||  
ಮುಂಬಿಗೊಂಡು ಕಣ್ಣಿ ನೀರ – ನುಕ್ಕಿ ಸುವರೆ ಯವಃನು ಬಿಡನು || ೪ ||  
ಹೇಳಿನೆಂಬಿರಿಷ್ಟುಂಗೆ ಬೇಕೆಬಿಲ್ಲ ಹೊನ್ನುತ್ತಂದು |  
ನಂಳಿ ನಾಗನ ಮುದ್ದವೆಯೆನಲು ಕಾಳಬೆನ್ನು ಬಿಡನು || ೫ ||

ಮಾಳಗೆಯದು ಮನೆಯುವಿರಲಿ – ಜಾಳಗೆಯೊಳು ಹೊನ್ನುವಿರಲಿ |  
ಆಳುವಂದಿಯಾಸೆಯಿರಲಿ – ಕಾಳಬೆನ್ನು ಬಿಡನು || ೬ ||

ಪ್ರೇಮವಾಸ ಸದ್ಗುಣೀಕೆ – ಧಾಮ ಸೂರ್ಯ ಕೋಟಿ ಭಾಸ |  
ಕೊಮಲಾಂಗ ಸಂತತಾಭಿ – ರಾವಂನಿಮಾಲಾಂತರಂಗ  
ಸಂಕುಲಾರ್ಕ ಇಗ್ರಹಾತ್ಕು – ಶಂಕಿತಾತ್ಕು ಧ್ವನಿಯಕರ್ತೆ |  
ಕೊರಿಂಕು ತೋಂಬಿರಾಜ – ಪೂರ್ವೇರ ಪುಣ್ಯವಾಕ || ೭ ||

(ಇಲ್ಲಿಂದ ಮುಂದಿನ ಎಂಬದ್ದು ಲಕ್ಷಣ ಲಕ್ಷ್ಯಗಳು ಹಿಂದೆ ಪುಟ ಇರಲ್ಲಿ ಕೊಟ್ಟಿದೆ.)

ಅಟಗೀತ—

ವಿಗಡುಷ್ಯುತಾಂಗ ವಿಮಲಸುಣಿರ ಚಿತ್ತ |  
ಗಗನ ಸೀರವಾಸ ನವ್ಯಸ್ತಿಂತ  
ನಗಕುಲಾದಿಧಾತ ಮುನಿಸುರಾಸುರವಂದ್ಯ ||  
ಜಗವರಣತಾಜ ಕೇವಲದಾತ || ೮ ||

ಚಾಕದಿಯ ಲಕ್ಷಣ—

ಎನೆವ ಚೌಪದಿಗೆ ಪದಿನೇಂಟಿ ಮಾತ್ರೆಗಳು |  
ಸಸಿನೆ ಒಂತಿಯೆಂಟಿಉಮಿಳಾಳು ಪಸರಿಸುತ್ತಿರಲು ||  
ಹನನಾಗಿ ನಾಲ್ಕು ವದ ಸವಂನಾಗಿ ಬರಲು |  
ಚಿಸಜಾಸ್ತಿ ಪ್ರಾಸುತ್ತಿಳಿ ವೋದಲಾಕಡೆಯಿರಲು || ೯ ||

१ ಪ್ರಾಚೀತಸಾಖ್ಯ ಮುನಿಪತಿಯ ಬಲವಂದು |  
 ವಾಚಸ್ವತಾಕಾರ್ಯನಡಿಗೆಣಿಗಿ ನಿಂದು ||  
 ಗುರುಹಿರಿಯರಂಭಿಸುಯಂ ಸೇನೆದು ಮಾನಸದಿ |  
 ಧೇರಿಯಕವಿಗಳಿಗೆ ಕೆಯ್ಯಾಗಿದು ಸಂತಸದಿ || ೨ ||

೨ ಮುಗನೆ ನಿರ್ನಿಂತಣಾಯಿ ಸ್ವೇರಪನೆಂತೋ ಹೇಳಿಯಾ ಶಂಕರಾ |  
 ಸುಗುಣನಿಧಿ ನಿನೆನ್ನ ಮೊಣಿಗಳನೊಮೆ ಕೇಳಿಯಾ ಶಂಕರಾ || ೯ ||  
 ಪರಸಿ ಪಾಡಿ ಮಹೇಶನಿಂದವೆ ಚೆಂಡಿ ಮುನ್ನಂ ಶಂಕರಾ |  
 ತುರುಗ ಮುರಕೆಂದಕಟ್ಟಿ ! ಹೆತ್ತಿನೆ ಕುವರ ನಿನ್ನಂ ಶಂಕರಾ || ೧೦ ||  
 ಎಂತು ಮಜ್ಜಿವೆನೊ ಸವಿಯ ಪಾಲಿಡುವಮುದ್ರಾನೆಯಂ ಶಂಕರಾ |  
 ಕಾಂತಿಕೀಳಾಭಿಸಿ ಮುದ್ರು ವೀರುವ ಮೊಗದ ಬಗೆಯಂ ಶಂಕರಾ || ೧೧ ||  
 ರುಣರುಣಿಪ ಕೀಟಗಿಜ್ಞ ಕರತಳ ತಾಳರವಕೇ ಶಂಕರಾ |  
 ಕಣಿವ ನಿನ್ನಂಯೆ ಬಿನದವೊಪ್ಪುಗುಮೆನ್ನಂ ಮನದಿ ಶಂಕರಾ || ೧೨ ||

ಅಯಗ್ರಾಂತ್ವಕ್ತ—

೩ ಧೀರ ಜನರಂ ಕ್ರೂಕಿ ವಿಚಾರ ಪರರಿಂ ಲಕ್ಷದುದಾರಗುಣರಿಂ ದುರಿತದೂರ  
 ನಿಜಭಕ್ತಾಗ್ರಾಂತ್ವ |  
 ಜಾರಯುಕರಿಂ ನಿಗಮಸಾರಮತರಿಂ ಸುಭಗದಾರನುತರಿಂ ಹರಿಕುಮಾರ  
 ವರಮಾರಾ ||  
 ಕಾರಮಹರಿಂ ನಿವಿಧ ವೀರಭಟರಿಂ ನಿಜಿತಕೂರಪರರಿಂ ತಂರಗವಾರಗಜಿಕ್ಕಾ |  
 ಭಾರವಹರಿಂ ಮಿಳದಪಾರಥನರಿಂ ಮೆಜ್ಜಿಗುಮಾರುಚಿರ ಪಟ್ಟಣಮಿಳಾ  
 ರಮಣಯುಕ್ತಂ ||

ಅಷ್ಟಸದಿ—

ಹೆಯಗಳ ಕರಿ ಘು |  
 ಟಿಯಗಳ ಬಲದೊಂ |  
 ಟಿಯಗಳ ಮೇಣ್ಣ ಕ |  
 ತೈಯಗಳ ಪನ್ನುಗ |

- (1) ಇದು ರಾವಣ ದಿಗ್ನಿಜಯದಲ್ಲಿದೆ (ಯಾಕ್ಷಗಾನ ಗ್ರಂಥ, ಬಹಳ ಅವಾಚಿಸೆನಾದುದು),  
 (2) ಇದು ರಾಜಕೀಯರವಿಲಾಸದಲ್ಲಿಯಲ್ಲಿದೆ, (3) ಈ ಪದ್ಯವು “ಬಳಿಗಿ ಅರಸರ ವಂಶಾವಳಿ” ಎಂಬ  
 ಗ್ರಂಥದಲ್ಲಿಯೂ ಕಂಡುಬರುವುದು.

ಜಯಗಳ ಬಿಗಿದ |  
 ಶ್ವಯಗಳ ಸಹಿರ |  
 ಇಯಗೆಳ ಸುರಥಾ |  
 ಲಯಗಳೊಳುಲಿಲುತ ||  
 ನಡೆಯುವರಾಗಳ—

ಶೈಗರ್ಜ ಚೀತ್ಯಪ್ರತಿ |  
 ವಾಗುರ್ಜ ಹಾಕರ್ಮಸು |  
 ರಾಗರ್ಜ ಧನುಟಂ |  
 ಕಾಗರ್ಜ ಡಾಯುಧ |  
 ಧಾಗರ್ಜ ಸೋನಪದ |  
 ಚೌರ್ಜ ಚೋಚೆಯೋ |  
 ಜೀಗರ್ಜಕೆಂಬರಿ |  
 ಮಾಗರ್ಜದೊಳುಲವುತ ||  
 ನಡೆಯುವರಾಗಳ—

ಜ್ಞಾನ—

\* ಏನಮಾಲ್ಯೆದಾನನೇಂದ್ರನ – ಹೀನಕ್ಕೆತ್ಯಕ್ಕನ್ನ ಧನಪನ |  
 ಸೂನು ದುರ್ಮತಿಗಾನು ಪುಗೆ ಸುಂ – ಮಾನವಟಾದನು ಮಾನವಾಯ್ದುದಕೆ ||

ಘದ್ಯಂ—

ವಿತಕೀ ಪಥವಾತು ಬಂದೆನೊ – ಧಾತುಗೆಟ್ಟೆಣದಿ ಮೇಣ್ಣ ದು |  
 ವ್ಯಾತುಮಾಧವನೀತ ನಿಹ ಸಂ – ಕೇತಮೊದು ಭರದಿ ತಳಯದೆ ||  
 ಭೀತಿಯುಱಾದೀರೀತಿಯಂದ – ದ್ವಾತ ಖಳನ ಕರದಿ ಸಿಲುಕೆ ವಿ |  
 ಘಾತಿಸಿತು ಸುಪ್ರೀತಿಗಾತ್ಮಿಹ ಮಾತಿದಿಂದುವಿರದೆ ಸುಹಿ ಪ್ರು ||  
 ಘ್ಯಾತಮಾಗದು ನೀತಿದಪ್ಪಿದ – ಪಾತಕದಿ ನೆರೆದೇತಣದು ಸುಖಿ |  
 ಮಾತುರದೊಳು ನಡೆದೆ ಸತಿಯರ ||  
 ಜಾತಿಗುಣವ ಬಿಡದೆ ನಾಂ ನಿ |  
 ಹೇತಿಯಂದೀ ಯಾತುಧಾನ ನಿ – ಗಾತಿಶಯದೊಳು ಸೋತನೆಕಟಕಟ ||

ಜ್ಞಾನ—

ಪರರ ಗೊಡವೆಯದಿರದೆ ಹೊಱಡೆಲಿ ನರರಕುಲದಿಂ |  
 ಪಿರಿಯ ಕರುಣೆಯೆಡಿಯಗೆ ಪರಸಿ ಭಜಿಸಿರಿ ಸರಿಸಬಲದಿಂ ||

\* ಇಡೂ ರಾವಣ ದಿಗ್ನಿಜಯದಲ್ಲಿದೆ.

ಪದೆಂ—

ಕಡೆಯಕಾಳಿಸು ತಡಿಸು ವಿಷ್ಣುವ ನಡಿಸು ಸುಗತಿಗೆ ನಮ್ಮ ರೀನೇ |  
 ಒಡೆಯು ನೀನೆಯೂ ಕೊಡುವುದಿಷ್ಟು ನೇ ಬಿಡಿಸು ಲೋಕದ ಹಮ್ಮ ||  
 ನಡಿಸು ಸತ್ಯವ ಕೆಡಹು ಮಧ್ಯೆಯ ಸುಡೆಲೆ ಮಲಿನತೆಯೆಲ್ಲ ಮನವೇ |  
 ತಡೆಯುದೆಡೆನಿಡೆಯೆಯನಲ್ಲಿಯ ನುಡಿದು ಕೇತಿರುಸೊಳ್ಳ ||

---

(ಇನೆಯ ಅಧಿಕಾರದ ಅನೆಯ ಪದ್ಧತಾದಬಳಿಕ ಈ ಪಟ್ಟದಿಯಲ್ಲಾಗಳಿವೆ.)

ಶರಣಪಟ್ಟಿ—

ಶರಣಗಳೆರಡಕೆ |  
 ಕರಿಬಳಂಗಳು ಬರೆ |  
 ನಿರುತ್ತದಿ ಮೂಳನೆಯಾಗಿಗಳಿಗೆ ||  
 ಶರಧಿಯಂಗಂವೆ |  
 ಚೀರೆ ಶರಷಟ್ಟಿದಿ |  
 ಸರಸಿಜನಯನೇ ಶುರವ್ಯಾಸಿಧಿಃ

|| ೮ ||

ಮತ್ತೊಂಹುಪಾಠ—

ಶರಕಂ ಸಾಲುಕು |  
 ಶರಣಸುಮಾತ್ರಿಗ |  
 ಇರುತ್ತಿಪುರು ದೂತ್ರಿಂತಗಳೂ ||  
 ಎರಡನೇ ಯಂಧ್ರೂ |  
 ಗೆರಡು ಚತುರ್ಧ್ರಿ |  
 ವಾಣಿವತ್ತ್ವಾಗಿಹುದುರುವಾತ್ರೀ

|| ೯ ||

ಮತ್ತೊಂಹುಪಾಠ—

ಶರಷಟ್ಟಿದಿ ಹೊದ |  
 ಲೆರಡು ಪದಂಗಳು |  
 ಸರದಲ್ಲಿಂಬಿ ಸಂಮಾತ್ರಿಗಳು ||  
 ಸಿರಿಯ ಪದದ ಹೊದ |  
 ಲರಿ ಮನುಮಾತ್ರಿಗ |  
 ಇರುತ್ತರದಜುವತ್ತು ಗಣನೆಯು

|| ೧೦ ||

(ಪು. ೬೬, ರೇತಿಯ ಕೆಳಗೆ ಗಸಿಯ ಪದ್ಧತಾದಬಳಕ)

ಕುಸುಮವಹಟ್ಟಿದಿ—

ನೈಗಸು ನೆರಡಡಿಗಳೊಳು |  
ಪ್ರೋಗಲ್ಯಾ ದಶಲಘುಗಳರೆ |  
ಮಿಗೆ ಮಂಜುನೀಯ ಪದಕೆ ಮೇಲೆಯೇಯಾ ||  
ಪ್ರೋಗಲ್ಯಾಡನೆ ಮಣಿಯು (ಷ್ವ) ಕಿರೆ |  
ಮೃಗನೇತ್ರಿಯಾಮಾತದಿ |  
ಜಗದೊಳಿದು ಕುಸುಮವಹಟ್ಟಿದ ಯೀಳಿಕ್ಕೆದು

|| ೫ ||

ಮತ್ತೊಂದುಪಾಠ (ಧ್ಯಾನಪತ್ರಾಳ)—

ಧರೀಯೋಳಗೆ ತಾನುಮಕ್ಕೆ |  
ಚರಣಗಳು ನಾಲ್ಕುಕ್ಕೆ |  
ನೇಯೆಮಾತ್ರೀ ನಾಲ್ಪತ್ತು ಮಿಕ್ಕರಜಕೇ ||  
ಎರಡೆಂಟು ಮೇಲೊಂದು |  
ವರಮಾತ್ರೀ ಕೊಡಿ ಸಂ |  
ಚರಿಸುತ್ತಿಹುದೆಪ್ಪತ್ತು ನಾಲ್ಕು ಮಾತ್ರೀ

|| ೬ ||

ಮತ್ತೊಂದುಪಾಠ—

ಕುಸುಮ ಹಟ್ಟಿದಿಯ ಮೊದ |  
ಲೆಸೆವ ಪದಯುಗ್ಗಿಕ್ಕೆ |  
ದಶಮಾತ್ರೀಗಳು ಮೇಲಕೊಂದೊಂದು ||  
ವಿಷಮಹದ ಯುಗ್ಗಿಕ್ಕೆ |  
ಸಸಿನೆ ಹದಿನೇಯು ಭಾ |  
ವಿಸಿ ನೋಡಲೇಪ್ಪತ್ತಾ ನಾಲ್ಕು ಮಾತ್ರೀ

|| ೭ ||

ಭೋಗಹಟ್ಟಿದಿ—

ಭಾನುಲಘುಗಳಸೆವ ಚರಣ |  
ತಾನವೆರಡಕೆಕ್ಕು ವರುಂತ |  
ನೂನಮೆಂಟು ಮಾತ್ರೀ ಮಿಗಲು ಕಡೆಯ ಪಾದಕೇ ||  
ಭಾನುತ್ತಿ ಸುರಮೃಮಂಪ್ತೆ |  
ದೇನನೆಂಬಿ ಭೋಗನಾಮಾ |  
ನಾನುರಾಗಮಂಪ್ತಿಂದ ಸರಣಿಜಂನನೆ

|| ೮ ||

ಮುನ್ನಿನುನಂಭುಗ್ಗೆ ಮಾತ್ರೆ |  
 ಪಸ್ಸೇರದು ವಿರಾಜಿಸುವುದು |  
 ಚನ್ನೆ ಮೇಲಳಾಡಿಗೆ ಮಾತ್ರೆಪತ್ತುಮೆರಡು ||  
 ಸನ್ನಿಸ್ತೇ ಭೋಗದಾಲು |  
 ಚನ್ನೆ ಪದಗಳೊಂದೂ ಗೂಡಿ |  
 ಸನ್ನುತಾಂಗಿ ಅನ್ನಕೋತ್ತರಾನ್ನದಶಕ ಕೇಳಿ || ೫ ||  
 ಭೋಗ ಪಟ್ಟದಂಗಳೊಳಗೆ |  
 ಬೇಗ ನೊದಲಪಾದ ಯುಗ್ಗೆ |  
 ಕಾಗಳಕ್ಕು ಮರ್ಕವೂಮಾತ್ರೆ ಲೆಕ್ಕಾಸಂಖ್ಯೆಯೂ ||  
 ಮೇಲಾಕೊಂಡಱೊಂದು ಪಾದ |  
 ಕಾಗಳಪ್ಪತ್ತಾಗಳು ಕೂಡ |  
 ಉಗಳೊಂಭತೆಂಟು ಮಾತ್ರೆಗಣನೆ ರಂಜಿಕು || ೬ ||

ಭಾವಿನಿಸಟ್ಟಿದಿ—

ಪಱಿರದು ಮಾತ್ರೆಗಳು ಚರಣಗ |  
 ಶೋಳಯಿರದೊಳಕೆ ಸಂತತಕ |  
 ವಾಟಿ ನವಲಫುಗಳನೆ ಮೂಲನೆಯಾಂಗವೇಗ್ಗೆ ಇಸಿ || ೭ ||

ಮಹೇಂದುಪಾಠ (ತಪ್ಸಜಕಾಳಂ) —

ಚಂದದಲಿ ಭಾವಿನಿಯ ಪಟ್ಟಿದಿ |  
 ಗಂದವಾದಿಯ ಪಾದಗಳಿಗಾ |  
 ನೆಂದದಿಂ ಮನುಮಾತ್ರೆ ಮೇಲಳಿ ಪಾದಕೊಂಡೊಂದು ||  
 ಕೆಂದದಿಹುದಿಪ್ಪತ್ತುಮೂಲಿಂ |  
 ಶೋಂದುಗೂಡಿಸು ವಾಲು ಪಾದಕೆ |  
 ಮಂದಗತಿ ಸೂಲಿರಿದುಮಾತ್ರೀಯ ಗಣನೆಯೆಲ್ಲ ಹುದು || ೮ ||

ಮಹೇಂದುಪಾಠ—

ಭಾವಿನಿಯ ಪಟ್ಟಿದಿಯ ನೊದಲೊಳ |  
 ಗಾ ಮಹಾಪಾದಪ್ಪಯಂಗಳು |  
 ನೇನಿಸಲು ಮನುಮಾತ್ರೆ ಮೇಲಳಾದವೊಂದೊಂದು ||  
 ನೇನುದಿಂದಿಸುತ್ತುಮೂಲಿ |  
 ನಾಮಗಳನೊಂದೊಂದು ಕೂಡಲು |  
 ಭಾವಿಯೊಳು ನೂಳಿರಿದು ಮಾತ್ರೀಯ ಗಣನೆ ರಂಜಿಸುಗು || ೯ ||

ಸರಿವದ್ದಿನಿಷ್ಟೆ, ದಿ—

ನೊದಲ ಚರಣಗಳಿಗೂದನಿದ ನೂತ್ರಿಯು |  
 ಪದಿನಾಱಿಸಿನುಗು ಮುವರಿ ಪದಗಳಿಗೆ |  
 ಸದಮೇಳ ಖತ್ತಿಯುಗ ವಿಂಶತಿ ಮೂತ್ರಿಗಳಿಕೆಯದಿಂದೆಸಿಗುಂ ||  
 ಮುದದಿಂದಾಯು ಪದಂಗಳಾಗಿಹು |  
 ದಿದು ಪರವಥ್ರಿನಿ ಹೋಡತ ಶತದಿಂ |  
 ದುದಿತ ಸುಮೂತ್ರಿಗೆಹೊಪ್ಪಿ ಗು ಜಗತೀವಲಯದ ಕವಿಮತದಿಂ ||೧೩||

ಮತ್ತೊಂದುಪಾಠ

ಪರಿವರ್ಥಿಸಿ ಷಟ್ಕುದಿಗಾ ಮೇಡಲಲಿ |  
 ಯೀರಡುಪದಂಗಳು ಹೋಡಕಮಾತ್ರಿಗಿ |  
 ಚುರುತರೆದಿಂ ಮೇಲೊಂದೊಂದು ಪಡ್ಡಿಂತಹ ಮಾತ್ರಿಗಳು ||  
 ನಿರುತ್ತಂ ಪದವಾಯಿಂ ಕೂಡಲು ತಕ |  
 ಏರಿ ಮೇಲಧಿಕಂ ಹೋಡಕಮಾತ್ರಿಗಿ |  
 ಚುರುತರ ವಿಂತೆಲಿದಿಂ ನೆಜೆಬಲವ ರಾಲಿಪ್ಪದೊಲವಿಂದ ||

### వాధ్యక్షషట్టి—

ವಾಧ್ಯಕ್ಕೆ ಷಟ್ಟಿದಮಹಿಂತನಲು ಹೊದಲ ಪಾ |  
 ದ ದ್ವರ್ಯಾಂ ವಿಂಶತಿಂ ವಿಂಶತಿಂ ಮಾತ್ರೇ ಮೇ |  
 ಲಿಂದುಂದೊಂದೊಂದು ಪಾದಂಗಳಿಂ ಬತ್ತೀಸ ಬತ್ತೀಸ ಮಾತ್ರೇಯಂದೆ ||  
 ಸೌರ್ಯಿದರ್ಶ ಷಟ್ಟಿದಂಗಳ ಕೂಡಿ ಮೇಳವಿನೆ |  
 ಯಿದುರ್ದದು ಸೂರ್ಯನಾಲ್ಪತ್ತಿ ನಾಲ್ಪತ್ತಿ ಮಾತ್ರೇ |  
 ಸಿದ್ಧಿಯಂದಲಿ ರಾಜಸಭೀಯೋಂ ತಪ್ಪದೋಽದಿಸನು ವಿದ್ಯಾಧಿಕಸೇಲೋ |  
 ಯಿಂದೆ ಉತ್ತಾಪತ್ತಿದೆ (ಭೂತಿಕಾಧಿಕಾರಿಗಳಿನುವ) ಉತ್ಸಂದಿದೆನೆ ಅಶ್ವಾಸ ಮುಗಿದಿದೆ,

( ಹಂದು ಪ್ರತಿಯಾಲ್ಕಿ ೧೦ ಸೆಲೆಗಳಲ್ಲಿ ಅರು ಅಧಿಕಾರಗಳು ಮುಗಿದಿನೆ, ಇನ್ನೆಯ ಕೆಲಸುಲ್ಲ. ಅದರ್ಲ್ಲಿ ಪ್ರಾಯಶಃ ಇನ್ನೆ ಪ್ರತಿದಿನದ ಮುದ್ರಿಕಾಗಿರುವ ಪದ್ದಗಳೂ, ಇನ್ನೊಮ್ಮೆ ಕೆಲವು ಕಚ್ಚನ ಪದ್ದಗಳಾಗಿರುತ್ತಾ, ಇವರಲ್ಲೂ ಪಾರಬೋದಿದಿವೆ)

卷之三

ನನಿತನಿತಂ ದ್ವಿಗುಣಸುತ್ತುವೊಂದಂ ಕಳಯ ||

ಉತ್ತರಾಂಗುಳಿಗಳನ್ನು ।

ವನೆಜಾನೆನೆ ಯಧ್ವಯೋಗದಾ ಪ್ರಕ್ಷಯದೊಳ್ಳ

## ମୁକ୍ତି ରଦ୍ଦ ହୁଏ .....

||2.8(2)||

118

ಗಗನಕೆ ಸೂರ್ಯನಕ್ಕೆ..... ||೪೩||

ಕವಿತೆಗೆ ಗಣಪೇಂಟಹಳ್ಳಿ | ದಿವಿ... .... ||೪೪||

ಶ್ರೀದತರ ನಿಲಯದ – ವೆಸರಿನ ಗಣತತಿ – ಯೆಸದಿರೆ ದಿನಕರ – ಸಮಿತಿಗಳ ಪಣಹಳ್ಳಿ  
ಪುದಿಯೆ ನಿಜಕರನುಂ |

ಸದಮಲ ಯತ್ತಿಗಳೆ – ವಸುಕರಂಯಹಿಗಜ – ವುದ.....ಲಿತ ತಲಕಮುನೇನಲಿದು  
ವೆಸರಿಂ ||

ದುದಧಿಯ ತೆಱದೊಳ – ಗಭಿನವಪವದ ವಿರ – ಚನೆಗಳ ಸರಣಿಗೆ – ಖಾದಯಿವ  
ರಸರಾಸಿಕ ಕೃತಿಯಿಂ ||

ದಿನನೇಹಳಿ – ಯಂತ್ರಾವುದು – ಮನವೊಲದ ....., ಯೊಳಗತಿ ಚದುರೆಯು ಮೇನಿಪಕ್ಕ  
ಪದುಳದೊಳಿದುವಂ ||೪೫||

ಅಮರಸುಮನಸ ದಿವಿಜರನಿಮಿಷರು ಭವರದಿತಿಸುತ್ತ ಸುರ ನಿಬುಧನಿಲಯವಿವು  
..... ಶ್ರೀದ ಪುರಸುಗವಸಕತಿಗತಿಯಿರೆ ನೆಣಿನಿಉತಮೇನಿಕುಂ |

ಕ್ರಮ ಗತಿಗಳನಿತಣಕೊಳ್ಳಿ ಯೆತ್ತಿದರ್ಶಕ ದಿಶಕ ಕುಭದಿಡೆ ಬರುತಿರೆ ಲಗ್ವತ್ತ  
ಮಲಯಲಲಿತ ಲಹರಿಕೆಯ ..ಪ ವೆಸರಿನೊಳಿದುಫೇನೊಗರ್ವಾಸಿತು ಪದದ ನಯಿದಿಂ ||

ರಮಣಿಜನದ ಸುಧಿಗಳಧಿಕತರಮಧುರ ಪಾಧುವಿದಕೊಸುಕೆಪಕ್ಕತ ಶರಧಿ ವಿಧುವೇನಿಪ್ಪ  
ವಿವರವಧಿಗೆ ದಿವಿಜ ಬುಧ.....ರ ರಚನೆ ನೇಮುಯಿದಿಂ |  
ದವಿತ ಗುಣಗಣಾಚರಿತ ದರದಳತ ಕವಲಮುಳಿ ಕಲಶಕುಚಯಗಳ ಭರೆಮಣಿ  
ಬುಚಿತಕರನಳಿಯೆ ಮನಸಿಜನಶರ..... ಉರುತರ ಶುಭದಂ ||೪೬||

—ನಾಗವನ್ಯ ಸಮಪ್ರಾ—

ಮಂಗಳ ಪುಹಾತ್ರೀ.

ತಪ್ಪಂ ಬರೆವವ ಕಡುಜದ |

ತಪ್ಪಾತ್ಯಂ ಬರೆದನೆಂದು ಬಯ್ಯಲ್ಲೇ ಇಡಿಂ ||

ತಪ್ಪಕ್ಕು ಶುಧ್ಮ ಮಾಕ್ಕು |

ತಪ್ಪಿಲಿದ ಪ್ರತಿಸಮಾನವಾಗಿಯೆ ಬರೆಂ ||

—(ಎಂದು ಗ್ರಂಥ ಮುಗಿದದ)—



